

ಅಂ ಹೇಳಲ್ಪಾರ್? ಹಾದು, ಸಹೋದರನೇ, ನಾನು ನಿನ್ನಿಂದ ಕರ್ತವ್ಯ ಸಂತೋಷ ಪಡಲಿ. ನನ್ನ ಕರ್ತಾರಂಜಿಗಳನ್ನು ಕರ್ತವ್ಯ ಉಪಶಮನ ಮಾಡು.

ಅಂ ನಾನು ಹೇಳುವದಕ್ಕಿಂತ ಹೆಚ್ಚಾದ್ದನ್ನು ವರಾಡುವ ಎಂದು ತಿಳಿದು, ನಿನ್ನ ವಿಧೀಯತ್ವವನ್ನು ಸಂಬಿ, ನಿನಗೆ ಅಂ “ಬರೆದಿದ್ದೇನೆ. ಮತ್ತು ನನಗೆ ಬಿಡುದಿಯನ್ನು ಸಿದ್ಧ ವರಾಡು; ಯಾಕಂದರೆ ನಿಮ್ಮ “ಪ್ರಾರ್ಥನೆಗಳಿಂದ ನಾನು ನಿಮಗೆ ದರು ಪಾಲಿಸಲು ಡುಪೆನೆಂದು ನಿರೀಕ್ಷಣೆಯನ್ನು ಸ್ವತ್ತೇನೆ.

ಅಂತಹ ಕ್ರಿಸ್ತ ಯೇಸುವಿನಲ್ಲಿ ನನ್ನ ಜತೀಯವಾದ ಏವಪ್ಪನ್ನೂ, ನನ್ನ ಜತೀಕೆಲಸದವರಾದ ಮಾರ್ಕನ್ನೂ, ಅಂತಹ ಅರಿಸ್ತಾರ್ಕನ್ನೂ, ದೇವನ್ನೂ, ಲೂಕಾನ್ನೂ ನಿನ್ನನ್ನು ವಂದಿಸುತ್ತಾರೆ. ನಮ್ಮ ಕರ್ಕನಾದ ಯೇಸು ಕ್ರಿಸ್ತನ್ನು ಕೃಪೆಯು ನಿಮ್ಮ ಆಶ್ರಯ ಸಂಗಡ ಇರಲಿ. ಆಮೇನ್.



## THE EPISTLE OF PAUL THE APOSTLE TO THE HEBREWS.

ಅಪ್ಪೊಸ್ಟುಲನಾದ ಪೌಲನು ಇಬೀಯರಿಗೆ ಒರೆದ ಪತ್ತಿಕೆಯ ಪೀಠಿಕೆ.

ఈ పత్రికేయన్న డోందిద సభియవరిగి ఇదన్ను బరి వపను యారేం జనాగై తిథిదురువు. (10. ఇల; 11. గా, గా, అథ.) ఇదన్ను అపరు ఓద కోండు దేశీబ్బరిగి కాళుహిసిని, గ్రంథకెతన హేసర్ను తీథిష ఇరువురు. ఎరడనేఁ శతాబ్దిల్ల పూవ్ర రిశ్మిని నభిగాఖపరొ సభాక్రిత్యాగాలిందు హేసెన్సాండ గ్రంథకారాలి, ఈ పత్రికేయన్న అశ్విణులనాద హాలను బరిద నేందు పూవీఫకరు తమాగి హేఁదరీంబువపన్ను బరిద డారె.

ఈ పత్రికేయను, ఖరీదవను యీమాడ్చర్ ముత్తాచార గణన్ను జన్మాగ్ని తిథిదవనాయియు, రస్సెసేయ మాగచ్ వన్ను యీమాడ్చర్ జితాతియపరు తిథిము కేంక్ల బీరోందు, మాంచియుళ్ల వనాయియు ఇద్దను. హోలన్లి ఈ వరధు లక్ష్మణాలు సంపూర్ణమాగి దివేంబు ప్రత్యుషేవాగి ది (రోహనా, గ. 10. గినేసింఫాంచ్లు, ఫిలి ఇస్టేసంధి.) ఈ పత్రికేయల్ల హేళల్లిట్లేరున హేసరుగజ్లన్ను, తరుతు సంగిలగజ్లన్ను నేఇఁడువాగ, హోలన జరుత్కే సప్పుంధ చచ్చ తాగ్గాయిఏ ఇరుత్తదే. ఆది ఈ పత్రికేయ భాషా భీరసే హోలన బీరే పత్రికేశాగి భీదవాగిరువరింద ఇదు అవనిందల, అవన సంగద దేవర సేణి నడిశద వరలి ఒబ్బునాగలి, అవన శిష్పురల్లి ఒబ్బునాగలి, ఖరీ ఖరువదేందు కేలవరు కొంచులు రే. ఔడాడుం కూల గియిల, నూతనవాగి స్పాసిస్టుష్ట్ సభిగే తీరిదపరాగి యిల ఇద్దరు. అవరె బోధఫక్రల్లి కేలవరు సమ్మ డోఎ గిద్దింందూ, ఆ కాలదిలిద బీరే బోధఫక్రరిగే అవరు విఫేయరాగి నడియ బీరేందూ హేళల్లిట్లేదే. (గి. 11. 12.) ఆ ఇబ్రియు క్రేస్తరు యీమాడ్చర్ వేషాచారగజ్లన్లు జన్మాగ్ని తిథిదపరాగిదధల్లిదే, పురాతన మాగచ్ వాద అదర ఆదంబరవన్ను నోఇడి ఇద్దదిరిందలూ, ఆ కాల దల్ల మాగచ్ ద విషయ సంభవిసద్ద హింసే అంజి కోం పెద్దదిరిందలూ, అసురుక్కిస్త నమాగచ్ వన్ను బిట్ట, తిరిగి యీమాడ్చర్ ముత్తాచార అనుసరిస హేతువియాగిదధరిందలూ, అవరు వాలిస్టిన్డ యీరులసలేమినల్లిగ్గిదరు, క్రేస్టరైయుచల్లాగ్గిదరు వాసినుత్తా ఇద్దపరాగిర బీందు తోఱుక దే.

భీషమిందలు, సభిగేళ భీదచిందలు, బబనే ఆశిస్తున్న అవసరికేళల్ల ఇంధా భీదచిలు ఉర బహుదలవే? ఈ పత్రికేయల్ల రువ వాక్యగళు, ఆశ్చేపటిగేళిలే సమాచాను జీభేళును నృయగళు, మనీఎవాంభీయున్న ప్రేరిస తక్కు వచనగళు, హలిన స్వాధారణ రీతిగిల తక్కుద ల్లిచిందు జీభేళువచక్కాగదు. ఈ పత్రికేయు అశో. సీ. గి. ఒ. లి. అటనే సంభిగళల్ల రువ హలిన ప్రసంగోళిలే సర బీభక్తుడే తన్న సంగేడ ప్రయాణ మాదిర యుప. ఈ సమాగ్రమన్న అనుసరిసిద అవరలి

ಅನೇಕರು, ಶ್ರೀಸ್ತನ ರಾಜ್ಯಭಾರದಿಂದ ಯೆಹೂದ್ಯ ಅಳಾರ  
ಕ್ರಮಗಳಿಲ್ಲ ಸಿವರ್ಟಿಸ್ಟ್‌ಟ್ರೆನೆಂಬುವದನ್ನು ಅರಿಯದೆ ಇ  
ದ್ದರು. ರಷ್ಯ ಸೀಯ ವಿಷಯದಲ್ಲಿ ಯೆಹೂದ್ಯರು, ಜನಾಂಗಗ  
ಫರು, ನಾಗ್ಯಯಪ್ರಮಾಣವನ್ನು ಕೈಕೊಳ್ಳುವದು ಅವಶ್ಯ  
ವೆಲ್ಲ ವೆಂದು ಅವರು ಬಿಟ್ಟಿ ಕೊಂಡಿದ್ದಾಗಿಲ್ಲ, ನಾಗ್ಯಯಪ್ರಮಾ  
ಣವ ಅಳಾರಗಳನ್ನು ಒಂದು ವೇಳೆ ಅನುಸರಿಸುವದಕ್ಕೆ ಬ  
ಹಳ ತಡೆ ಇಲ್ಲದೆ ಇತ್ತೀ. ಅದರಿಂದ ಅವರು ನಾಗ್ಯಯಪ್ರಮಾ  
ಣವನ್ನು ಕುರಿತು ಬಹುವಾಗಿ ಹೇಳುತ್ತಿ ಪಡಲಾ, (ಅಂತ್ಯಿ. ಶ್ರೀ.  
ಗಂಧಿ. ಸಂಧಿ. ಅ. ಅ, ಅ.) ಶ್ರೀಸ್ತಮಾರ್ಗದ ತಿಳುವ  
ಇಕೆಯಲ್ಲಿ ವೃದ್ಧಿ ಹೊಂದಿದೆ ಇರಲಾ, (ಖ. ೧—೧೪.)  
ಶ್ರೀಸ್ತಮತವನ್ನು ಧಿಕೆರಾದ ಅವರು ತಿರಿಗಿ ತಮ್ಮ ಪೂರಾತನ  
ಮಾರ್ಗಕ್ಕೆ ತಿರುಗಿ ಕೊಳ್ಳಲಾ, ಹೇಳುವೆ ಇತ್ತು.

ଇହରିଲି ଯୀମ୍ବାଦ୍ୟରିଗେ ତୁମ୍ଭେ ନାୟିଗଳୁ ଅପାରୁ  
କେନ୍ତିନେ । ଅପରୁ ଘୁମାଗି ଲୋକଶ୍ଵରାତ୍ରି ବିନଦ ଯୀମ୍ବାଦ୍ୟର  
ଆଜିରେଇସିଗଲାନ୍ତିଲାଣ୍ଡ ପ୍ରାଣିର ତ୍ରୈମଂଦ୍ର ହେଲାଜେ, ଅଧରଲି  
ମୁହଁ ପଦିସି ତୈରିରିଲା ମୁହଁକାତ୍ରେ ଚରିତ୍ରୀଗଲାନ୍ତିଲା ମୁହଁ  
ମୁହଁ ପଦିସି ତୈରିରିଲା ଅଦେ । (୧୭, ୧୮—୧୯; ୧୯, ୨୦, ୨୧,  
୨୨, ୨୩, ୨୪) ଅପରୁ ଲୋକିଏଇସିଗଲାଗୁ ମୁଖାଭିମାନ  
ମୁହଁଗଲାଗୁ ଏହେଇଥାଦ ବିଷୟଗଳାନ୍ତିଲା ହେଲା ତୁମ୍ଭେ ସମ୍ମେ  
ମୁହଁଦଲ୍ଲି, ଅପରୁ ଅପଗଳାନ୍ତି ଏମରିନ ତୁମ୍ଭେ ବିଧିବାଗି ହେଲା  
କରେ, ଅପରୁ ନାୟିପନ୍ତିକୁ ବିପିନ୍ଦିକୋଳିଲା ତୁମ୍ଭେ ବିଧିବାଗି ଶାଠ  
କରିଦିନ ହେଲା ତୈରିରିଲାନ୍ତାନେ । (୩, ୧୦) ଦେଇନଦୀତର  
ପରିଧ୍ୟୁଦ୍ଧିକେଇୟ ମୂଳିମାରୀ ଦେଇପର ଜିତେ ପ୍ରକଟିବାରୀଯ  
କିମ୍ବିଲୁହିପଦମ, ମେଲିଲେ ମୁଁମତାଦ ପ୍ରବାଦିଗଳୁ ଦେଇପରିଗୁ  
ମୁହଁମନ୍ଦ୍ରିଯିରିଗୁ ମୁହଁମନ୍ଦ୍ରିଯାଦିରେଇଲୁହିପଦମ, ଆହେଇନନ୍ତି  
ମୁହଁମତାଦ ଯନାକରିନ୍ଦ୍ରିୟ ଦେଇପର ସନ୍ଧିଧିଯିଲା କେରୁହିପଦକେ  
ରକାଯିକରାଇପରେଇଲୁହିପଦମ, ଅପରୁ ସିଦ୍ଧାଂତମାନିତୁ ।  
କେବି ପତ୍ରକେଇୟ ଗୁରୁଧର୍ମକେନ୍ଦ୍ରିୟ ଅପରେ ତିଙ୍କ ସିଦ୍ଧାଂତପୁ ଅନ୍ତରେ  
ମୁହଁ ଅଦକ୍ଷେ କେଂମଦ ହେଲାଜେ, ଅପନ୍ତି ତନ୍ତ୍ରେ ବିଷୟଗଳାଗେ

ಅನ್ನಕೂಲವಾಗಿಟ್ಟ ಕೊಂಡು, ಶ್ರೀಸ್ತನ ಮಾರ್ಗ ಪು ಅಡ್ಡಿಂದ  
ಮೇಲಿಲಾದದ್ದೆ ಒಂದು ಸಂಪೂರ್ಣವಾದದ್ದೆ ಒಂದು ನಿರೂಪಿಸುತ್ತಾನೆ.  
ಈ ಪತ್ರಿಕೆ ಏರ್ದು ಭಾಗವಾಗಿದೆ.

I. ଲୁପଦେଶ୍ୱରନ୍ମୟ କୁରିତମ୍ଭ. ଗନେଁ ସଂଧିଲୁଳୀ  
୧୦. ଗନେଁ ପତ୍ରନାମ ପରିଗଣିତ.

II. ସନ୍ମାର୍ଗସ୍ଵପଦତ୍ତ ନେଯମ୍ଭ କୁରିତମ୍ଭ. ଗୋ. ଗନେଁ  
ପତ୍ରନାମ ପରିଗଣିତ.

1. వైదలనే భాగదల్లి సత్కమర్నాద నిత్యదేహర  
కే పత్రనూద సూక్ష్మత శ్రీస్తన మరు ముఖ్యస్తోచెయ  
ఎప్పుక్కొచ్చింద తిథమాగ్రాద అముల్చిక్కపన్ను, ఆకు  
గ్రౌమురుణించుండుగా లొకన విషాంజనేయ మహిమే  
మున్మున్నా విపరవాగి యేళరుతడే. (— ఉ. గఢి) అదర

ରୋଯା ଆତମନ୍ତ୍ର ପାଦିଲାଗି ପାଦ ଆତମନ୍ତ୍ର  
ରୋଇନନ ହାଗେ ଦେଖିରିଦିଲ ନେଇସବୁ ଛୁଟି ନିଜପାଦ ଯାଇ  
ନେଇମୂଳେ ଯାକେ ଅରାନନ୍ଦ ଅରାନନ୍ଦ ଆଗିଦ ମେଲ୍ଲିଏଇଚେକେନ୍ତେ  
ଲୋଇଲେକେଯାଦ ମେଲାଦ ଯାକେନେଇଦ, ହୋସ ବିଦିବି  
କେଇୟ ମୁଦ୍ର୍ୟାନ୍ତରାଦ ଆତମନ୍ତ୍ର ପାଦ ପିଶିଦ ମାର୍ଗରିଦ  
ଲେଇ ବିଦିବିଦିକେରୁୟ ହୋଇଥାଏଇୟ ନିପତିରୀଯାଏଇୟ  
ଲୋଗୁପଦେଇମୁଠ, ଶିଲ୍ପିକେଇୟ ମେଇଲେ ଆତମନ୍ତ୍ର ପିଶିଦ ବୁଲ  
ଇମଦ, ହେଇେ ବିଦିବିଦିକେଇୟ କାଲାଦଲ୍ଲ ଲ୍ଲିପିନ୍ଦିନ୍ଦିପ୍ରତି  
ଲାଙ୍ଗ ନେମିଲିଦ୍ଦେ ଗେଲାଲା ନିମୁଳ ହୋଇପାଇମୁଠ ହୋଇରିନ୍ଦ  
ଦେ. (୪. ଗ୍ରୁ—୧୦. ଗ୍ର. ପରିଗ୍ର.)

२. वरदनें भागदल्ल वैशी देश उपर्युक्त  
मनु आधार मादि कैंठंतु, उपर्युक्त कालदल्ल ताळ  
लालू चौके देव आशीवादगजन्म जैंदमुद  
देवी विकासव अवर्त्तवैंदु, शुभ शुभ दल्ल दिव्यस  
रराद मुहात्तु देल रां तु श्रीमुख गुणदिंदल्ल वरमु  
ववी चैरिदरेंदु, अवरु विकासदर कस्ती निंद दशी  
व यीसु रस्ते करन्म इत्युरुयु क्रृष्ण रु सद विकास  
र द्युमि इच्छा नदेदरे, ललू उपर्युक्त जन्म निंद  
लालू बरुदरेंदु तेलरिस, सत्यवासर तप्त्वेति शिर  
गै नदियुवदेष्टे हैंन बदंबदिकैयु वैशालाद मु  
शीर्जन्म लाति तेलरिस, (१०. १८—१७. संदियु  
गीर्ग.) नाना दृग्गुगजन्म कुरितु देश, वंदन्म  
वंदल आशीवादचंदल श्रीकैयुन्म मुरीसु  
नै. (वि. संधि.)

THE EPISTLE OF PAUL THE APOSTLE  
TO THE HEBREWS.

ಅಪ್ಪೋಸ್ಟಲನಾಡ ಪೌಲನ

ಉತ್ತೀಯ ರಿಗ್ ಬರೀದೆ ಪ್ರತಿಕೆ.

ದೇವದೂತರಿಗಿಂತ ಶ್ರೀಪೂನಾದ ದೇವರಿಂದ ಕೊಡಲ್ಪಟ್ಟ ಕಡೆ ಪ್ರಕಟಣೆಯ ಮಹಿಮೆ. ಅದನ್ನು ಹೊಂದಿದವರ ಹಂಗು.

I. 'ఎంపికావ్యాపకము' అనేక భాగవాగియులు, 'అనేక విధవాగియులు, 'ప్రవాదిగళింద పితృగళే' ల సంగడ మాతాతిదిద దేవరు, ఈ 'అంత్య దివసగళ్లలు' మగనింద నమ్మ సంగడ మాతాతిదిదానే.

ಇವನು ಸರ್ವಕೆ <sup>೬</sup>ಬಾದ್ಯಸನಾಗಿ ಸೇಮಿಸಿದನು; ಇವನಿಂದ <sup>೭</sup>ಲೋಕಗಳನು ಉಂಟು ಮಾಡಿದನು.

¶ ఇవను, అవన మహిమేయ ప్రతికాంతియాగియూ, అవన <sup>१</sup>సబొవద ప్రతిరూపవాగియూ, తను

1. సౌమయ్య కుమార కె సెన్ట్ ఐఎస్ టెక్నికల్ కాలేజీ | గుంతూరు జిల్లా, గుంతూరు నగరం, గుంతూరు

ମିଶନ୍‌ଗ୍ରାମ ତଣ୍ଟ୍ର ସରିଥିଦେ କୁମାରନ ମୁଲକାଙ୍ଗ ଅପନ୍ତି ବାଗି ତଣ୍ଟ୍ର ମୁହିବେଳୁ ଚିତ୍ର ପନ୍ଥ ତିଳିଲିଦିନୁ.

ప్రశ్నల వాటాదనమి. (సి. 1.) అతని నృష్టికాలగానిమి, లోచ ప్రారంభించినియిని, ఏవోడికణాగియు ఇరువు మధు దేవరు. (ఎ. ఈ. వ.) బరహగాళ ప్రకార ఆతను స్వభావదల్లియు అంతస్తిన్నల్లియి డురితగింత నేరులాడ అనుాది దేవరు. (ఇ-గు. వ.) ఆదదరించ ఆతన తరణాగ తరాగడి అలాడ్యే మాచువచరు నాత హొందువరు. (ఎ. 1-4.)

5. అంత్య దవసిగిల్ల వయమి మస్తియుని దూరికాల రక్షణసు అవకరిసిద కాలవన్న సూచిస్తుడి. (యైతా. ఎ. ఎంతి. ఇ. కి. మాక. బ. గ. టెల్లిఫెల. ఇ. గ.) ఈ కాలద పూర్వికయుల్లి దేవరు కన్న కుమారసు ముఖిలచవాగి తన్న భిత్తివన్న ఒఱింగ వాడిదను. మగనింద ఎంబువ దక్షే మూలదల్లి కుమారస్తు ఎంబడాగి లంచు. పూర్వ దలి పూడిగాళలి ప్రశ్నివాడ దేవరు అంత దివసగాళలి

త్రావ్ర కాలగళల్లి ఇద్ద ప్రైనాదిగళు నుండాద సేవ తన్న కుమారస్తుల్లి నంప్రాణ్వాగి ప్రశట్టవాదను.

କରିବ ଦେଇରୁ ତଣ୍ଡ ଚିତ୍ତପାନ୍ତୁ ଅଳିଖିଦିନ. କହିଲେ ପ୍ରାପାଦି  
ଯାଇ ମହାଶୀତ୍ୟନ କାଳଦିନଙ୍କ ସ୍ଵାସ୍ଥିକାନାଦ ଯୋହାନାନ  
କରିଗି ୧୦୦ ପରିଷାଗଳୁ ପାତକ ଦେଇରୁ ତଣ୍ଡ ସିଣ୍ଡାଯିଗ  
ଅନ୍ତରୁ ଅଳିଶିଲି. କହିଯିଲି ମହାଶୀତ୍ୟନ ପାରିତ୍ତି ଦ ତଣ୍ଡ କାହିଁ  
ପାରନ ମହାଶୀତ୍ୟନାଗି ଅଦିନ୍ତି ପୂଜିଣିବାଗି ପ୍ରେକ୍ଷି ମା  
ଦିବାନ.

2. (గ. కేసిలి. రా. బ.) దేవరు తన్న జత్తదల్లిద సింహ యగళన్న, దివ్య సక్తిగళన్న ఆయా కాలగళల్లిద మను వ్యర్థ స్తుతిగా తక్కిగా తక్క డాగే భాగ ఫాగవాగి ప్రచట పుష్టిదను.

ಬೀ. ದೇವರು ತನ್ನ ಭಕ್ತಿನನ್ನು ಪೂರ್ವ ಕಾಲದಲ್ಲಿ ದರ್ಶನಗ್ರಹಿಯಾಗಿ ಅಂದಲೂ, ಸ್ವಾಸ್ಥ್ಯಗಳಿಂದಲೂ, ಮುಂಗಾರತ್ವಗಳಿಂದಲೂ, ಹೊರಗಿನ ಪ್ರಸನ್ನತೆಯಿಂದಲೂ, ಅಂತರಂಗದ ಗ್ರಹಿಕೆಯಿಂದಲೂ, ತೋಯ ವಡಿಸಿದನು.

4. ප්‍රංශයාධික සම්බන්ධ මූල්‍ය අංශයෙහි ප්‍ර | ගණ ව්‍යුහ්‍යෙහි නැංශ දැක්වා.)

బలద పొక్కెదింద సమక్కే ఆధారకేనాగియూ ఇద్దు, తన్నింద తానే నమ్మ పాపగళ శేషదీ రణవన్న మాడి, బుస్తువాడవుగళల్లిరున మహిత్తిన బులవాత్సుదల్లి కొకు కేండను. ఆవ్వ దూరెగింత ఎష్టు ఉత్తమవాద హసరన్న బాధ్యవాగి హోదిదాణసో, ఆవరిగింత అష్టు అధి నాదను.

೫ ಯಾಕಂಡರೆ, “ನೀನು ನನ್ನ ಮಗನು, ನಾನು ಈ ಹೊತ್ತು ನಿನ್ನನ್ನು ಪಡೆದಿದ್ದೀರೆನ್ದೂ, (ಕೀರ್ತನ್. ೨. ೩ ಮತ್ತು ೫) ನಾನು ಅವನಿಗೆ ತಂದೆಯಾಗಿರುವೇನು, ಅವನು ನನಗೆ ಮಗನಾಗಿರುವನೆಂದೂ, (೬ ಸಮುದ್ರ. ೧. ೧೪) ಈ ದೂರತಲ್ಲಿ ಯಾರಿಗೆ ಎಂದಾರೂ ಹೇಳಿದನು? ಮತ್ತು ಶಿರಿಗಿ “ಜೊಣ್ಣೆ ಲವನನ್ನು ಭೂಲಿಲ್ಲಾಕಾದ್ದು ಕರಕೊಂಡು ಬರುವಾಗ, “ದೇವದೂತರೆಲ್ಲರು ಅವನಿಗೆ ನಮಸ್ಕಾರ ಮಾಡಲೆಂದು (ಕೀರ್ತನ್. ೮. ೨ ಮತ್ತು ೧೨. ೧) ಹೇಳುತ್ತಾನೆ. ಮತ್ತು ದೂತರನ್ನು ಕುರಿತು, ತನ್ನ ದೂತರನ್ನು “ಆಕೃಖಾಗಿಯೂ, ತನ್ನ ಉಳಿಗಾದವರನ್ನು ಅಗ್ರಿಜ್ಬಾಲೆಯಾಗಿಯೂ, ಮಾಡುತ್ತಾನೆಂದು (ಕೀರ್ತನ್. ೧೦೪. ೪.) ಹೇಳುತ್ತಾನೆ. ಆದರೆ ಮಗನ್ನು ಕುರಿತು, ದೇವರೇ, ನಿನ್ನ “ಸಿಂಹಾಸನವು ಎಂದೆಂದಿಗೂ ಇರುವದು; ನಿನ್ನ ರಾಜ್ಯದ ಕೋಲು ಸ

1. బేళకాగల అంద వాకుదల్లి బేళచుండొలియతు. ఆ తను హేళలాగి ఆయితు. ఆతను ఆజ్ఞాపిసలాగి సీరి పట్టితు. ఆదదరింద ఆతన వాక్యవు బలప్రభుద్ది త్రాణిన్న ల్యద్ది ఎఱువచ్చే సందేశమిల్ల. వాక్యభ బలిందింద సమస్తవన్న స్ఫోషింద దేవరు తన్న బలపాద వాక్యిందలే సమస్త కోశి అధారచేనాగిదు నడిసుకొ బరుతానే.

2. ಸರ್ವ ಸೃಷ್ಟಿಕರ್ತನಾಗಿರುತ್ತಾನೆ, ಸರ್ವವಸ್ತು ಪರಿಪಾಲಿಸುವವನಾಗಿರುತ್ತಾನೆ, ಸರ್ವಸ್ತತಂತ್ರಾಗಿರುತ್ತಾನೆ, ದೇವರಲ್ಲಿ ದೇವರ  
ರಾಗಿರುತ್ತಾನೆ, ಜ್ಯೋತಿರ್ಯಲ್ಲಿ ಜ್ಯೋತಿರ್ಯಾಗಿರುತ್ತಾನೆ ಅರುವಂಥ ಸಾಕ್ಷಾತ್ ಶ್ರೀಸ್ತದೇವಿಗು ಗುರುವಾಗಿ ಒಂದು ಅತಿಶಯವಸ್ತು ಯಾವ ಮಾತ್ರಾಗಳಾದ ಬಣಿ ಸಭಾಗವದು? ಆತನೇ ಯಾಜಕನೂ ಬಲಿಯೂ  
ಅಗಿದ್ದು, ತಿಲಚೆಯ ಮೇಲೆ ಪ್ರಾಣತ್ವಾಗ ಮಾಡಿ, ರಕ್ತ ಚೈಲ್ಲಿ,  
ನಮ್ಮ ಪಾಪಗಳ ತುಂಡಿಕರಣವಸ್ತು ಉಂಟು ಮಾಡಿದ್ದಾನೆ.  
(ಲೇಖ. ಗಳ. ಸಂಧಿ. ಉಪ್ರೀ. ಉ. ಅಂ; ಕಾ. ೧೨-೧೪. ವಚನ  
ಗಳ ವ್ಯಾಖ್ಯಾನಗಳನ್ನು ನೋಡಿ ಬೇಕು.)

3. ಏವೇಂಜರ್ಸ್‌ನ್ನು, ಮುದ್ರಣನ್ನು, ನೆರ್ನಾನೆ ಲೋಕಾರ್ಥಿ

३. एवेजेशन्स, मुद्रासंसा, त्रृधान यांजक्षन्स  
एगी, भूमियाली कापसारांसेयाद पृष्ठाकृत्येयन्सु  
मुख्याग्नि परलैंडक्से एरि, लून्स्टदल्ली नुक्तीन बलप्रा  
त्वेदल्ली सपरक्षु मैलाद कर्त्तवाना कृष्णित्वानी. (एफ.  
.८०—८१. वजनगाल वार्षायन नैश्वद बीकू.) अतनु  
मुख्यास्त्रेक्षेदल्ली कौण्डिद नामवृ सपरक्षु मैलाद  
त्रैस्त्रे नामवृ. (भील. आ. ८—१०.) देवदूतरु देवर  
लोलगदवरु. त्रृस्त्रेनु देवरि निकृच्छमारनु. अदद  
रिंद अतनु दूकरिंग०१ एष्टु दीदृहृ त्वेसरन्सु हौण्डिद  
नै१, अवरिंग०१ अन्धाद्व मुद्रास्त्रैस्त्रवानागाद्वानी. अ  
मुक्तेवृ अतनु उद्दैरिद पृष्ठाकृत्येयली पृष्ठक्षवा  
त्विंतु. (योऽहो, ११. १—२. वजनगाल वार्षायन नैश्वद  
बीकू.)

४. श्रीसुन्दरकरिगे मैलाद कर्तव्यनिर्माण वैदेवतजन गोपनीय सिरपीसल्लट्टीदे. उपरति कुमारनाद श्रीसुन् नुक्ते देवरींदू तेऽरीसि उन्हे. निष्कृदेवराद अतनु वा विष्णुरूप धरीसि, वनस्पतिरागा तिलबियं मैली प्रतीक देंदिगा अशुवन्स. तंदेयु अतन् पृष्ठाकृदेयन्स अग्निशरीदृक्षी गुरुतागि, अतन् संगिगराद दूकरु अतन्स्तु अनांदत्युलधिं अभिवैक्षिकीदरु. (कृत्ति. अ. ३, २.)

೯ ಯಾದ ಕೊಳ್ಳಾಗಿದೆ. ನೀನು ನೀತಿಯನ್ನು ಪ್ರೀತಿ ಮಾಡಿ, ಅನ್ವಯವನ್ನು ಹಗೆ ಮಾಡಿದೆ; ಇದರ ನಿಮಿತ್ತ, ನಿನ್ನ ದೇವರಾದ ದೇವರು ನಿನ್ನ ಸಂಗಡಿಗಳಿಗಿಂತ ಹೆಚ್ಚಾಗಿ ನಿನ್ನನ್ನು ಆಸಂದತ್ತೆಲದಿಂದ ಅಭಿಷೇಕ ಗಂ ಸಿದ್ಧಾನ್ತ. (ಕೇರ್ಕ. ೪೫. ೬, ೭.) ಇದಲ್ಲದೆ ಕರ್ತನೇ, 'ನೀನು ಅದಿಯಲ್ಲಿ ಭೂಮಿಯ ಅಸ್ತಿವಾರವನ್ನು ಗಳ ಹಾಕಿದಿ; ಆಕಾಶಗಳು ನಿನ್ನ ಕೈಕೆಲಸಗಳಾಗಿವೆ; ಅವು ನಾಶವಾಗುವವು, ನೀನು ನೆಲೆಯಾಗಿರುತ್ತೀರು; ಅವು ಇಗಳೆಲ್ಲಾ ವಸ್ತುದ ಹಾಗೆ ಜಳ್ಳಿವಾಗುವವು; ಅಂಗವಸ್ತುದ ಹಾಗೆ ಅವುಗಳನ್ನು ಸುತ್ತಿ ಬಿಡುವಿ; ಆಗ ಮಾ ಪರಿಸ್ಥಿತಿಯನ್ನು; ಆದರೆ ನೀನು ಇದ್ದ ಹಾಗೆಯೇ ಇದ್ದಿ; ನಿನ್ನ ಪರಿಷಾಗಳು ಮುಗಿಯುವು. (ಕೇರ್ಕ. ೧೦೭. ೫೯—೬೧.)

ಇದೆ ನಾನು ನಿನ್ನ ಶತ್ರುಗಳನ್ನು ನಿನ್ನ ಪಾದಪೀಠವಾಗಿ ಇಡುವ ಹಯೆಂಟರ್, ನನ್ನ ಬಲಪಾತ್ರದಲ್ಲಿ  
ಇತ್ತೀಕೂತು ಕೊಳ್ಳಬಂತೆ, (ಕೀರ್ತಣ. ೧೧೦. ೮.) ದೂರದಲ್ಲಿ ಯಾರಿಗೆ ಎಂದಾದರೂ ಹೇಳಿದನು? ಅವರೆಲ್ಲರು  
ರಕ್ಷಣೆಯನ್ನು ಬಾಧ್ಯವಾಗಿ ಹೊಂದಲಿರುವವರಿಗೇಂಬೇಕು ಸೇವೆಗಾಗಿ ಕಳೆಹಿಸಲ್ಪಟ್ಟ ಉಳಿಗಿಂದ ಅತ್ಯಾರ್ಥಿ  
ಗಿದ್ದಾರಲ್ಲವೇ?

1. క్రుస్తసు తండెయ బుధునే ఏ మగానెందూ, (ఆ. వ.) దేవులకుండ ఆరాధిసట్టు డుపవనెనెందూ, (ఎ. వ.) ని త్రయి సీంపు సునాలి కుంభితువ సత్కృ దేవచేందూ (ఎ. వ.) హైలింగ్ త పాయ, త పజనదల్లి దేవరిగే మాత్ర సల్ల తక్క యైహోల్ ఎంట హైసరన్ను ఆతసిగి హేళి ఇడి. గంపనే శేర్తస్మేయ యేషాఽవస్థం ఉన్నత దేవరన్ను కురిక ప్రవాదనే ఉనంటు ఆదు క్రుస్తసున్న కురిక ప్రవాదనేయాగి ఇలి తొరిసిరు దచింద, ఆతను ని త్రయినాగి ని ముఖలనాగి ని స్కృతంకనాగి రువ మేలాద దేవచేందు ప్రత్యక్ష వాయికు. (శేర్త గంప. అ.ఎ.)

2. ಇಹ ಇನ್ನೇ ವಚನಗಳಲ್ಲಿ ಕೈಸ್ತನು ದೇವದಾತರಿ  
ನೀಲಾದ ಶರ್ಕನೆಂಬುವದಾಡ್ಯೇ ಇನ್ನೊಂದು ಉದಾಹರಣೆ ಹೇಳಿ  
ಬ್ರಹ್ಮತ್ವದೇ. ಅತನು ತಂದೆಯ ಬಲಪಾತ್ರದಲ್ಲಿ ಕುಳಿತಿರು  
ವುದೂ ದೇವರು. ಅವರು ಅತನ ಡಾಸರಿಗೆ ಸೇವೆ ಮಾಡು  
ತಿಳಿಗಳಾಗಿದ್ದಾರೆ. ಉನ್ನತ ಸಿಂಹಾಸನದಲ್ಲಿ ಕುಳಿತಿರುವ ಕೈ  
ನು ತಪ್ತಿಗಳ ಮೂರ್ಖತ್ವವನ್ನು ಬಲಪನ್ನಿ ಅಣಿಸಿ, ಅವರನ್ನು  
ಕಡ್ಡ ಪಾದಪೀಠವಾಗಿ ಮಾಡುವನೆಂಬುವದನ್ನು ನೇನ್ನಿಸಿ ಅದರ  
ಹೊಂದುವ. (ಕೇರ್ತ. ಗಂಧ. ಗ. ಮತ್ತಾ. ಏ. ಇಂ-ಅಂ  
ವಚನಗಳ ವಾಶಾನ ನೋಡ ಬೀಕು.)

କି. ଶ୍ରୀ ସ୍ନାଇଗ୍ ସେହିପାଇଁ ମାତୁମାତ୍ର ଦୂରତର ଆଜଣ ରାଜ୍ୟରେ  
ନୁହେଁ ହେଲାଦିଲାଇପରିଗେ ଲୋଳିଗ ମାତୁମାତ୍ରଦ୍ୱାରେ ଆତନିଂ  
ଛଲାହିଁ ସଲ୍ଲାପୁତ୍ରାରେ. (ରୋଧମା. କ. ୧୯) ପରମ ସଭୀଙ୍କୁ  
ସେହିମାତ୍ର ଅପରି କି ଲୋଳାଦିଲା କାହାପାଇଁ, ଏତାଜଣନୁ, ତୁ  
ଦେବ, ଏବଂ ତତ୍ପରଗ ସଂଗେଜ ହୋଇରାନୁଵ ଭୁକ୍ତିରେ ସେହି  
ମାତୁମାତ୍ରାର. ଅପରି ଦେଖିବାର ଅପରାହ୍ନେଇ ପ୍ରକାର ଭୁକ୍ତିରେ ମା  
ନୁହେଁ ଏହିମେଯିଲ୍ଲୀ ଦେଇବର୍ଷେ ଏହିମାତ୍ରା ଲୈନୁ ହେଲାବ ବିଷ୍ଣୁ

4. నావు కేళి తిల్దుగు కొండ రడ్డుకేయ విలేవను మఁజుత్తెప్పుళ్ల మధ్యస్థనాద దేవర శుమారనింద లంటాద కారణ, (०.०-१०) అపుగాళన్ను నావు బిట్టు తొలగడ జాగి జొగ్రత్తేయాగిర బ్యెకు. ఇల్లి కేళిప్పుట్ట ముఖ భూమయ వదవు, సామ. చ. అగల్లి సజ బరుక్కదే. ఆదవరింద ఆద కేళ జారి జోగువదించ అఫ్ఫాగుత్తదే. నావు కేళిద రక్షణీయ విపయిగళు నమ్మి మనస్సినింద జారి జోగు జాగి కాదు కేళ్ల బ్యెకు.

6. కార్తోనింద హేళ్లుట్టి, ఆతన సేవకరింద స్త్రీ రపడి స్టుట్టి, అభ్యుత్కలిందలూ, లక్ష్మణగలిందలూ, వారితుదా త్రైన వరగలిందలూ, దేవరు సాక్షి కోపించద్ది, ఆడ రచ్చ నోయు ఎన్నిటి దొడుడాగిదే! మాత్రు సఫవ్స్యాప్తికార్తవాద దేవరు మనుషులునాగి మఱణ జూలంది సంపాదిసిద్ధ రచ్చ నోడుడై సరి. మాత్రు నరశాక్రూరాదవరస్ను మోఇచ్చ ద త్రైష్టవదివిగి తేరిన తక్కుడ్ద ఎన్నిటి దొడుడై రచ్చ నే! అప్ప జొడ రచ్చ నోయున్న అలయ్యే మాడువచరిగి అధికావాద తీచ్చి ఒరువదు న్నాయివాగిదే.

ಉದ್ದೇಶಭೂಡಲಾರಂಭಿಸಿ, 'ದೇವರು ಸಹ ಲಕ್ಷ್ಯಣಗಳಿಂದಲೂ, ಆದ್ಯತಗಳಿಂದಲೂ, ನಾನಾ ಬಲವಾದ ಶೈಯ ಗಳಿಂದಲೂ ಪರಿಶುದ್ಧಾತ್ಮದ ಸ್ವಚಿತ್ತಾನುಸಾರವಾದ ಹಂಚುವಿಕೆಗಳಿಂದಲೂ ನಾಕ್ಕಿ ಕೊಡಲಾಗಿ, ಕೇಳಿದ ವರ ಮುಂದಿಲವಾಗಿ ನಮಗೆ ನಾಸಿಸಲ ಪ್ರಾರ್ಥಿತವೇ?

ಕೀಸ್‌ನ ಮರ್ಗದಿಂದ ಆತನ ಪ್ರಯೋಜಿತೆಯ ಸಂಪೂರ್ಣವಾದದ್ದು; ಆತನಲ್ಲಿ ಮನುಸ್ಯಾಜ್ಞನ್‌ವು ಮರ್ಹಮೆ ಹೊಂದಿದ್ದು

ಈ ಯಾಕಂದರೆ ನಾವು ಹೇಳುವ “ಮುಂದಿನ ಭೂಲೋಕವನ್ನು ಅವನು ದೂರಿಗೆ ಅಧಿನ ಮಾಡಲ್ಲ. ಈ ಆದರೆ ಒಬ್ಬನು “ಒಂದು ಸ್ಥಳದಲ್ಲಿ ಸಾಕ್ಷಿಯಾಗಿ ಹೇಳುವದೇನಂದರೆ, ನೀನು ಅವನನ್ನು ನೀನಿಸುವದಕ್ಕೆ, ಮತ್ತು ಸುಖನ್ನು ಯಾರು? ಇಲವೆ ಅವನನ್ನು ಪರಾಮರಿಸುವದಕ್ಕೆ, ಮನುಷನ ಮಗನು ಯಾರು? ಅವನನ್ನು

దూతరిగింత స్వల్ప కడిను వాడిది; మహిమే వానగళ కిరిటపన్న ఆవన మేలే ఇట్టి; నైసుల కేకలసగళ మేలే ఆవనస్తు ఇరిసిది; అవన పాదగళ కేళగె సమస్తపన్న ఆదిన వాడిది.

(ಕೇರಳ. ಲ. ೪-೬.) ಯಾಕಂದರೆ ಸರ್ವವನ್ನ ಅವನಿಗೆ ಅಧಿನ ವಾಡಿದ್ದರಲ್ಲಿ ಅವನಿಗೆ ಅಧಿನವಾಗಿದ್ದ ಒಂದನಾದರೂ ಬಿಡಲಿಲ್ಲ. ಆದರೆ ಸರ್ವವು ಅವನಿಗೆ ಅಧಿನವಾದನ್ನ ಆಗಲೇ ಕಾಣುತ್ತದೆ. ಆದೆ

ದೇವರ ಕೃಪೆಯಿಂದ ಎಲ್ಲಿಗೆಂತಹ ಮರಣವನ್ನು ರುಚಿ ಸೋಡುವದಕಾಗಿ, ದೂರೀಗಿಂತ ಸ್ಕಳಿ ಕಡಿಮೆ

1. ಮನುಷ್ಯರಿಗೆ ರಕ್ತದೊರುವ ಸುವಾರ್ತೆಯ ಮಹಿಮೆಯನ್ನು, ಅವರ ಸ್ಥಿತಿಗೂ ಸುವಲಕ್ಷಣೀಯಾದಿಕೆಯಾಗ ರುವ ಅದರ ಲಕ್ಷಣವನ್ನು ಯೋಜಿಸುವಾಗ ಅದು ಸತ್ಯಪರ ನಾದ ದೇವರಿಂದ ಒಂತಂಬುವದಕ್ಕೆ ತಕ್ಕ ದೃಷ್ಟಿಯಾಗಿದೆ. ಮನುಷ್ಯರೆಲ್ಲರು ಇದು ಸತ್ಯಮಾರ್ಗವೇಂದು ತಿಳಿಯುವ ಹಾಗೆ, ಅದಕ್ಕೆ ಅಧ್ಯತ್ಮಾರ್ಥ ಮುದ್ರೆ ಹಾಕಲು ಪಟ್ಟದೆ. ಅವು ದಿವ್ಯ ಸತ್ಯವನ್ನು ಪ್ರಕಟ ಮಾಡುವದರಿಂದ ಲಕ್ಷಣಗಳಿಂದೂ, (ಯೋಧಾ. ೨. ೧೧.) ಮನುಷ್ಯರಲ್ಲಿ ಅಶಯ ಉಂಟು ಮಾಡುವದರಿಂದ ಅದ್ಭುತಗಳಿಂದೂ, ದೇವರ ಬಲವನ್ನು ತೋರಿಸುವದರಿಂದ ಬಲ ವಾದ ಕ್ರಿಯೆಗಳಿಂದೂ, ದೇವರ ಚಿತ್ತದ ಪ್ರಕಾರ ಹರಿಶುದ್ಧ ಶೈಲಿನ ಪರಿಗಳನ್ನು ತಂಡಿ ಕೊಡುವದರಿಂದ, ಪರಿಶುದ್ಧ ಶೈಲಿನ ಪರಿಗಳಿಂದ ದೂ ಹೇಳಿ ಇದೆ. ಈ ವೇದವನ್ನು ಅನುಸರಿಸುವವರು ದೇವರ ಸಾಕ್ಷಿಯಿಂದಲೇ ಇದು ಸತ್ಯವೇಂದು ಗುಹಿಸುತ್ತಾರೆ.

2. దేవదారిగే శ్రీనృసును, కట్టణంలోను, ఆద యీఎస్ క్రీస్తును సువాతే ప్రసంగిస్తుచువ కాలదల్లి స్థాపిస్తుప్పటినూకన దేవరాళియుల్లియు, మేలాద కట్టణాగిద్దానే. దేవర బలవు కృష్ణేయు ప్రశట్టవాగపడశే ఆకును తేగొదు కొండ మనుష్యక్రుదల్లియు, దేవదారికంిత మేలాద వను. (ఇ—ఎం.వ.) ఓఁగే ఆకును మనుష్యక్రువన్ను ధరిస్తే కొండవసాగిరుపదింద, మరణశ్శు దాసస్తుక్షు ఖళగాద మనుష్యరన్ను బిడిసి, ఆవరణ్ణ బిడిదువ కష్ట, దుఃఖి, మరణ ముంతాద పిండిగల్లి అవరిగే సమానాగిద్ది, (గం—గం.వ.) అవర ప్రధానయిాజసనాగి అవరిగే సహాయ మూడ తళ్ళ నాగి తేలురుకానే. (ఎ, రం.వ.)

3. ಮೆಸ್ಸಿಡಯನಾದ ಲೋಕರಕ್ಕು ಕನು ಇಚ್ಚಕ್ಕೂ ಧನತಿಯಾಗಿದ್ದು ಅಳವ ಲೋಕವನ್ನು ತೀಕ್ಷಣದ್ದರು ಮಾನಂದಿನ ಭೂಲೋಕ ಕ್ರಮದ್ದು ಹೇಳಿದರು. (ಎ. ಜ. ಮತ್ತಾ. ಗಾ. ಉ. ವಚನದ

ନ୍ୟାଯାନ୍ତ ନେଇବ ଚେକୁ.) ଏ ଲୋକମନ୍ଦର ଦେଇପଦାରୁ  
ଅଛି, ଏରାହେ ଆଦମନାଗିଯିର, ଲୋକରୁଦ୍ଧ କଣାଗି ଅବ  
କରିସିଦନାଗିଯିର ଜରୁବ ବିଷ୍ଣୁ ମହା ପୁରୁଷଙ୍କୁ ଅଳୁ

ಮಾಡಲ್ಪಟ್ಟವನಾದ ಯೇಸು<sup>1</sup> ಮರಣದ ಶ್ರಮೆ ಪಟ್ಟದಕ್ಕೊಣ್ಣರ, ಮಹಿಮೆ ಮಾನಗಳ ಕಿರೀಟವಿಡಲ್ಪಟ್ಟ  
ಗಂ ದ್ವನ್ನ ನೋಡುತ್ತೇನೆ. ಯಾಕಂದರೆ ಸರ್ವವು ಯಾವನಿಗೊಣ್ಣರ್ಪೋ, ಸರ್ವವು ಯಾವನಿದಲ್ಲೋ,  
ಗಂ ಅವನಿಗೆ, ಅನೇಕ ಮಕ್ಕಳನ್ನ ಮಹಿಮೆಗೆ ಶೈಲಿಸುವದರಲ್ಲಿ ಅವರ ರಕ್ತಾಳೆಯ ನಾಯಕನ್ನು ಶ್ರಮಗಳಿಂದ  
ಗಂ ಸಂಪೂರ್ಣ ಮಾಡುವದು, <sup>2</sup>ತಕ್ಕುದಾಗಿತ್ತು. ಯಾಕಂದರೆ ಪರಿಶುದ್ಧ ಮಾಡುವವನೂ, ಪರಿಶುದ್ಧರಾಗು  
ಗಂ ವರರೂ, ಎಲ್ಲರು ಒಬ್ಬನಿಂದಲ್ಲಿ. ಈ ಕಾರಣದಿಂದ, ಅವನು ಅವರನ್ನ ಸಹೋದರರಿಂದು ಕರೆಯುವದಕ್ಕೆ  
ಗಂ ನಾಚಿಕೆ ಪಡೆದೆ, <sup>3</sup>ನಿನ್ನ ಹೆಸರನ್ನ ನನ್ನ ಸಹೋದರರಿಗೆ ತಿಳಿಸಿ, ಸಭೆಯ ಮಧ್ಯದಲ್ಲಿ ನಿನ್ನನ್ನು ಕೀರ್ತಿಸುವೆ  
ಗಂ ಸಂದೂ, (ಕೀರ್ತ. ಅ. ಅ.) ಮತ್ತು <sup>4</sup>ನಾನು ಅವನಲ್ಲಿ ನಂಬಿಕೆಯಾಗಿರುವೇನಿಂದೂ, (ಯೆಶಾ. ಲ.  
ಗಂ) ಮತ್ತು, ಇಗೋ, ನಾನೂ, ದೇವರು ನನಗಿ ಕೊಟ್ಟಿರುವ ಮಕ್ಕಳೂ, (ಯೆಶಾ. ಲ. ಗಲ.) ಎಂದು  
ಗಂ ಜೀಕುತ್ತಾನೆ. ಹಾಗಾದರೆ, ಮಕ್ಕಳು ರಕ್ತ ಮಾಂಸಗಳಲ್ಲಿ ಪಾಲುಗಾರರಾಗಿರುವದರಿಂದ, ಅವನು ಸಹ  
ಗಂ ಅದೇ ಮೇರಿಗೆ ಮರಣದಿಂದ ಮರಣದ ಅಧಿಕಾರಪೂಜೆವನಾದ ಪಿಶಾಚನ್ನು ಲಿಯ ಮಾಡಿ, ಬುದುಕುವ  
ಗಂ ಕಾಲನೆಲ್ಲಾ ಮರಣಭಯದಿಂದ ದಾಸತ್ವಕ್ಕೊಳಗಾಗಿ ಇದವರನ್ನಪು, <sup>5</sup>ಬಿಸಿಸುವ ಹಾಗೆ, ಅವಗಳಲ್ಲಿ

1. “ಇದನ್ನು ಹಿಂಡಿನ ವಚನಕ್ಕೆ ಸಮೃಂಧ ಪಡಿಸಿದರೆ, ಕುಸ್ತನ್ನು ದೇವದೂರಗಿಂತ ಕಡಿಮೆ ಮಾಡಲ್ಪಟ್ಟ ಕಾರಣವು ತೋರುತ್ತದೆ. ದೇವದೂರಗಿಂತ ಸ್ವಲ್ಪ ಕಡಿಮೆ ಮಾಡಲ್ಪಟ್ಟ ನೇಂಬುವ ದ್ವಕ್ಕೆ, ಚೆಲವರು ಸ್ವಲ್ಪ ಕಾಲ ಕಡಿಮೆ ಮಾಡಲ್ಪಟ್ಟನೆಂದ ಅರ್ಥವಾಹಿಯನ್ನು ತೋರುತ್ತಾರೆ. ಅದರೆ ಇದನ್ನು ಮುಂದಿನ ವಚನಕ್ಕೆ ಸಮೃಂಧ ಪಡಿಸಿದರೆ, ಅತನು ಮರಣವನ್ನು ತಾಳಿಕೊಂಡ ದರ ಫಲವಾಗಿ ಅತಿಗೀ ಮಹಿಂದ್ರನು ಘನನ್ನು ಅನುವಂಶಾಯಿತೆಂದ ತೋರುತ್ತದೆ.

2. ಲೋಕರಾದ್ಯಕ್ಷನು ತನ್ನ ಪ್ರಣೀತಿಯೆಯನ್ನು ಪೂರ್ತಿಗೊಳಿಸುವ ದಾರ್ಶನಿಕ ಅರ್ಥನನ್ನು ತ್ರಿಮೇಗಳಿಂದ ಸಂಪೂರ್ಣ ವಾಹನವದು ದೇವರ ರಿಗೆ ತಕ್ಷದ್ವಾಗಿತ್ತತ್ತ. (೧೦. ವ.) ಹಿಂಗೆ ಪಾಪವನ್ನು ಹೋಕುಟ್ಟಿ

ಪರಿಕ್ರಮೆ ಮಾಡುವವನು, ಪಾಪಿನಿತ್ಯ ಹೊಂದಿ ಪರಿಶುದ್ಧರಾಗುವವರು ಅದ ಉಭಯ ಸಹಸ್ರ ದವರೂ ದೇವರಿಗೆ ಸಮ ಸಮೃಂಥಿಕರಾಗಿ ತೋರುತ್ತಾರೆ. (೧೧—೧೨. ವ.) ಪಿತಾಚನ ಬಲವು ಅವನಿಗೆ ಸ್ವಂತ ಅಯ್ಯಾಧಿವಾದ ಮರಣದಿಂದಳಿಲ್ಲ ನಾತವಾಯಿತು. (೧೩—೧೪. ವ.) ಸರಮು ಏಕೋಽಚಕ್ಷನೂ ಅತಸಿನಂದ ಏಕೋಽಚಸಿ ಪ್ರಿಯರಂ ಸಮಾಬ ಸಮೃಂಥಿಕರಾಗಿ ತೋರುವರು. (೧೫—೧೯. ವ.)

୩. ପରିଶ୍ରଦ୍ଧ ମାତୁପଦରେ, ପରିଶ୍ରଦ୍ଧ ରାଗପଦରେ, ଏବେ  
ପାଞ୍ଚଗଳୁ, ମନୁଷ୍ୟରୀଙ୍କ ସ୍ଵଭାବିକତାଗରୁପର ଅତ୍ୟନ୍ତ ଶ୍ରୀ ତି  
ଥିଲୁଣ୍ଠିବୁ ପିଟିପ୍ପ ତୋଳି, ଦେଖିରୀଙ୍କ ସମ୍ବନ୍ଧକାନ୍ତେ ପରିଶ୍ରଦ୍ଧ  
କି ହୋଇଦିନରୁଣ୍ଟ କରିପାରିବା ଗାନ୍ଦି.

೧೯ ಭಾಗಣ್ಣನಾದನು. ಯಾಕಂದರೆ ನಿಷ್ಟ ಯವಾಗಿ ದೂರದನ್ನು <sup>१</sup>ಸ್ವೀಕರಿಸದೆ, ಅಬ್ಜಹಾಮನೆ ಬೀಜಣನ್ನೇ ಸಿಗ್ನಲ್ ಕ್ರಿಸ್ತತ್ವಾನೆ. <sup>२</sup>ಆದದರಿಂದ, ಒನ್ನರ ಪಾಪಗಳಿಗೂ ಸ್ವರ ಶಾಂತಿ ಮಾಡುವದಕ್ಕೆ ದೇವರ ಕಾರ್ಯಗಳ ಕರ್ತವ್ಯೋಽಂದಿನ ಸಂಭಿಕೆಯೂ ಉಳಿ ಪ್ರಧಾನ ಯಾಜಕನಾಗಿರುವ ಹಾಗೆ, ಅವನು ಎಲ್ಲಾ ದರಲ್ಲಿ ಸಹ್ಯಾದರರೀ ಸಮಾನ ಮಾಡಲ್ಪಡು ಬೇಕಾಗಿತ್ತು. ಯಾಕಂದರೆ ತಾನು ಶೋಧಿಸಲ್ಪಟ್ಟು, ಶ್ರಮೆ ಹೊಂದಿದ್ದರಲ್ಲಿ, ಶೈವ ಧಿಸಲ್ಪಡುವವರಿಗೆ ಸಹಾಯ ಮಾಡ ಬ್ಲಾಸ್ತ.

ದೇವರ ಮಗನಾಡ ಕೀಸುನು ದೇವರ ಸೀವಕನಾಡ ಮೋಹಗಿಂತ ಶ್ರೀಪ್ತಿನು.

೩. “ಆದದರಿಂದ, ಪರಿಶುದ್ಧ ಸಹೋದರರೇ, ‘ಪರಲೋಕದ ಕರೆಯುವಿಕೆಯ ವಾಲುಗಾರರೇ, ನಮ್ಮ ಅರಿಕೆಯ ಅಪೋಸ್ತಲನಾಗಿಯೂ, ಪ್ರಥಾನ ಯಾಜಕನಾಗಿಯೂ, ಇರುವ ಕ್ರಿಸ್ತ ಯೇಸುವನ್ನ ಅಲೋಚಿಸಿ ಇವನು, ‘ಅವನ ಮನೆಯೆಲ್ಲಾದರಲ್ಲಿ ಮೊಳೆ ಇದ್ದ ಹಾಗೆಯೇ, (ಆಕೆ. ೧೨. ೧.) ತನ್ನನ್ನ ಇಟ್ಟವನಿನಂಬಿಕೆಯುಷ್ವವನು.

ପାନ୍ଦୁ ବିଂଦ କାରଣ ପାଦପ ଫଳପାଦ ମୁରଜାଦିନ ଅପାର ନିଗେ ବହଚ୍ଛ ବିଲପାନ୍ତୀଯିତୁ । ଉଲିସପଦ ଏଷପାଦ କୁତ୍ତାତ୍ତ୍ଵ ଶିଥୁ ସପଦପାନ୍ତୁ ନୋଇଦିଦିରିଂଦ ପରିକାରପାଦ ପ୍ରକାର, ପାଦକିଦିମୁଣ୍ଡାଦ ମୁରଜା ବିଲପ ଯୈସୁଦିନ ପୁଣ୍ୟ ମୁରଜାଦିନ ପରିକାରପାଦ ପିତାଙ୍କନୁ ବିଲତାଲିଯ ଜାଗେ ଜନନ୍ତ୍ରୀ ସ୍ଵତ୍ତି ତିରୁଗୁତ୍ତା ଇଦରୁ, କାଗ ଭକ୍ତରନ୍ତୁ କେବି ତକ୍ତ ତକ୍ତ ଅନ୍ତିମିଳିଲ । ମୁରଜା ଦିନ ଅପର ତରୀରଗାଳୀରେ ନାତ ସଂଭବିଦରୁ ମୁରଜାଦ କେବିଂ ଦିଯୁ ମୁଁରଦୁ ହୋଇଦିରିଂଦ ଅପର ଆଶ୍ରାଗାଳୀନେଇ ନଷ୍ଟପାଲ । ମୁରଜାଦ ଭୟପୁ କେଲପ ସମୟଗଳିଲୁ ଭକ୍ତରନ୍ତୁ ସକ୍ଷତ ପଦିଶପଦମୁଣ୍ଡ । ଅପର ଅପା ଏତ୍ତାପଦ କେହିରତ୍ତିଲୁ । (କେବାର, ପାଞ୍ଚ. ୫୩.)

1. దేవమాతరు పాప మాడి బిడ్డ హోదాగ త్రస్త  
ను అవరిగి సహాయ కోట్టు లుద్దిరిసదే, భూమయ ప్రజీగ  
లాద అప్పుకామన సంతతియపరు పాప మాడి చేవర  
కోట్టుకోశ్శి తాపక్షేష్టు గుర్తియాదాగ అవర ములై కృపా  
దృష్టి ఇట్టు, అవరిగి సహాయకునాగి ఒంచు లుద్దిర మా  
దిదను. అప్పుకామన సంతతి ఎంబువదు అప్పుకామన ని  
త్తుస్వాళ వరను, కురితదు.

୩. ହେଲା ବ ଉଦ୍ବନ୍ଧିକେ ଯ ଅଶ୍ଵୁଷ୍ଟ ଲନ୍ଗୁ ପ୍ରଧାନ ଯା  
କେନ୍ତା ଆଗିରୁ ପ କୁସ୍ତନ୍ତୁ (୧. ୮.) ମୋରୀକେଂଠ ମେଉଳ  
ପନ୍ଥ. (ଅ. ପ.) ମୋରୀତେରୁ ସେବକୁନ୍ତୁ. କୁସ୍ତନ୍ତୁ ମହା  
ଗିଯାଇ କରିବାକାରୀଯାଇ ଉରୁପନ୍ଥ. (୧-୫. ପ.) ଆଶ୍ରମୀତେ  
ଥୁରୁ ଅବିଭାସିଦିନ କାନାନ୍ତା ଦେଖଦିଲି ପ୍ରବେଶିବାକାରୀ  
ଦାଦ୍ଦୁ, ପରିଶୁଦ୍ଧାକୁ କୈଣିଂଦ କୁସ୍ତନ୍ତୁ ଭାକ୍ରିଗେ ବଂଦୁ ଏକାଚିନ୍ତା  
ଯୁଗିବାକିମେ. (୧-୮୮. ପ.) ମନୁଷ୍ୟ ଅଂକରିନ୍ଦ୍ରିୟଗତରେ  
ହେଲାକିମିଳିବା ତରୁ ଦେଖର ପାକ୍ଷଦିଲିରୁପ ଅନ୍ତରେ ପାଗକ୍ରମ  
ଜନନ୍ତି ଏକାକିଗମନନ୍ତି ଅଲକ୍ଷ୍ୟ ପାଦି, ଅବିଭାସିଗଭାବ  
ନନ୍ଦିଯାଇପରୁ ପରମ କାନାନ୍ତା ଦେଖନାବ ପରିଶୀଳନ  
କାହାକେ ତେବେଳାରରୁ. (୧. ୮-୧୫.)

4. ಇದು ಪರಂಪರೆಯಾದ ದೇವರ ಕರೆಯನ್ನೇಯಾದ ಪರಮದರ್ಶಿಯನ್ನು, (ಯೋಜಾ. ೧. ೨.) ಪರಮರಾಜು ಹಿತ್ಯೇ ಅತ್ಯಂತಾರ್ಥಿಗಳನ್ನು ಅನುಭವಿಸ ತಕ್ಕ ಕರೆಯನ್ನೇಯಾಗಿರುವ ದರ್ಶಿಯನ್ನು, (ಮತ್ತಾ. ೩. ೬. ಸ್ಲಿ. ೩. ೧೫.) ಇದು ಪರಶ್ರಮಾ ಕಾದ ಕರೆಯನ್ನೇಯಾಗಿದೆ. ಒಂದೇ ಕರೆಯಲ್ಪಟ್ಟ ಪರಮ ಬಂಧು ಇಂದ್ರ ಇಂದ್ರಾ ಸರಿ, (ಹೊಮಾ. ೮. ೧.) ಮತ್ತಾ ಶ್ರೀರಾಧರ ಸರಿ,

५. अपेक्षासु लननु अलंकारी, काळ्हणीसप्लट्टीवनेन्य आधारावाचा  
मोहतीया देवरिंद्र चल्हणीसप्लट्टी प्रकार, (ज्ञान. १०—१५.) कृष्णनु तंदेलिंद काळ्हणीसप्लट्टी कारकीर्ति  
अतिसीरी अपेक्षासु लनेन्य विश्वव्याप्त हेसरु बंतु. तां  
येमु घगनस्त्री काळ्हणीसिद्ध प्रकार, घगनु हन्त्रकें  
पुंगद तिष्ठरन्नु काळ्हणीसिद्ध रिंद अवरिगा अपेक्षासु लरिंद  
हेसरु वाढकीयालिक. (येळेका. ७०. ७१.) कृष्णनु  
मोहतीय उच्छिंगवनस्त्री (१. १; ४. ११.) अपेक्षासु  
उच्छिंगवनस्त्री (४. ११—१०. ७१.) पूर्वीसुववना  
दद्दनु. अकानु अपेक्षासु लनादरिंद देवर चित्तवन्नु व  
नान्युरीगे तेलसंल, प्रधानन यांचक्कनादरिंद मनुक्कु  
कायंगालन्नु देवरिंगे तिळसंला तक्कवनागिदा द्वाने.  
६. मोहती देवर घगनेयली नंतरिगासु नागिदा संदेश  
देवरिंगे साक्षी कौटिल्याने. (अंके. ११. १.) मोहती नंतर

ಇ ಯಾಕಂದರೆ ಮನಗಿಂತ ಅದನ್ನು ಕಟ್ಟಿದವನು ಎಷ್ಟುಧಿಕ ಮಾನವ್ಯಾಖ್ಯಾನಿಗೆ, ವೋಳಿಗಿಂತ ಇವನು ಅವು  
ಇ ಧಿಕ ಮಹಿಮೆಗೆ ಯೋಗ್ಯನಾದನು. ಯಾಕಂದರೆ ಒಂದೊಂದು ಮನೆ ಯಾರಿಂದಲಾದರೂ ಕಟ್ಟಲ್ಪಡು  
ಇ ವದು; ಆದರೆ ಸರ್ವವನ್ನು ಕಟ್ಟಿದವನು ದೇವರೇ. ಮತ್ತು ವೋಳಿಯು ಹೇಳಲ್ಪಡಲಿರುವವರುಗಳಿಗೆ ಸ್ಥಾಪಿ  
ಇ ಗಾಗಿ, ಸೇವಕನಾಗಿ ತನ್ನ ಮನಸೆಯಲ್ಲಾದರಲ್ಲಿ ನಂಬಿಗೆನ್ನು. ಆದರೆ ಶ್ರೀಸ್ತನು ಮಗನಾಗಿ ತನ್ನ ಮನಸೆಯು  
ವೇಗಿ ಅಧಿಕಾರಿಯು. ಇವನು ಮನಸೆಯು ನಾವೇ; ನಿರೀಕ್ಷೆಯ ಭರವಸವನ್ನೂ ಹೇಳಿ ಇವನ್ನೂ, ಕಡೇ  
ವರಿಗೂ ಘೃತ್ಯಾಗಿ ಹಿಡಿದು ಕೊಂಡರೆ.

ଅପିକ୍ର୍ଯ୍ୟାନ୍ତଦିନ ପରମ କାନାନିନଳି ପ୍ରମେଣିଶିଥିଲେ ହୋଇଏବେଳେମୁଁ କୁରିଳୁ ଏହିରି ରିସିଦ୍ଧି; ପକଳ ଅଂତରଂଗକାଳିନୀଙ୍କ  
ଶୋଧନ ତର୍କେ ଦେଖିର ବାକୀରେ ସ୍ଵିଭାବପରମ୍ପରା ପରିଚିତ ହେବାରେ ରିସିଦ୍ଧି.

ಇಲ್ಲಿ ಆದದರಿಂದ ಹರಿಶುದಾತ್ಮಕವು ಹೇಳುವ ಪ್ರಕಾರ, ಈ ಹೊತ್ತು ಅವನು ಶಬ್ದವನ್ನು ಕೇಳಿದರೆ, ಕೊಪವನ್ನೇ ಬೀಸುವದರಲ್ಲಿ, ಅರಣ್ಯದಲ್ಲಾದ ಶೋಧನೆಯ ದಿವಸದಲ್ಲಿ ಇದ್ದ ಹಾಗೆ, ನಿಮ್ಮ ಹೃದಯಗಳನ್ನು ಕರೆಣ ಪಡಿಸಿ ಒಬ್ಬೆಡಿರಿ. ಅಲ್ಲಿ ನಿಮ್ಮ ಪಿತ್ರಗಳು ನಾಲ್ಕುತ್ತು ವರುವ ನನ್ನನ್ನು ಶೋಧಿಸಿ, ನನ್ನನ್ನು ಪರೀಕ್ಷಿಸಿ, ನನ್ನ ಕ್ರಿಯೆಗಂಂತೆ ಇನ್ನು ನೋಡಿದರು. ಆದ ಕಾರಣ, ನಾನು ಆ ಸಂತತಿಯಿಂದ ಬೇಕಿರುಗಿಲ್ಲಂತು, ಯಾವಾಗಲೂ ಹೃದಯ ಯಥ್ದಲ್ಲಿ ತಪ್ಪತ್ತಾರೆ; ಅವರು ನನ್ನ ಮಾರ್ಗಗಳನ್ನು ಅರಿಯಿರು; ಆದದರಿಂದ ನನ್ನ “ವಿಶ್ವಾಮಿತ್ಯಲ್ಲಿ

ಕೆಲವೂ ಕೆಲಸ ಮಾಡಿದ ಸ್ಥಳ ಇಲ್ಲಿಯೇಲ್ಲ ಕುಟುಂಬವೇ. ವರು. (ಗ ಕೋರಿ. ೨. ೯.) ಮಹಾನ್ನದವರು ಅತನ ಮನೆತನಕ್ಕೆ ತೀರ್ಪಿದವರಲ್ಲ.

(గిఫో. ఇ. 10.) ఇదరల్ని ఆతను తన్నన్ను అప్పిస్తుటనా గియూ ప్రథాన యాజక్షణాగియూ ఏవాడిసిద పరపు తం దగీ మహా నంబిచెయ్యల్నాగిదూ నే. ఆతను దేవమాత రిగి మేలాద దేవయంది, (గ. సంధి. ఆ. 4.) నిఖిలాద నున్నానేందూ, (అ. 4—10.) రుజు వడిసిద తరువాయ ఈ సంఘిలింద ఆతను ప్రథాన అప్పిస్తుటనేందు తోఱిసు త్రునే. హళీ ఒడంబడికియ మధ్యాధ్యానాద మోలీగూ, ఆ దర ప్రథాన యాజక్షణాద ఆరోహనసిగూ ఆతన్ను సమాన వూడి, ఆతనే ఎల్లరిగిం చేయాదవనేందు తోఱిసి ఇది. గినే వచనదల్ని హేళిద ప్రకార ఆతన్ను చూరితు అలోఇశి సువపరు ఆతన్ను బిట్టు జారి జోలగడి ఆతన్ను యా నాగలూ అంటి కేందిరుపరు.

1. ಇವನು ಎಂಬುವದು ಸರ್ವಕ್ಕೂ ಮೇಲಾದ ಕರ್ತವ್ಯಾಗಿ  
ರುವ ಕ್ರಿಸ್ತನನ್ನು ಶರಿರತದ್ದು. ಡೈವರ ಸೇವಕನಾದ ಮೇಲಾದಯಿ  
ಸಂಭಿಕೆಯಾಗಿ ಕೆಲಸ ಮಾಡಿದ ಮನಗೆಗೆ ಶೀರಿದವನೇ ಹೊರ್ತು  
ಮೇಲಾದವನಲ್ಲ. ಕರ್ತವ್ಯಾದ ಕ್ರಿಸ್ತನು ತಾನು ಮುಖ್ಯ ಸ್ಥಳಾಗಿ  
ಕುಳಿತುರುವ ಮನರೆಯನ್ನು ಉಳಿದ ಸಮಸ್ಯೆವನ್ನು ಉಂಟು ಮಾ  
ಡಿದ ಶೈವ ದೇವರಾಗಿದ್ದಾನೆ. ಸೃಷ್ಟಿಗಂತ ಸೃಷ್ಟಿಕರ್ತವನು ಮೇಲಾ  
ರೂಪರೂಪ ವ್ಯಕ್ತಾರ, ಮೌಲೀಗಂತ ಕ್ರಿಸ್ತನು ಮೇಲಾದವನು.

2. మోలే సేవకాగిద్ద, అనఁ సేవేయు దేవరు క్రైస్తవ మూలచవాగి తిళిదిద సత్కాగళన్న ముంగురుతాగి తెలిరసువదగాకత్త. (ర. అ.) మనేగింత మని కట్టడవనశి, సేవకసిగింత బాధ్యస్తానాద మగను శ్రీష్టనాగిరున ప్రశార, క్రైస్తను మోలేగింత శ్రీష్టనాగిద్దానే. ఆకనల్లిదువ నంబికయింద హప్పువ భరవసవనన్ని తెచ్చ ఇవనన్ని కడే మ ఏగొ సిరవాగి హిదు కోండిదువవరో ఆకన మనియు భవిసితు. దేవరు ఆణే ఇట్టు హేళిద ప్రశార ఆకన విత్త్రాంతియాద కానాను దేవతదల్ల ప్రవేతిసదీ హోదరు. ఈ విత్త్రాంతియు దేవరు ఆరు దివసగళల్లి స్ఫురించయ్యా పన్ను ముగిసి ఏళనే దివస విత్త్రాంతియాగిదడిన్నే సమానవాగియుశి, దేవపథక్తరు ఇవడల్ల యిలు పరదల్ల యిలు హోందువ విత్త్రాంతిగే ముంగురుతాగియుశి ఇత్త. (ఖనే సంధియు వాహానడల్ నేంద్ర బేంచు.)

೧೭ ಪ್ರವೇಶಿಸರೆಂದು, ನನ್ನ ಕೊಳಪಡಲ್ಲಿ ಅಣಿ ಇಟ್ಟಿನು, ಅಂದನು. (ಕೀರ್ತಿ. ೬೫. ೮—೧೧.) ಸಹೀದರ  
ಚೀವನ್ನು ದೇವರನ್ನು ಬಿಟ್ಟು ಹೊಗುವಂಥು<sup>१</sup> ಅವಿಶ್ವಾಸವುಷ್ಟ ಕೆಟ್ಟ ಹೃದಯವು ನಿಮೋಳಿಗೆ ಬಬ್ಬನಲ್ಲಿ ಇ  
೧೯ ಹಾಗೆ, ನೋಡಿ ಕೊಳ್ಳಿರಿ. ಆದರೆ ನಿಮ್ಮಲ್ಲಿ ಯಾರಾದರೂ ಪಾಪದ ಮೋಸದಿಂದ ಕರಿಂಬಾಗಾದ ಹಾ  
೨೭ <sup>೨</sup>ತು ಹೊತ್ತೆಂದು ಹೇಳಲ್ಪಡುವ ಮಟ್ಟಿಗೂ, ದಿನದಿನಕೆ ಬಬ್ಬರಿಗೊಬ್ಬರು ಬುದ್ಧಿ ಹೇಳುತ್ತಾ ಇರಿ. ಯ  
ಕಂದರೆ ನಮ್ಮ ಭರವಸದ ಅರಂಭವನ್ನು ಕಡೆ ವರಿಗೂ, ನಾವು ಹಟ್ಟಿಯಾಗಿ ಹಿಡಿದು ಕೊಂಡರೆ, <sup>೩</sup>ಕ್ರಿಸ್ತ  
೨೯ ಪಾಲುಗಾರರಾಗಿರುತ್ತೇವೆ. ಈ ಹೊತ್ತು ಅವನ ಶುಭವನ್ನು ಕೇಳಿದರೆ, ಎಂದು ಹೇಳಲ್ಪಡುವಾಗ, ಕೆ  
ಪವೆಚ್ಚಿಸುವದರಲ್ಲಿ ಅದ ಹಾಗೆ, ನಿಮ್ಮ ಹೃದಯಗಳನ್ನು ಕರಿಂ ಪಡಿಸ ಬೇಡಿರಿ.

ଗେ ଯୋକଂଦରେ କେଲପରୁ କେଉଁ, କେହିଏବ୍ବିନିଦରୁ. ଆଦରେ ‘ନୋଶୀଯ ମୁଖଳାଂତର ସଙ୍ଗପ୍ରଦିଗ୍ଧ  
ଗେ ହୋରଟପରେଲିରୁ ଆଲ୍ଲ. ଆଦରେ ନାଲ୍ବୁକ୍ତ ପରମ ଯାରିଂଦ ଚେସରଗୀଂଦେନୁ? ଯାର ହେବା  
ଗୁଲ ଅରଣ୍ୟଦଲି ବିଦ୍ଵେଳେ, ଆ ପାପିଷ୍ଟ ରିଂଡ଼ଲପୋଏ? ମତ୍ତୁ, ତୁମ ଏଶାତ୍ମାତିମ୍ବଲ୍ଲ ପ୍ରବେଶିନୀରେ  
ଗୁଣ ଯାରିଗେ ଆଜି ଜଣ୍ଠନୁ? ‘ଅଧେଯରିଗଲପୋଏ? ହାଗାଦରେ, ଅନ୍ତରୁଷିଦିନ ପ୍ରବେଶିନୀରାଜୀ ହେବା  
ରୀଦୁ, ନୋହୁତ୍ତେବେ.

4. ಈದರಿಂದ ಅವನ ವಿಶ್ಲಾಂತಿಯಲ್ಲಿ ಪ್ರವೇಶಿಸುವ ವಾಗ್ದಾತ್ವನು ಇನ್ನು ಇರಲು, ನಿಮ್ಮಲ್ಲಿ ಯಾವನಾದು ಅ “ಹಿಂದಾದವನಾಗಿ ತೋರಿದ ಹಾಗೆ, ಭಯ ಪಡೋಣ. ಯಾಕಂದರೆ ಅವರಿಗೆ ಸುವಾರ್ತೆ ಪ್ರಸಂಗಿಸಲ್ಪ ಹಾಗೆ, ಸಮಗ್ರಾ ಪ್ರಸಂಗಿಸಲ್ಪಿಟ್ಟದೆ. ಆದರೆ ಕೇಳಿದ ವಾಕ್ಯನು ಕೇಳಿದವರಲ್ಲಿ “ವಿಶ್ಲಾಸದ ಸಂಗಡ ಕಾಗು

1. అవిత్తానుసందింద అభవా ఆవశయిలోయింద అవిధీ యత్కే ఉండగుక్కుడే. అదరింద పరికుధ సొ స్క్యూపరనో ఆగిరువ దేవరన్ను బిట్టు తేలిగి హోగి తక్కు దుగుఁడ ఉండగాగువదు. అదదరింద ఇష్ట కేండన్ను బెళిస తక్కు అవిత్తానుసం ఇస్తుయేఖల్గిరిగే ఇద్ద ప్రైకారి నిష్టల్లి బట్టిస గాదరూ ఇరద డాగే లడ్డు రికేయాగ్రి ఎందు తోలి ఇదు.
  2. ఈ హోక్కు ఎంచునదు అనుగ్రహద కాలవన్ను కురి తప్పు (ఒ. వ. చీత్రం. ఫి. 2.) అదదరింద నమ్మ ఆత్మద రక్ష ణేయన్ను అనుగ్రహద కాలవాద ఈ హోక్కే ఆపశ్చావాగి హుముక బేఇసు. డాగే మాపదిద్దరే, పావాద మోసందింద మనస్సు కాలివాగువదు. సాపువు మంత్రమోసవళ్ళయ్య. అవిత్తానుసంబ పావపు అభస్తోత మోసవళ్ళయ్య. ఇదు మనస్సుస్తే యెన్ను నిస్సోగోళ్ళసి, వ్యాధయవన్ను కాలిం పడి సువంఘాద్వాగిదే. (అశోరి. గం. 2.) అదదరింద నావు మాడ తక్కుదేన్ను ఈ హోక్కే మాడ బేఇసు. నాళి మాడున ఎందు ఆలస్క్య మాడిదరే, వంచేగొరనాద సితాశగినే సంహోననాగువదు. నమ్మ ఆక్రమై ణీగు పరర రాష్ట్ర గొ బేడాద కాయివన్ను మామపదరల్లి తామసవాగిర బారదు.
  3. క్రైస్తవును నిష్టల్లిరువ డాగే (ఏ. గం.) నావు ఆత నల్లి పిక్కావాగి (యోహా. గం. 4; గం. 16.) కాదే వరి గొ నమ్మ భూరపసద ఆరథవాద క్రైస్తవన్ను పట్టియాగి పిడుమి కోండిద్దరే, ఆకన మేఱుగలల్లి పాలుగారరాగిర వేపు. ఇల్లదిద్దరే బణగిద కుడియ డాగే కిడియల్పుట్టి బిట్టు హోగి, ఆకనల్లి పాలు ఇల్లదపరాగి సకల మేఱు

గాలన్ను కళజోండు నాతక్కే గురియాగువేపు. (యోహా. 10.)

  4. వోలేతియ ముబాంకర బగుప్పద దాసత్వాంద రచపరల్లి కాలెంపు యెహోతెపను కోకంగ ఉళద అలజ్జ ఒనరూ దేవరిగే కోఎపవెట్టిసిదరు.
  5. అవసంబిచేయిఖ్ల పరెల్ల రూ అపిధీయరాదరు. అలజ్జ ఒనరు తప్పు అపిధీయప్పంద దేవరిగే కోఎపవెసి, ఆకన అణ్ణెయ ప్రూచార కానాను దేవాద విశ్వాయల్లి ప్రవేతిసదే, మధ్య దారాయల్లి దేణగాలాద నం యింద నావు ఉడి రిచేయన్ను జోండి, పరమ కానాంబిచెయి నిష్టువిత్తాంతియల్లి ప్రమేతిసి, ఎందిందిగూ పరమ భాగాన్న అనుభవిసుపడకూగి, అవసంబిచేగూ అపిధీయత్కాస్థల కోడదే, బహు జూర్మతియింద నదియ బేఇసు.
  6. కష్ట ఉపప్రగల్భం తుంబిరువ కి లోకాదల్లి ఇర భక్తురిగే ఇన్ను మేలి విత్తాంత ఉండగువడిందు సక్కునాద దేవరు కొట్టిరువ వాగ్దాక్తపు తిరుసభగే ఒందు స్త్రియ హాగిదే. కానాను దేవిద విత్తాంతియన్ను కారి ఇస్తుయేఖల్గిరిగే సువాతేయాగి తిలిసప్పటి ప్రూచార, పరచానాంబి నిష్టువిత్తాంతియన్ను చురితు క్రైస్తన సభయిరిగే తిలిసప్పటిరువడింద అవరల్లి బుట్టనాదరూ అడవిందదే హిందాదవనాగి కాణల్లుడడ డాగే భూయిదినడెదు కేళ్ళ తక్కుద్దు.
  7. అవరిగే తేళ్ళప్పటి ఆ సువాతేయన్ను అవరు నిసాదింద కేళ్లిగే మోది కారణ, అవరు కేళ్లిద వాక్షిం అవరిగే ప్రైయోజనవాగిలల్లి.

೬ ದದ ಕಾರಣ, ಅವರಿಗೆ ಪ್ರಯೋಜನವಾಗಿಲ್ಲ. ವಿಶ್ವಾಸಿನಿದವರಾದ ನಾವೇ ಆ ವಿಶ್ವಾಂತಿಯಲ್ಲಿ ಪ್ರವೇಶಿಸುತ್ತೇವೆ. ಅವರು ನನ್ನ ವಿಶ್ವಾಂತಿಯಲ್ಲಿ ಪ್ರವೇಶಿಸರಂತ, ನನ್ನ ಕೊಪದಲ್ಲಿ ಅಣಿ ಇಟ್ಟಿನೆಂದು (ಕೀರ್ತ. ೩೫. ೧೧.) ಹೇಳಿದ ಪ್ರಕಾರವೇ. ಅದಾಗ್ಯೂ ಒಗದುತ್ತತ್ತೀ ಮೊದಲಗೊಂಡು ಕೆಲಸಗಳು ಮುಗಿಸಲ್ಪಟ್ಟಿದ್ದವು.

೭ ದ್ವಷ್ಟಿ. ಮತ್ತು ಒಂದು ಸ್ಥಳದಲ್ಲಿ ಏಳನೇ ದಿವಸವನ್ನು ಕಾರಿತು ಅವನು ಹೇಳಿದ್ದೇನಂದರೆ, ದೇವರು ತನ್ನ ಕೆಲಸಗಳನ್ನೆಲ್ಲಾ ತಿರಿಸಿ, ಏಳನೇ ದಿವಸದಲ್ಲಿ ವಿಶ್ವಮಿಸಿ ಕೊಂಡನು. (ಉಪ್ಪ. ಅ. ೬.) ಇದಲ್ಲದೆ ಈ ಸ್ಥಳದಲ್ಲಿಯೂ ನನ್ನ ವಿಶ್ವಾಂತಿಯಲ್ಲಿ ಪ್ರವೇಶಿಸಿರೆಂದು ಹೇಳಿದನು.

೬ ಹಾಗಾದರೆ, ಕೆಲವರು ಅದರಲ್ಲಿ ಪ್ರವೇಶಿಸುವದು ಇನ್ನು ಇರುವದರಿಂದಲೂ, ನೊದಲು ಸುವಾರ್ತೆ ಕೇಳಿ  
೭ ದವರು ಆವಧೀಯತ್ವದಿಂದ ಪ್ರವೇಶಿಸದೆ ಹೋದದರಿಂದಲೂ, ಮತ್ತು ಒಂದು ದಿವಸವನ್ನು ಗೊತ್ತು  
ಮಾಡಿ, “ಈ ಹೊತ್ತೆಂದು, ಅವು ಕಾಲದ ಮೇಲೆ, ದಾವಿದನಲ್ಲಿ ಹೇಳುತ್ತಾನೆ. ಈ ಹೊತ್ತು ಅವನ ಶಬ್ದ  
೮ ಲ ವನ್ನು ಕೇಳಿದರೆ, ನಿಮ್ಮ ಹೃದಯಗಳನ್ನು ಕರಿಣ ಪಡಿಸಬೇಕಿರೆಂದು ಹೇಳುತ್ತಿದ್ದ ಪ್ರಕಾರವೇ. ಯಾಕಂದ  
೯ ರೆ ಯಿಹೋಶುವನು ಅವರನ್ನು ವಿಶ್ವಮಿಸಿ ಕೊಳ್ಳ ವಾಡಿದ್ದರೆ, “ತರುವಾಯ ಇನ್ನೊಂದು ದಿವಸವನ್ನು  
೧೦ ಕುರಿತು ಮಾತಾಡುತ್ತಿದ್ದಿಲ್ಲ. ಅದದರಿಂದ, ದೇವರ ಜನಿಗಿ ಸಭ್ಯತಿನ ವಿಶ್ವಾತಿ ಇನ್ನೂ ಉಂಟು.  
೧೧ ಯಾಕಂದರೆ ಅವನ ವಿಶ್ವಾತಿಯಲ್ಲಿ ಪ್ರವೇಶಿಸಿದವನು, ದೇವರು ತನ್ನವೃಗಳಿಂದ ವಿಶ್ವಮಿಸಿ ಕೊಂಡ ಹಾಗೆ,  
೧೨ ತಾನು ತನ್ನ ಕೆಲಸಗಳಿಂದ ವಿಶ್ವಮಿಸಿ ಕೊಂಡಿದ್ದಾನೆ. ಅದದರಿಂದ ಅದೇ ಅವಧೀಯತ್ವದ ಮಾರ್ಪಾಯ  
ಪ್ರಕಾರ ಯಾರಾದರೂ ಬೀಳಿದ ಹಾಗೆ, ಆ ವಿಶ್ವಾತಿಯಲ್ಲಿ ಪ್ರವೇಶ ಜಾಗತೆ ಪಡೋಣಿ.

1. లోఎక్కపుటడ కాలదల్లి స్ఫూర్తియే ముగిదు కోఱ భాగాన్ని, ఒందు విత్తుంతి ఉంచిందు దేవరు హేళరున పరింద అంథా దిష్ట విత్తుంతియు సిక్కియనాకి ఉంటు. ఇంది భేషపర దాసర పరమ బాధ్యతలేయు. ఇదు అవతారసు దిండ తప్పి హోగావదేశొకుప బేరీ ప్రకార కష్టపూరాదు. ఈ అభివృద్ధియవన్ను ४—८. వచనగాళ వంగు స్ఫూర్తి వివరిసి, ఏనే వచనదల్లి ఇదర అంక్షపన్ను తీమాణసవాగి తోరిసి ఉండి. ఆ వచనదల్లి సంభుతిన విత్తుంతి ఇన్నాలుంటు ఎందు హేళి ఇంది. దేవరు తన్న స్ఫూర్తియ కేలసవన్ను ఆరు దివస గాల్లి ముగిసి ఏఖనే దివస విత్తుంతియాగిద్ద నేంబి సక్కువు, దీపభక్తి రు పరింద సదాకాలపు అనుభువిసుప విత్తుంతిగిముంగసురుతాకింతు. క్రుస్తనల్లి విత్సాస్వామ్యభక్త రు ఎల్లరు ఇం ఈ నిక్షేపిత్తుంటియల్లి ప్రమేతిసువదు సిక్కియ.
  2. అవరు తన్న విత్తుంతియల్లి ప్రమేతిసరంత దేవరు కోఱ నమదల్లి అంగి ఇష్టిసంయువదు, అవరు ఎందిగి విత్తుంతియల్లి ప్రమేతిసలారంబువ సిక్కియవన్ను కురితాడ్దు. (ఇ. ८०.)
  3. ఏఖనే దివసవన్ను కురితి హేళిద కాలక్షేత్ర కేష్టుకిమే కొంం వరుషగాళ తరువాయి దావిదను బిడి ఏనే కీర్తనేయల్లి ఈ జోత్తేందు నేంథి ఇంది. ఆదదింద ఈ జోత్తేంబి తట్టుదింద సూచిసి విత్తుంతియు భూతకాలక్షేత్ర తేరిదల్లి, భువిష్టత్తులక్షేత్ర తేరుక్తడిందు ప్రకృత్యుడు వాగిదే. ఇంద్రా విత్తుంతియు భక్తివిత్సాస్వామ్యపరిగి బంగప శేందు సక్కువరణాద దేవరు హేళిరునపరిందలూ, ఆ ఏ క్రూంకిగి ముంగసురుతాగిద్ద కానాన్ దేవిదల్లి ఇస్రయే థ్రపు అవిత్సాసదింద ప్రమేతిసదే కోఱదిందలూ, దేవర సిక్కియవదిందలూ, దేవరు నాగ్రథ మాడిద విత్తుంతియల్లి భక్తివిత్సాస్వామ్య ఉండ మరెలురూ నిక్షేయనాగి
  4. అవిత్సాసదిందలూ అపిధేయిత్సదిందలూ అరణ్యదల్లి ముడిదు కోఱ ఇస్రయేల్లూర సంకెతియవరస్తు యెహో తువను కానాన్ దేవిక్షేత్రిసి అల్లి అపరస్తు సివాసిస మాడింగాన్ని, ఈ వచనదల్లి హేళిద ప్రకార అపరస్తు విత్తుంతిగోళపడిసల్లు. హాగే మాడిరువనాదరే, ఇన్ను మేలిచి బంగ ఒందు విత్తుంతియున్న కురితి, బహు కాలద తరువాయి దావిదసింద హేళిసలారసు. ఆదదింద ముంగిని దిన వచనదల్లి దేవర జునిగి సంభుతిన విత్తుంతి ఇన్నాలుంటేందు తీమాణసవాగి హేళిరుత్తాడి. ఆదు దేవరు నేఎిసద సంభుతిగింత బహు ఉచితవాద్దాగియం, ఇస్రయేల్లురు జూందిద విత్తుంతిగింత మహిముఖ్యదాగియం ఇంద్రా ఇంద్రుత్తాడి. అల్లి ఉపద్ర, దుఃఖ, కతినే, దాధ, కష్ట, మంరణ ముంతాడు ఏండెగాళిరువిదల్లు. క్రుస్తన భక్తురు ఎల్లరు ఆ మోక్షపట్టిద మధ్యే కారియువ జివద నవియల్లి ఏందు, ఆదర ఉభయ పాష్ట్రగాళల్లరువ జివవశ్వక్షేప ఫలవన్ను భుజిసి, సదా సుఖిగాఖాగిరువరు.
  5. దేవరు స్ఫూర్తియేయన్ను తీరిసి విత్తుమిసి కోండ ప్రసాదావగియుం, క్రుస్తను తన్న పుణ్యక్షేత్రయేయన్ను ముగిసి తండెయి బలపాష్ట్రిడల్లి ఆసిననాగిరువ ప్రసాదావు, భక్తరు ఈ లోఎక్కపుటడల్లి తమ్మ కేలసపన్ను హేరాటివన్ను ముగిసి పరింద సిక్కివిత్తుంతి జోందువరు.
  6. అవిత్సాసవ్యామ్య యెహోద్వార మాదిరియ ప్రసాద (ఇ. ८०.) ఆ విత్తుంతియన్ను కాలకేశ్వరు డాగే జాగ్రత్త యాగిర హేసు.

೧೭ ಯಾಕಂದರೆ ದೇವರ ವಾಕ್ಯವು <sup>१</sup>ಬೀಳವಪ್ಪತ್ತಿದ್ದು, ಚುರುಕಾದದ್ದು, ಯಾವ ಇಬ್ಬಾಲಿ ಕತ್ತಿಗಿಂಟಲಾದ ಹಡವಾದದ್ದು, ಪ್ರಾಣ, ಆತ್ಮ, ಕೀಲು, ಮೆದಳುಗಳ ಭೇದದ ವರಿಗೂ ಶೀರುವಂಥಾದ್ದು, ಹೃದಯದ ಇಗಳನ್ನೂ ಅಲೋಚನೆಗಳನ್ನೂ ಶೋಧಿಸುವಂಥಾದ್ದು. ಮತ್ತು ಅವನ ಸಮುದ್ರಿತಲ್ಲಿ ಪ್ರತ್ಯುಷಿಸಾಗಿದ್ದ ಸೃಷ್ಟಿಯೂ ಇಲ್ಲ; ಆದರೆ ಯಾರ ಸಂಗಡ ನಮಗೆ ಕಾಯು ಉಂಟೋ, ಅವನ ಕಣ್ಣಗಳಿಗೆ ಸಮಸ್ಯೆ ಬೆಕ್ಕಿಲೆಯಾಗಿಯೂ, ತೆರೆದಾಗಿಯೂ ಇದೆ.

శ్రీస్వన్ పూర్వవాద యాజికోచ్చోగ్వా; మహిమే, పూర్వ విధేయత్వ ఎంబువుగా

ಒ೭ ಹಾಗಾದರೆ, “ಆಕಾಶಗಳನ್ನು ದಾಂಡ ದೇವರ ಮಗನಾದ ಯೀಸುವೆಂಬ ಮಹಾ ಪ್ರಧಾನ ಯಾಜಕ  
ಗಳಿಗೆ ನಮಗಿರುವದರಿಂದ, ನಮ್ಮ ಅರಿಕೆಯನ್ನು ಫಟ್ಟಿಯಾಗಿ ಹಿಡಿಯೋಣ. ಯಾಕಂದರೆ “ನಮ್ಮ ಬಲಪೀಠ  
ಗೆಳ್ಳಿ ಕೂಡ ಜಿತಿಸಲಾರದ ಪ್ರಧಾನ ಯಾಜಕನಲ್ಲ, “ಪಾವವೇ ಹೊತ್ತೆ, ಸಕೆಲ ವಿನಯಗೆಳ್ಳಿ ನ  
ಗಳ ಹಾಗೆಯೇ ಶೋಧಿಸಲ್ಪಟ್ಟವನು ನಮಗುಂಟು. ಆದದರಿಂದ, ನಾವು ಕರುಣೆಯನ್ನು ಹೊಂದುವ ಹಾ  
ಯೂ, ತತ್ತ್ವಾಲದ ಸಹಾಯಕಾಗಿ ಕೃಪೆ ಶಿಕ್ಷಣ ಹಾಗೆಯೂ, “ದೈತ್ಯರ್ಥಿಂದ ”ಕೃಪೆಯು ಸಿಂಹಾಸ  
ಬುಜಿಗೆ ಬರೋಣ.

1. దేవర నాక్కువు ఎందిగి నాతాపాగడంథ, జివవు  
మనక తక్కియిల లుఖ్యంథ, పాపియ మనస్సుష్టి యన  
కియి తక్కంథ, యావ ఇబ్బాయి కక్కిగింతలూ డడవా  
రుపంథ, తరీరవన్ను జిఎస వాడువ ప్రణవన్నై వ్రు  
ణవన్ను జిఎస మాచువ ఆక్కనస్తు, (గ కోరి. అ. 46  
ం ఫేస్. ఆ. ఎ.) కృదయుద అంతరంగగాద కిలు  
ఇన్ను మేడభగగాళన్ను ఫీదిన తక్కంథ, కృదయుద నేనపు  
ఇన్ను యోఉచనేగాళన్ను న్నాయాధిపతియ హాగో బగేజరి  
తక్కంథాడ్ది గియిల ఇరుతుడే. దేవర వాక్కుపు టీగిడిర  
అతన ద్వష్టియు లస్టు డెచ్కాగిరువదు! అతన ద్వష్టి  
సమస్తు డీట్రిలీయాగియిలు తేదెద్దుగియం ఇరుత్తుర  
అతనేఇభాలీచద ప్రజీగాలిగే న్నాయ తీరిశువనవన  
(యోహికా. గ. ఆ. ౬.అ.) అతనిగే ఎల్లరూ లేఖ్చి ఒప్పిస చేశాడ  
(గ. వ.) అదదరింద మనుష్యరుగే మరియుద అవిష్టి  
అపిధీయిక్కపెంచి పాపగాళన్ను దేవరు కండు కోళ్ళువన  
ఇంథా పాపిష్టరు ఆ నీళ్ళ విత్తాంతిగే అపాక్రమాగి, తళ్ళు  
డువరు.

୩. ଯେହାଦୁର୍ଲିପ୍ତ ପ୍ରଧାନ ଯୋଜକନୁ ତେରିଯୁ  
ଗ୍ରାମାଙ୍କ ମୁହଁ ପରିଶୁଦ୍ଧ ନ୍ଯାୟଲୀଳା ଅଗ୍ରାଂଖରନାଦ ଦେଇ  
ସିଦ୍ଧିତ୍ୟଲୀ ପ୍ରଦେଶିକି ପ୍ରକାର, (୧୯୧୯ ରେ ୧୯୧୯ ମସିରେ)  
ମୁହଁ ପ୍ରଧାନ ଯୋଜକନାଦ କ୍ଷେତ୍ରରେ ନୁହେଁ ତେରି ଏବି ଆକାଶ  
ଚାରାଗ୍ରାମାଙ୍କ (ଯେତାଳ, ୪୦. ଏଟ) ତଥା ଯୁଦ୍ଧରେ ଦେଇଥିଲା  
କିମୁହଁ ପରମାଣୁଦର୍ଶକ ପ୍ରଦେଶିକିରେଣୁମୁହଁ  
ଆଜନୁ ଦେଇରାଗ୍ରାମର ସମ୍ପୂର୍ଣ୍ଣଧରନାଗିଯିରୁ, ମୁହଁନୁହେଁ ମୁହଁ  
ଗ୍ରାମାଙ୍କ ଦେଇରାଗ୍ରାମର ସମ୍ପୂର୍ଣ୍ଣଧରନାଗିଯିରୁ, ଉନ୍ନତ ନ୍ଯାୟଲୀଳା କୁ  
ତିକିଦିନ ମୁହଁ ପ୍ରଧାନ ଯୋଜକନାଗିରୁପରିଦର୍ଶି, ନାହିଁ  
ଦିଦି ଆରୀଶେଯିନ୍ଦ୍ର ଦୃଢ଼ମାଙ୍କ ହିଦିଦୁ କୌଣସିରପରିଦର୍ଶିକେ କା  
ଲୁଣ୍ଠିବୁ.

4. నమ్మి బలహినీనైక్కగళల్లి కొడ చింతినలూరద ప్రై  
యాడికెనల్లి ఎంబువదు, నమగాగి చింతిసి నమ్మి బల  
నైక్కగళల్లి నమ్మిన్ను కరుణిస తక్క మనస్సు తక్కయి ల  
ప్రధాన యాడికను నమగి ఇద్దాఫ్ఫునెందు బల వడిసి  
ఇవ వాక్కువాగిదే. (అ. ఒ. వజనద వ్యాఖ్యాన నే  
బేశమ.)

6. ಧೈಯದೀದ ಎಂಬುವದು, ಪೂರ್ವ ನಂಬಿಕೆಯಲ್ಲಿ  
ಹುಟ್ಟುವ ಧೈಯವನ್ನು ತೋರಿಸುವದು. (೧. ೬.)

7. క్యాపెటు సింహాసనపు, పరతోఽచదల్ మహా దేవులు అసీననాగిరున ఉన్నత సింహాసనమే. (ఎ. గ.) ఇది

5. ರೂಗಂದರೆ, ಮನುಷ್ಯರೊಳಗಿಂದ 'ತೆಗಿಯಲ್ಪಟ್ಟ ಒಬ್ಬೊಬ್ಬ ಪ್ರಥಾನ ಯಾಜಕನು ಕಾಣಿಕೆಗಳನ್ನೂ ವಾಪಗಳಿಗೋಂಸ್ತರ ಬಲಿಗಳನ್ನೂ ಅರ್ಪಿಸುವ ಹಾಗೆ, ಮನುಷ್ಯರಿಗೋಂಸ್ತರ ದೇವರ ಕಾರ್ಯಗಾಗಿ ಇಲ್ಲಿ ನೇಮಿಸಲ್ಪಡುವನು. ತಿಳಿಯದವರಿಗೂ, ತಪ್ಪಿ ಹೋಂದವರಿಗೂ, ಕರುಣೆ ತೋರಿಸ ಬಲ್ಲನು. ಯಾಕಂತಹ ಅವನು ಸಹ ಬಲಹಿನಸ್ತ್ವದಿಂದ ಸುತ್ತಲ್ಪಟ್ಟಿದ್ದಾನೆ. "ಇದರ ನಿರ್ಮತ ಅವನು ಜನರಿಗಾಗಿ ಹೃಗೋ, ಹಾಗೆಯೇ ತನಗಾಯಿಯೂ ಪಾಪಗಳಿಗೋಂಸ್ತರ ಅರ್ಪಿಸ ಬೇಕಾಗಿದೆ.

೪ ಮತ್ತು ಆರೋಗ್ಯನ ಹಾಗೆ ದೇವರಿಂದ ಕರೆಯಲ್ಪಟ್ಟವನಲ್ಲದೆ, ಒಬ್ಬನಾದರೂ ಈ ಫಂನವನ್ನು “ತನಗೆ ತಾನೇ”  
೫ ತೆಗೆದು ಕೊಳ್ಳಲಿದ್ದಿಲ್ಲ. ಇದೇ ಪ್ರಕಾರ, ಕ್ರಿಸ್ತನು ಪ್ರಧಾನ ಯಾಜಕನಾಗ, ತನ್ನನ್ನು ತಾನು ಮಹಿಮೆ  
ಪಡಿಸಿ ಕೊಳ್ಳಲಿಲ್ಲ. ಅದರೆ, ನಿನು ನನ್ನ ಮಗನು, ಈ ಹೊತ್ತು ನಿನ್ನನ್ನು ಪಡೆದೆದೀನಂದ, (ಕೀರ್ತ. ಅ. ೩.)  
೬ ಅವನಿಗೆ “ಹೇಳಿದವನೇ. ಹೀಗೆಯೇ, ಇನ್ನೊಂದು ಸ್ಥಳದಲ್ಲಿಯೂ, ನಿನು “ಮೆಲ್ಲಿಜಡಿಕನ ಶರದ ಪ್ರಕಾರ  
ಎಂದೆಂದಿಗೂ ಯಾಜಕನಾಗಿದ್ದಿ, (ಕೀರ್ತ. ಗಾಂ. ೪.) ಅನ್ನ ತಾನೇ.

କେ ଜିନ୍ଦୁ ତଣ୍ଣୁ ମାଂଦ ଦିପଶକ୍ତିଲୀ ତଣ୍ଣୁନ୍ତେ ମରଣିଦିନ ରକ୍ଷିତ ସମ୍ବନ୍ଧରେ ଫୁଲ୍ପିଯାଦ କୋଟି ନିମଦ୍ଦିଲା, କେବେ ଏଠିନିମଦ୍ଦିଲା, ପାତ୍ରଧର୍ମନିଗଳଙ୍କୁ ବିଜ୍ଞାପନେଇନାହୁ ଆପିବି, ତଣ୍ଣୁ ଭୟଭକ୍ତିଯ ନିମିତ୍ତ କେବେଲ୍ଲମ୍ଭୁତ୍ତୁ, ମେଗନାଦାଗଣ୍ୟ, ତାନୁ ପଚ୍ଛି ଶ୍ରୀମନ୍ଦିଳ ଏହେଯକୁ ମନ୍ତ୍ର କଲିତୁ କେଣନ୍ଦେନୁ.

పేవాలయద మహా పరితుద న్న శ భజల్ కేరంబిగాళు నుండి  
సేందిద్ద కృపాసనవు ముంగురుతాగితు. (జెఎ. ఆ.  
ఎడ.—ఎ. కెట్ట. ఎ. ఎ. గ.) హగే కృపానిధియాద ప్ర  
ధాన యుషక్షనాగిరువ క్రైస్తన ముఖలక్షవాగి నంబిచీయిం  
దలూ ధైయిందిదలూ, కండెయి కృపాసనద యలగి తేరు  
వచరు పాశ్చ వేయి చరుణేయన్న అవసరచే బేచాద  
సాధాయవాద కృపేయన్న జోందువరు.

ಇಂದರ ನಿಮಿತ್ತ, ಅಂದರೆ, ಅವನೆ ಬಲಹಿಂಸುತ್ತದೆ ನಿಮಿತ್ತ  
ಎಂಬುವನು. ತೆಂಜಿಯದೆ ಖೂಗ್ ಕೆಂಪಿದವರಿಗೂ ಕರುಹಿಸಿ  
ನಷ್ಟಾಯಿ ನೂಡ ತಕ್ಕುವನು ತನ್ನ ಬಲಹಿಂಸುತ್ತವನ್ನು ಅರಿತವನ್ನಾ  
ಗಿರ ದೀಕ್ಷಾ. ಅಂಥುವನು ಜನರ ಪಾವಗಳಾಗಿ ಬಲಿಯಹಿಸಿ-ಸ  
ಕ್ರೋಧ ಪ್ರಕಾರ, ತನ್ನ ಪಾವಗಳಾಗಿಯೂ ಅವಕ್ಕುವಾಗಿ ಅ  
ರ್ಹೀಸ ದೀಕ್ಷು ಎಂದು ರೂಪಿಸಿ ಕೊಳ್ಳಬಂದು.

iii. ದೇವರಿಗೂ ಮನುಷ್ಯರಿಗೂ ಮಹಡೀ ಸಿಂತು ಮಾತಾಡುವ ನೋಡ ಬೇಕು.) ನಿತ್ಯ ರಕ್ಷಣೆಗೆ ಕಾರಣನಾದನು.

7. ಇದು ಆತನು ಗೈಸ್ಟ್-ಮನು ತೇಂದಿದಲ್ಲಿ ಪಟ್ಟ ಶ್ರಮಗಳು ಮಾತ್ರವಲ್ಲ, ಅಕನು ಹೀಲ್-ಹೈವಿನು ಗೌಡಿದಲ್ಲಿಯಲ್ಲಿ ಉದಯಿ ಸಿದಿದವಸಿದಿದ್, ಕ್ರಿತ್ಯ ತೆಲುಬರಿಯಲ್ಲಿ ಮರಜಿ ತಾಳಿದ ದಿವಸದ ಮಾಟ್ಟಿಗೂ, ಪಟ್ಟ ಶ್ರಮ ಕಣ್ಣಗಳನ್ನು ಅರ್ತಿತವನಾಗಿಯೂ, ಪ್ರರಪು ತೆಂದೆಯನು ನಂಬಿ ಅವರಿಗೆ ಕಾನ್ನಿ ರೀಂದ್ರ ಸೂಲಿಕೆದ್

4. ఈ చెబున్న క్రిందిన పునరుత్థానవస్థ కురించడా గాది.  
(పోటు. గ. అ. ఇ. ఉక్కెక. అ. ఒ.) ప్రధాన యింటికి



ల తక్కు బెళి కొడువ 'భూమియు, దేవరింద ఆశీసాఫదనస్సు హొందుత్కదే. ఆదరి ముళ్గుని దక్కొరిగళన్ను బెళిసువంధూద్దు అసమస్యకవాగియూ, శాపక్కే సవిాపవాగియూ ఇదే. ఆ అంత్యమై సుధుపడేి.

೯ ಆದರೆ, ಪ್ರಿಯರೇ, ನಾನು ಹಿಂಗೆ ಮಾತಾಡಿದಾಗ್ನೂ, ನಿಮ್ಮನ್ನು ಕುರಿತು ಉತ್ತಮವಾದವುಗಳನ್ನು  
೧೦ ರಕ್ಷಣೆಗೆ ಸಮೃಂಥವಾದವುಗಳನ್ನೂ ನಂಬಿ ಕೊಂಡಿದ್ದೇವೆ. ಯಾಕಂದರೆ, ದೇವರು ನಿಮ್ಮ ಕೆಲಸವನ್ನು  
ನಿಮ್ಮ ಪರಿಶೀಲನ್ನಿಗೆ ಸೇವೆ ಮಾಡಿ, ಇನ್ನು ಮಾಡುತ್ತಾ, ಅವನು ಸಾಮಕಾಗಿ ತೋರಿಸುವ ಪ್ರೀತಿ  
೧೧ ಪ್ರಯಾಸವನ್ನೂ, ಮರೆತು ಬಿಡುವದಕ್ಕೆ ಅನ್ಯಾಯವಂತನ್ನು. ಆದರೆ ನಿಮ್ಮ ಸೋವಾರಿಗಳಾಗಿರು  
ವಿಶ್ವಾಸದಿಂದಲೂ, ತಾಳೆಯಿಂದಲೂ, ವಾಗ್ದತ್ತಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವ  
೧೨ ರಾಗಿರುವ ಹಾಗೆ, ನಿಮ್ಮಲ್ಲಿ ಒಬ್ಬಿಬ್ಬನು ಕಣೆ ವರಿಗೂ ನೀರಿಷ್ಟೇಯ ಪೂರ್ಣ ನಿಶ್ಚಯಕ್ಕಾಗಿ, ಅದ್ದೇ ಚಂಡ  
ತೆಯನ್ನು ತೋರಿಸ ಬೇಕೆಂದು, ಅಪೇಕ್ಷೆ ಸುತ್ತೇವೆ.

ଗୀ ଯେକାନ୍ଦରେ ଦେଖିଲୁ ଅବସାନିଗେ ପାହୁକୁ ମାତ୍ରମାତ୍ର ଆଧିକନ ମେଲି ଆଜି ଓହିଙ୍କାଳେ  
ଗୋ ଦରିଂଦ 'ତେଣୁ ମେଲି ଆଜି ଥିଲୁ କୌଣସି, ନିଜୀ ଯବାଗି ଆଶୀର୍ବାଦିସେ ନିଷ୍ଠାନୁ ଆଶୀର୍ବାଦିନିମେ  
ଗୋ ହେବେ ନିଷ୍ଠାନୁ ହେବେ ସମେନିଦିନ, (ଲୁହୁ. ୨୭. ୧୩.) ଆହନୁ. ଯାଗିଯେ ଅବସୁ ତାଳି କୌଣସି  
'ପାହୁକୁ ମେଲି ହୋଇଦିନି.

1. ముండి ఒరువ వడనగల్లిరువ ఏపయవన్న చెస్తాయ మాపువ హోలద లాపమానదింద దృష్టింత పడిస్తాయిదే. ఇదరింద ఫల ఫలసువ భక్తిరగూ సిఫలవాద భక్తిహినీరగూ ఇరువ స్వతాసువ జెన్నాగ తేలుత్తాడే. అగాశ్వినీ తన్న మేళి సురియువ మళియన్న కుడిదు తన్నన్న ప్రచారాయ మాజపవనిగే తక్ష ప్రశ్నన్న హోళిసి దేవరింద అతిఏవ దిస్తుట్ట భూమియు (ఉపా. అ.అ. అ.అ.) ఫలపరిష్కారిస్తున్న భక్తిరస్తు ముఖ్యగళన్న దేత్తారిగభన్న మోళియుంటే, అసమవకచవాదంథ, సుముపడ తక్షంథ భూమియు ఫలవిల్లద భక్తిహినరస్తు సూచసుక్తద. మళియు సిదరస్తు కుడిద ఒండే భూమియుల్లి బట్టింట్రెప్పురు ముఖ్యిగిడగళిల ఉంటాగువ ప్రకార, దేవర వాక్య కృపేయియుక్కువైశాఖు ముంతాద పరగళన్న హోందిదపరటి కేలపరుణుటావాగియూ, కేలవరు భక్తిహినరాగియూ ఇద్దార్చియ్యే ప్రశ్నన్న కాపామువ మళియు ముఖ్య గిడనన్నాశికాపాది బెంంగి తక్షదాగ మాపువ ప్రకార, భక్తిసిగి జిల్లాపద యాగిరువ కృపేయి యక్కుగళు, భక్తిహినన ఆక్తివన్న కోల్పువ హాగియూ, అధిక అణ్ణిగి హేతుపేయాగ మాజుపవశగ్గాయిలు ఇరువప్ప.

2. రక్ష తేసి నమ్మంధవాదపుగళందరి, రక్ష తేసి లోందు  
వదచ్చే అనుశూలవాద కాయింగాంచి అధ్యవః. వాగాగ  
తప్పి జారి బీళువపరు తిస్సిల్పద తక్కపరాదరి, వాగాగ  
దల్లి సేలియాగిరువపర రక్ష తేయి మేలాడ ఆత్మివాద  
గళన్న హోంద తక్కపరాగినపరు.

3. (ಪುತ್ರ- १०. ४०—६५; ಅ. ६५—७०. ವಚನಗಳ ಪ್ರಾಣಿಯನ್ನೇಡಿದ ಬೇಕು.) ಇಲ್ಲಿಯ ಕ್ಷೇತ್ರಲ್ಲಿ ಉತ್ತಮವಾದ ಪುತ್ರಗಳೂ ರಕ್ಷಣೆಗೇ ಸಮೃಂಥವಾದ ಪುತ್ರಗಳೂ ಇಡೀವೆಂಬುದಕ್ಕೆ ಅವರ ಪ್ರೀತಿಯ ಕ್ಷಯಿಗಳೇ ಸಾಕ್ಷಿಯಾಗಿದ್ದವು. ಫಲದಿಂದ ಮಾರಪ ತಿಳಿಯಲ್ಪದುವ ಪ್ರಕಾರ ಅವರ ಕ್ಷಯಿಗಳಿಂದ ಅವರ ನಿತ್ಯಾಸವೂ ಭೇದಿಯೂ ಪ್ರಕಟವಾದವು.

4. ಕೃಪೆಯಿಂಜ್ಞ ದೇವರು ಅವರನ್ನು ಸಹ್ಯಲವಳಬ್ಜವಾ  
ನಾಡಿದ ತರುವಾಯ, ಅವರ ಶ್ರೀತಿಯ ಕೃಪೆಗಳಿಗೆ ತಕ್ಷಿ  
ಂಡವನು. (ಮತ್ತೊ. ೧೩. ೧೭. ವಚನದ ವ್ಯಾಖ್ಯಾನ ನೆಂಬಿ

క. దేవరాలు ఏత్తునవ్వ, మనుషురల్లి తాంత్రు ఉత్తుపు మ భక్తిరన్న అనుసరిసుపవరు, అవరిగుంటాగా నమించు బాధ్యతయన్న కొండువరు. ఆదన్న లేహిందు శ్శీర్షి అబుతామని డాగి బము కాల కాదిర బేంకామెంటు (జ.ప.) తాళైల్యింద కాదిర బేశ్చ. ఆదు బరువచే కృపసర్నాద దేవరు అవగిసి వాగ్దై మాడిద స్తోత్రముగులు వాగ్త మాడిదిరింద తాళైల్యింద కాదు కేర తచ్చదు.

6. విన్నెనదిండ సిర్కే యు, సిర్కేలిండ ప్రా  
తి యొ లుంటుగుత్తదే. «ఎంథా నితి యు లుంలాగు  
కే జంగుకే అవశ్యము. ఇంథపరు తమ్మ కంగుగళనై

7. ఏశ్వరోసిగ్రామ తండెయాద అబ్బుకామనన్న చెరికు  
మద్ద ఇబ్రిఎయ కైస్తర మనస్సినల్ల పొణ నంబికెయ

అంటు మాడ తక్క లుదాబరక్కెయాగిదే. (శేఖస్వామి.) బేసపరు ఆగాగై అప్పుడామనసిగే నాగ్దిత్తెగళ్ళును. (లమ్పె. १. १-२; १. ११, १५; १. १.) కిందం వాగ్గెత్తపు ఒందు ఆశీయ దాగితు. ఈ వాగ్గె కి నిషయ అప్పుడామనసిగే ప్రాణి నంబిచే ఇత్తెంటును వను మోరియి బిట్టుడల్లి తన్న పిక్కాక్కెనాద ఇసాక్కను సిఫస యుక్కావాగిద్ద ఆతితయ క్రియేరింద ప్రక్కాక్కె తం. ఆ సమయదల్లి దీవరు తాను కెట్టువాగ్గె ఉత్తమిల్లా ఆశీయింద సీర పికిసిదును. (లమ్పె. १. १५-१६)

8. ଅବ୍ୟହାପନ୍ତି ବଜଳ କାଳ ତାଖୁଁଲୀଙ୍କ କାଢିଦେବରୁ ପାଗ ତ ମାତ୍ରିଦ ଶୁଣାକନେବୁ ପୁତ୍ରସଂତ୍ରନପଥ

೧೮ ಮನುಷ್ಯರಾದರೆ, 'ಅಧಿಕಣ ಮೇಲೆ ಅನ್ನಿ ಇಡುವರು. ಮತ್ತು ಸೀರ ಪಡಿಸುವದಕ್ಕೆ ಆಳೆಯು ಅವರಿಗೆ ಎಲ್ಲಾ ವಾಗ್ಗುದದ ಅಂತ್ಯವು. 'ಈ ವಿಷಯದಲ್ಲಿ ದೇವರು ವಾಗ್ದಿತ್ತರ ಬಾಧ್ಯರಿಗೆ ತನ್ನ ಚಿಕ್ಕದ ನಿಶ್ಚಯ ಲಕ್ಷ್ಯವನ್ನು ಅಪ್ಯಾಯಿಕವಾಗಿ ತೋರಿಸ ಚಿಕ್ಕವಾಗಿದ್ದು, ದೇವರು ಯಥವುಗಳಲ್ಲಿ ಸಂಖ್ಯೆ ಹೇಳುವದಕ್ಕೂ ಗಡೀ, ಅಂದು ನಿಶ್ಚಯ ಲವಾದ ಏರಡು ಕಾರ್ಯಗ್ರಹಿಣಿದ ಮುಂದಿಟ್ಟರುವೆ ಸೀರಿಕೆಯನ್ನು ಸೀದಿರು ಕೊಳ್ಳ

వదక్కే, ఓడి బరువ నమగి బలవాద ఆదరణ లుంటాగువ హాగి, ఆణి ఇట్టు, నడునే బందను. ఈ ఆ నిరిశ్చే నమగి భద్రవాగియూ, స్త్రివాగియూ, తీరెయ ఒళగి ప్రవేశిసువంధాద్వాగియూ, ఇరు తొ వ ప్రాతిష్ఠాద లంగరిన హాగిచే. అల్లి యేసు ముందోళువననాగి, నమ్మ నిమిత్త ప్రవేశిసి దానే. అవను మేల్కిషేందేచన తరద ప్రకార ఎందెందిగూ ప్రధాన యాజకనాగిదానే.

ଶ୍ରୀପ୍ତନ ନିଶ୍ଚିଯ ଯାଜକଟ୍ଟିବନ୍ଦୁ ନିରଳପିଲିମ୍ବୁ; ଅମ ଶେଷ୍ଵର ଯାଜକଟ୍ଟିର୍ହେଠିରେ ଶ୍ରୀପ୍ତନ ପାଦଧରେ ଅମ ଶୈଳରିଲିମ୍ବୁ.

7. ಓಲ್ಗಂಡರೆ<sup>೫</sup> ಈ ಮೆಲ್ಲಿಚೆದಿಕೆನು<sup>೬</sup> ಸಾಲೆಮಿನ ರಾಜನಾಗಿಯೂ, ಮಹೇನ್ಸ್‌ಕೆನಾದ ದೇವರ ಯಾಜಕನಾಗಿಯೂ ಇದು, ಅರಸುಗಳ ಸಂಹಾರ ವಾಡಿ. ಬರುತ್ತಿರುವ ಉಬ್ಹಹಾಮ್‌ನವು, ಎದುರು

ಸುವ ಪ್ರಕಾರವು ಉಪಮಾನವಾಗಿ ಹೇಳಿ ಇದೆ. (ಅಪ್ತಿ. ಕೀ. ಅಂ. ಎಂ. ೧೦.) ಭಕ್ತರ ಸಿರಿಂಹೆ ಎಂಬುವ ಲಂಗರು ತೆರಿಯಲ್ಲಿ ಪ್ರವೇಶಿಸುವ ದೇವರ ಸ್ನಾನಿಗೆ ಗುರುತಾಗಿರುವ ಒಡಂಬಿಕೆಯ ಪಟ್ಟಿಗೆಯನ್ನು ಕೃಷಾಸನವನ್ನು ಶೇರಿಸಿ ಹಿಡಿಯುವಂಥಾದ್ದು ಗಿಡೆ. ಇಂಥಾ ಸಿರಿಂಹೆಯ ವೈಫಾನಾಗುವದು ಆಸಾಧ್ಯ.

4. ಕ್ರಿಸ್ತನ ಭಕ್ತರ ಕೌರೀರಿಯೆಯ ಮಹಾ ಪರಿಶುದ್ಧ ಸ್ಥಳವಾದ ಪರಲೋಕವನ್ನು ಹೊಂದಿದ್ದಾಗಿರುವದರಿಂದ (೯. ೧೫)

1. మనుష్యరల్లి నందేజగళు వాగ్నోడగళు లుంటా  
గువాగ, తనుగింత దొక్క వనాదంధ సనవుసూచ్చె యుంధ  
ఫేసర మేలీ ఆణి ఇట్టు, తమ్మ వాగ్నోడగలన్న తేరిసి  
శొఖ్యవ పద్ధతి లుంటు. తనే సమాప్తికేట్టురూ ఇల్లి  
ంధం సాచ్చిద్వేవరే తన్న మేలీ ఆణి ఇట్టు క్షీర పదిసిద  
చయ్యావు ఎణ్ణీ నిసిందేజవాదధ్రు.

५. आपने यह दली एंबुलेंस पद्धति को अधिकारीय वाग़ागुकरी के लिए बदल दिया है। वाग़ागुकरी को अधिकारीय वाग़ागुकरी के लिए बदल दिया है। वाग़ागुकरी को अधिकारीय वाग़ागुकरी के लिए बदल दिया है।

iii. నీళ్ళంచలనాద ఎరదు కాయ్సిగాళింబువము, దేవరు  
వగ్గ తపన్సు ఆశ్చర్యస్తు చురితద్దు; అథవా దేవరు  
అప్రాణమసునిగ్రిష్ట ఆశ్చర్యస్తు, అవను సంకతియల్లి ఒండ  
పేస్తియనేము లేంచర్చ కుచిలే ఉన్న ఆశ్చర్యమి కూడా

చెపువ ప్రకారము, అదన్ను నిదుసువచురు ఆదు శాలియింద నిడికొండు లోగిగంత ఆడించు వచ్చి తెలుగు ప్రభు ఎ. వ.)

ಇಗೊಂಡು, ಅವನನ್ನು ಆಶೀರ್ವದಿಸಿದನು. ಅವನಿಗೆ ಅಬ್ಜಹಾಮನು ಎಲ್ಲಾದರಲ್ಲಿ ಹತ್ತನೇ ಪಾಲನ್ನು ಹಣ ಕೊಟ್ಟನು. ಅವನು ಹೆಸರಿನ ಅಧ್ಯಾದ ಪ್ರಕಾರ, ಮೊದಲು <sup>1</sup>ನೀತಿರಾಜನೂ, ಆ ಮೇಲೆ ಸಾಲೀನಿನ ರಾಜನೂ — ಅಂದರೆ ಸಮಾಧಾನರಾಜನೂ — ತಂಡಿ, ತಾರಿಯ, <sup>2</sup>ವಂಶಾವಳಿ ಇಲ್ಲದವನೂ, ದಿವಸಗೆ ಪ್ರಾರಂಭವಾದರೂ, ಜೀವದ ಅಂತ್ಯವಾದರೂ ಇಲ್ಲದವನೂ, ದೇವರ ಮಗನಿಗೆ ಸಮಾನ ವಾಾದಲ್ಲಿ ವನೂ ಆಗಿದ್ದು, ಸದಾಕಾಲ ಯಾಜಕನಾಗಿ ಇರುತ್ತಾನೆ.

ಇವನು ಎಪ್ಪುದೊಡ್ಡವನೆಂದು ನೋಡಿರಿ. “ಮೂಲಸಿತ್ವವಾದ ಅಭಿಹಾವಮನೇ ಕೊಳ್ಳಿಯಲ್ಲಿ ಹತ್ತು ಪಾಲನ್ನು ಅವನಿಗೆ ಕೊಟ್ಟಿನು. ಲೇನಿಯ ಮಕ್ಕಳಲ್ಲಿ ಯಾಜಕತ್ವವನ್ನು ಹೊಂದುವವರಿಗೆ— ಅವರು ಅಧಿಕಾಮವನು “ತೊಡೆಯಂದ ಬಂದವರಾದಾಗ್ಯೋ—ತಮ್ಮ ಸಹೋದರರಾಗಿರುವ ಜನರಿಂದ ನಾನ್ಯಾಯಪೂರ್ವಾಳಿಯ ಪ್ರಕಾರ ಹತ್ತುರಲ್ಲಿಂದನ್ನು ತೆಗೆದು ಕೊಳ್ಳಬೇಕೆಂಬು ಉಂಟು. ಆದರೆ ಅವರ ವಂಶಾವಳಿಯ ಶೀರದವನು, ಅಬಿಹಾವಮನಿಂದ ಹತ್ತುರಲ್ಲಿಂದನ್ನು ತೆಗೆದು ಕೊಂಡು, ವಾಗ್ದತ್ತಗಳಿಂಟಾದವನನ್ನು ಅಶೀವೆ ಸಿದನು. ಮತ್ತು ಕರಿಯನು ಹಿರಿಯನಿಂದ ಅಶೀವದಿಸಲ್ಪಡುವನೆಂಬುವದಕ್ಕೆ “ಎದುರು ಮಾತು ಏನು

1. మేల్కుఇళిడికనన్ను కూరితు వేదపదల్ల హేళిరుపద  
బహు సంస్కృతవాగిషి. (బిప్ప., ४७, १८—२०, శిత్ర., १०-  
१.) ఫాస్కునే తోరి మారేయాగువ ఆకాతదింద బీళువ  
బెళ్ళిన రాగే జవను అకస్క్రైకవాగి కాణిసి ఆకస్క్రైకవాగి  
మారేయాదనింద తోరిసి ఉడి. సాలీమిన రాజనాగియలు  
మహాఎన్న త దేవర ప్రథాన యాచికనాగియు ఇద్ద అవన్ను  
నాల్చు మంది ఆరసరన్ను జయిసి జయిస్తుదనాగి బంద లూ  
క్తమ భుక్తాద అబ్రుకామనస్సు ఎదుగొఱండు, అవసిగే  
చొట్టియన్ను దూడ్చే రసవన్ను కోట్టు, మహాఎన్న త దేవ  
వర హేసినింద అవన్ను ఆతీవాదిసి, అవసింద ఎల్లాద  
రలి దతమ థాగపన్ను లోందిడన్చంచువదన్ను మాత్ర తోర్చు  
త్విడ.

2. అవను తండ్రి తాలిగళు యారేందూ, అవను జనసు నురిగిశన్న కుర్కిత సమాజారగళు ఏసేందూ హేళదే ఇరువదరింద, అవను వంతావాళ ఇల్లడవనాగియు, దేవర వంగగిసి సమానసాగియు ఇద్దానే. అవను క్రీస్తు సిగె ముంగురుతాగిద్ద వను. మోదలనేఁదు, అవను దేసరు ఖారుగళ అభ్యర్థ ప్రకార సిద్ధిరాజనాగి సమాధానప్రదర్శనాసిద్ధిద్వాగియు ఇద్దానే. అవను ప్రకార, క్రీస్తును సక నీతిరాజు నాగియు సమాధానద ప్రభువాగియు ఇద్దానే. (యేరీ. అ. ३—५. యేరీ. ८. ६.) ఎరడనేఁదు, అవను రాజునాగియు యాజకచనాగియు ఇద్దప్రకార, క్రీస్తును సక రాజు నాగియు యాజకచనాగియు ఇద్దానే. (జెచ. ६. ११.) మూర్ఖనేఁదు, అవను ఆకాశవన్స్ని ఖుల్లిమియన్ని స్ట్రష్టుసిద్ధ మహోన్సుతనాద దేవర యాజకచనాగిద్ద, విత్సైగిశక్తి తందేయాద అబ్యర్థామనస్సు అతీవాఫదిసిద్ధ ప్రకార, క్రీస్తును సక మహా ప్రధాన యాజకచనాగిద్ద, సకచల దేశదవరన్స్ని అతీవాఫదిసుత్తానే. నాల్యసేఁదు, యుధ నూడి దిందు బంధ అబ్యర్థామనసిగి లోప్పియన్ని దృశ్యే రసవన్స్ని కేంప్పిప్ప ప్రకార, క్రీస్తును సక, ఆత్మతప్తుగళిగి సంగడ యుధ వాడువ తన్న దాసరిగి, తన్న మాంస రక్తగళిగి గురుతాగిరువ రాత్రిభోజనద చైకణవన్ను సిద్ధ మాడిద్దానే. ఐదనేఁదు, తీవ్రమాణికించ మేల్చిడిచేకను అవనిగింత తీవ్రమాగిద్ద ప్రకార, అవను దల్లి ఖదయిసిద్ క్రీస్తును సక ఎల్లరిగు మేలాదవనాదాధికి. 4. అబ్యర్థామను యుద్ధదల్లి కోళ్ళయాగి తండ్రి తుగళల్లి లొ జక్కరల్లిందు భాగవన్ను కేంప్పిసు. (లంగ. ३०.) 5. లేవియ మచ్ఛు అవర సహ్యేదరాజు ఇస్తు ల్యరు అబ్యర్థామను సంకెతియవరాదాగ్ని, ఆ సమేళింద లేవ్యేరు దకమాంతవన్ను హోందిద కారణ అప్పిగింత ఇవరు తీవ్రరాగిద్దరు. హీగే తీవ్రరాదవరు సతమ్మ ములిపలిక్కేవాడ అబ్యర్థామను ములికవాగి మేల్చిడిచేకసిగి దకమాంతవన్ను సల్లి సిద్ధిరింద ఇవరిగింత అవను మేలాదవనాగిద్దానే. 6. అతీవాఫద హోందువపనిగింత అతీవాఫద కుటుంబమను దొడ్డ వసినందు ఎల్లరు ఒప్పి కోళ్ళుతూరె. కాయు మగనస్సై, (లంగ. ३१. ४.) గురువు తిష్ఠనస్సై, (తీయి నాట్, १०. ८.) అరసను రైతనస్సై, (అసము. గం.) అతీవాఫదిసువ పద్ధతి ఖంటు. అదదరింద వాఫద హోందువపరు అతీవాఫద కోచువపరిగింత అపరించువదక్కి సందేశవిల్ల.

ଅପନୁ ଅବ୍ଲିଷାମନସ୍ତ୍ରୀ ଆଶୀର୍ଵଦିକ୍ଷି, ଅପନ ବଳୀଯାଇଲୁଟି  
ଅପନ ମୂଳପାଗା ଲୈଏଇୟ ଥଳୀଯାଇୟ ଯୁଦ୍ଧ ଦତ୍ତମାତ୍ରର  
ତେଗେଦୁ କୌଣ୍ଡ ପ୍ରକାର, କୃସ୍ତନୁ ନାହିଁ ତଣ୍ଡ ଦାନରନ୍ଧୀ ଆ  
ଫର୍ଦିକ୍ଷି, ଅପରିଦେମାହିମେ ହୋଇଦୁତ୍ତୁନେ । ଆରନେଇଦୁ  
ନୁ ତଂଦେ ତାଳୀ, ଜନନ ମୁରଳ, ଵଂଶବଳ ଇଲ୍ଲାଦଵନ  
ଲଂଦେଇଗିରା ବଦୁକୁପନନାଗିରିପ ପ୍ରକାର, କୃସ୍ତନୁ  
ମନୁଷ୍ୟକ୍ଷେତ୍ର ପ୍ରକାର ତଂଦେ ଇଲ୍ଲାଦଵନାଗିଯିଶ, ଦୃଷ୍ଟି  
ପ୍ରକାର ତାଳୀ ଇଲ୍ଲାଦଵନାଗିଯିଶ, ଯାଇକ କୁ ମୁଦ ପ୍ରକ  
ଵଂଶବଳ ଇଲ୍ଲାଦେ ନିଶ୍ଚି ପ୍ରଧାନ ଯାଇକନାଗ ଜିବାନେ ।  
ନନ୍ଦୁ ହୋଇଦି କୌଣ୍ଡଖୁବି ପରୁ ଭାଗ୍ୟ ପଞ୍ଚରୁ ।

೫. ಇಸ್ತರು ಯೆಬ್ಲೂರಿಗೆ ಮೂಲಪಿಕ್ಕುವಾದ ಅಭಿಹಾನವನ್ನು  
ಅತೀವಾದಿಸಿ ಅವನ ಬಳಿಯಲ್ಲಿ ದಶಮಾಂತರವನ್ನು ಹೊಂ  
ಮೇಲ್ಮೈಡೆಕನು ಅವಸಿಗಂತ ಶ್ರೀನಾಗಿದ್ದ ಪ್ರಕಾರ, ಅವನ  
ದಲ್ಲಿ ಉದಯಿಸಿದ ಶ್ರೀಸ್ತನು ಸಹ ಎಲ್ಲ ರಿಗ್ಣ ಮೇಲಾದವನಾ  
ದೊನೆ.

୪. ଅଭ୍ୟକ୍ତାମନୁ ଯୁଧଦିଲ୍ କେବେଳେ ଯାଏ ତଥା  
କୁଗଳ୍ପିଲା ହତ୍ସରିଲ୍ ମୁ ଭାଗବନ୍ନ କେବେଳ୍ପିଲୁନୁ. (ବୀଜୁ. ୨୦.)

५. लैंडिय युक्त शूल अपर सहेदराद इत्युद्ध  
भृत्यरा अबुहामन संततियं परावाग्नी, आस्थेष्ट  
रिंद लैंडिय दशवरात्रेवन्न ज्ञेयिदेव कारज आ  
गिंत इपर त्रैष्ट्राक्षिद द्रु. हीरे त्रैष्ट्राक्षिरादपरु आ  
कम्पु मुलपित्येवाद अबुहामन मुलक्षणाग्नि  
ज्ञेयिक्षिय दशवरात्रेवन्न सल्लीस्तिद्विंद इवरिंगिंक आव  
देवाभाद्रवनाक्षिदा न.

6. అతీవాద జోడువపనిగంత అతీవాద కేంద్రం వపను దొడ్డవనెందు ఎల్లరూ ఒప్పి చోట్లుతూరె. కెయిమగనన్ను, (ఖష్ట. ఇఱ. 4.) గురువు తీస్తనన్ను (తీయ న్యా. 10. A.) అరసను రైతనన్ను, (అనము. 4.) అతీవాదిసువ పద్ధతి లుంకుం. ఆదదరింద ఇంవాద జోడువపరు అతీవాద కొడువపరిగంత యివరెంబువదకే సందేహవల్ల.

ಉತ್ತರದಲ್ಲಿ ಇಲ್ಲಿ ಸಾಯಂವ ಮನಸ್ಸರು ಹತ್ತರಲ್ಲಿಂದನ್ನು ಹೊಂದುತ್ತಾರೆ; ಆದರೆ ಅಲ್ಲಿ ಜೀವಿ ಸುತ್ತಿನೆಂದು ಸಾಕ್ಷಿಗೊಂಡವನೇ. ಮತ್ತು ಹತ್ತರಲ್ಲಿಂದನ್ನು ಹೊಂದುವವನಾದ “ಶೀವಿ ಸಹ ಆಬಾ ಮನ ಮುಖಾಂತರ ಹತ್ತರಲ್ಲಿಂದನ್ನು ಕೊಟ್ಟಿಸೆಂದ ಹೇಳಿ ಬಿಹು. ದ್ಯಾಗಂದರೆ, ಮೆಲ್ಲೀಜೆಚೆಸನು, ಅವನನ್ನು ಎದುರುಗೊಂಡಾಗೆ, ಇನ್ನು ತಂದೆಯ ತೊಡೆಯಲ್ಲಿ ಇದನು.

೧೦ ಹಾಗಾದರೆ, “ಯಾವದರ್ಲೊಳಗಾಗಿ ಜನರು ನ್ಯಾಯಪ್ರಮಾಣವನ್ನು ಹೊಂದಿದರೋ, ಆ ಲೇವಿಕೆ ಯಾಚ ಕತ್ತದಿಂದ ಸಂಪೂರ್ಣತ್ವ ಉಂಟಾಗಿದ್ದರೆ, ಅರೋಣನ ತರದ ಪ್ರಕಾರ ಕರೆಯಲ್ಪಡದೆ, ಮೆಲ್ಲಿಇಚೆಕ್ಕನ ತರದ ೧೧ ಪ್ರಕಾರವಾಗಿರುವ ಬೇರೆ ಯಾಚಕನು ಹುಟ್ಟುವದಕ್ಕೆ ಆಗಕ್ಕೆ ವೇನು? ಯಾಕಂದರೆ ಯಾಚಕತ್ವವು ಬದಲಾದರೆ, ಅವಕ್ಕಾಗಿ ನ್ಯಾಯಪ್ರಮಾಣ ಸಹ ಬದಲಾಗುವದು. ಯಾಕಂದರೆ ಇಂಗ್ಲಿಷ್ ಯಾರನ್ನು ಕುರಿತು ಹೇಳಲ್ಪಟ್ಟುವೆಯೋ, ಅವನು “ಬೇರೆ ಕುಲಕ್ಕೆ ಶೀರಿದವನು; ಅದರಲ್ಲಿ ಒಬ್ಬನಾದರೂ ಬಲಿಸಿತದ ೧೨ ಹತ್ತೀರ ಕಾಡು ಕೊಳ್ಳಲಿಲ್ಲ. ಏನಂದರೆ, ನಮ್ಮ ಕರ್ತನು ಯೆಹೊಡನಿಂದ ಉದಯವಾದನೆಂಬುವದು ಸ್ವಪ್ನವಾಗಿದೆ. ಈ ಕ್ರಿಯೆನ್ನು ಕೌರಿಕು ನೇರಿಸ್ತೇಯು ಗ್ರಾಮಕ್ಕೆಗೆ ವಿಕ್ರಿಗೊಳಿಸಿ “ಎಂದಿ ಹೇಳುವೀ

೧೮ ಯಾಕಂದರೆ ಮುಂಚಿನ ಕಟ್ಟಳೆ ಬಲಹಿನವೂ, ನಿಪ್ಪಯೋಜನವೂ, ಆಗಿರುವದರಿಂದ ತೆಗೆದು ಹಾಕಲ್ಪ

1. ఇల్లి ఎంబువదు లేప్పార విషయవస్తు, అల్లి ఎంబువదు మేల్చుఇచేడేకన విషయవస్తు కురితాడు. లేప్పార వగాకై తీరిద యాజకశు మఱణ జోంద తక్కువరాదదిరింద యాజకశు నేడ్రిగను అవరట్లి నేలింపాగువదళ్ళు క్రమ వసిగి ఇతప్తు. మేల్చుఇచేడేకన విషయవాదరే, అవను జివదిం దిరుపంతే హేళప్పిరువదే జోతుఁ, ఆరోఎనన హాగి మరణ హోందినసేందు హేళిరువదల్ల. అవను ఇద్దిశ్చే బటట కాలద తరువాయి అవను జివదిందిరువంతే తొరి శశభ్యదే. అదదరింద అవను నీళ్ళక్కు ప్రథాన యాజకశాగి రువ క్రేస్తినిగి ముఖ్య ముంగురుతాగిద్దను.

2. అల్లామను ఇస్త్రుయేల్లుగోల్లా తలీయాదవనాగి దదరింద అవను మాడిద్దు లేని ముంతాద అవను సంత కెయవచెల్లరు మాడిద్దేందు హేళ బుధుదు.

3. ఆరోఎనన యాజకశ్చే వేసించియ న్యాయప్రమాణశ్చే అస్తివారద డాగిత్తు. ఈ క్రమదిం యాజకశ్చేకై క్రు వంగుగోల్లా పూర్వికవాగి తాదేరలారపేంటువదు, మహా ప్రథాన యాజకశాద క్రేస్తను బేరోందు క్రమశ్చే తీరిదవనాగిదదరింద తొరిలాయితు. అదదరింద లేప్పార యాజకశ్చే అనుసారవాద న్యాయప్రమాణవు సకింతు హోగువదు. (ఎఫ్. ఆ. గఁ., గఁ.) లేవిషిక యాజకశ్చే క్రమశ్చే తీరిద బలిగఁంద పావ నివత్తియాగి, కృద యు తుభ్రి యాగి, సంపుర్ణవాగువదాదరే, బేరోందు క్రేప్త తర్చై తీరిద యాజకశు ఏళ బేరోచాద అవశ్యానిల్ల. వెంథా బేరోచు యాజకశు ఎద్దదరింద లేవిషి యాజకశ్చే క్రమశు నింతు హోగియితు. అదర సంగడ అదశ్చే సమ్మింధ పట్ట నేలితం న్యాయప్రమాణివు, అందరే ఆశార ప్రమాణపు సఫ నింతు హోగియితు.

4. మహా ప్రథాన యాజకశాద క్రేస్తను లేవియ కుల దల్లి అల్ల, యెక్కాదన కులదల్లి ఖదయిసిదను. ఆదద రింద ఆకన యాజకశ్చేవు ఆకనల్లి నింతు హోగఁ ఆరోఎనన యాజకశ్చే క్రమశ్చే తీరిదిల్ల. రాక్షసాద క్రేస్తను యెక్కాదన కులదల్లి హుష్టువసేంమ ప్రసాదనే హేళప్పిత్తు. (ఖాస్, ఉ. ८. १०. १०. ఆ సము. ఉ. గఁ—ఇ. యెతు. १०. १०. ఏపిఎచ్. ఆ. ఏ.) ఈ ప్రపాదనిగల ప్రకార ఆకను యెక్కాదన కులదల్లి కుష్టిదను. (లించ. గ. ఆ, ఇ.)

5. మహా ప్రథాన యాజకశాద క్రేస్తను లేవియ కులశ్చే తీరిది, యెక్కాదన కులశ్చే తీరిదపనాగియు, కిఎ నేగళల్లి హేళప్పిత్తు ప్రకార మేల్చుఇచేడేకన యాజకశ్చే తీరిదపనాగియు ఇరువదరింద ఆకన యాజకశ్చేవు అతి క్రేస్తపాదద్దేందు తొరిలాయితు. అదు ఒట్టుఇంచోబురిగి హోగువ పట్టవాగిరదే, నిలయి జివద బలవన్ను హోందిద్దాగి తొరిలాయితు. అదు నీళ్ళవాద ప్రథాన యాజకశాద క్రేస్తన పట్టవాదరే, అదర మాక్షువు ఎష్టో అధికవాగిరువదు. (యోగిహా. ఆ. ౨౮; ట. ౫౩—ఎ. ౨౯.)

6. ముంచెన కశ్చ లేయాద న్యాయప్రమాణపు హిందగడి బంధ సువాతేయి ప్రమాణశ్చే ఆరంభవాగిత్తు.

7. మాంససమృంధవాదద్ది మాపాదువికిగ తక్కుద్ది ఆద న్యాయప్రమాణివు (శోలి. ఆ. ౧, ౧౧, ౧౧.) మాపాద బేకాదద్ది, ఆశశీత ఉత్కమవాద సిరిశ్చే య నంపిచే యున్న బర మాడువంథాదు అవశ్యాని (ఇ. ౧౯. ప. ౧).

గా డువదు ఆగుత్కదే. యాకండర్ న్యాయప్రమాణవు ఒందన్ను "సంపూర్ణ వాడలిల్ల; ఆది అంత్కమవాద నిరీచ్ఛియ ప్రవేశపే. ఇదరింద "దేవర సవింపక్క బరుత్కేణవే.

“అం ముక్కు ఆణిల్లిల్లదే అల్లదవ్వు ఉత్తమవాద “బడంబడికేగి యేసు హోణిగారనాగిదాన్ని ఏ యాకందరి అవరు ఆణి ఇల్లదే యాజకరాదరు. ఆదరి ఇవను, తన్న సంగడ, నిసు పేల్ళిశేండి కన తరద ప్రకార ఎదేందిగా యాజకనాగిద్ది ఎంచు, కట్టను ఆణి జిట్టు, వశ్వాత్మావ పడ సంత హేందవన ఆణిల్చిందలే.

ఈ మత్తు ఆవరు ఇరువదక్షే మరణింద తడియల్పట్ట కారణ, అనేక యాజకరాగిద్దరు లాలు, అఖి ఆదరి ఇవను ఎందెందగూ ఇరువదరింద, ఇవనిగే బదలాగద యాజకత్త లుంచు. <sup>5</sup>ఆది కారణ తేన్న ముఖాంతర దీపర బణిగి బరువవరన్న సంపూర్ణవాగి రష్టన బల్లను; యాకెందు ఆవరిగోస్తర విజ్ఞాపని మాడువదక్షే యావాగులా బదుకుత్తానే.

ಇಲ್ಲಿ ಯಾಕಂದರೆ ಇಂಥ ಪ್ರಥಾನ ಯಾಜಕನು ನಮಗೆ 'ತಕ್ಕವನ್ನು-ಪರಿಶದ್ಧನೂ, ನಿದೋಽಷಿಯೂ, ನಿವೃ  
ಇಲ್ಲಿ ಭಂಕೆನೂ, ಪಾಪಿಗಳಿಂದ ಪ್ರತೀಕೆನೂ, ಆಕಾಶಗಳಿಗಿಂತ ಉನ್ನತನೂ ಆಗಿರುವವನೇ. ಪ್ರಥಾನ ಯಾಜ  
ಕರ ಹಾಗೆ ಮುಂಡಿ ಸ್ವಿತ್ತ ಪಾಪಗಳಿಗೊಸ್ಸರ, ತರುವಾರು ಜನರ ಪಾಪಗಳಿಗೊಸ್ಸರ, 'ದಿನದಿನಕ್ಕೆ ಬಿಲಿ

1. న్యాయప్రవాణివు రక్షణీయ విషయ బలహిన్సక్కువు ద్వారా బలవల్లిద్ది ఆగురువసరందింద అదు ఒండన్ని సంప్రోఫ మాడ తక్కి జల్లన్నాగిత్తు. (ఱ. వ.)

2. (ఇప్పిటి. १०. १८—అ. శోభామా. క. १. అ. వచన గళ వ్యాఖ్యానగళన్ను నోఇడ బేసు.) బలహిన్సవాద న్యాయప్రవాణివు మాడలారాదున్న, అధిక నంబిచేయిన్నంటు పూడున సువాతేయు ఉడ్డిరస్తుడే. న్యాయప్రవాణివు నేరాగియుండి సువాతేయు వస్తువాగియు ఇత్తు. అదు తోరిసువంథ రక్షణీయ కెత్తనాడ క్రైస్తన ముఖలక్షణి అతన దాసరీలు రూ నంబిచేయింద దేవర సస్థిధియల్లి కీర బహుమ.

3. క్రైస్తన యూఇచక్షేపు లేప్చర యూఇచక్షేపీంత అధిక ఇప్పిటిప్పవు సంప్రోఫ్ క్రైస్తవు ఉఱ్చల్సేంబువదన్ను ఇన్ని ఎరువు క్రొపింతగళింద సీరాపిస్ ఇదే. మోదలనేడు, అవరు అశియింద నేడుసల్పట్టివరల్ల, క్రైస్తను తండెగి తనగడి సంపొద ఒందు వితీన అశియింద నేడుసల్పట్టివను. అవరు మరణిశ్శేఖరి, అవరు మరణిశ్శేఖరి అవరిదింద అనేక మాగిద్దరు. క్రైస్తను మనుష్టర పాపగళ పరిణారాధిపాగి సంపొద నూరి మరణ కొండిదచూ, అతను తిరిగి జింపదిం కేదుంది ఎండందిగూ బదుకుత్తు ఇరువదరింద అతను సిక్కి మాడ ఏక ప్రధాన యూఇచక్షేపించానే. ఈ ఎరడు విషయ భోగ్యిల్లియు అతన యూఇచక్షేప ప్రధాన తేలీరుత్తే.

గభుడ ఆతింపాదగాళీలూ ఆతన భూతి రెల్లిగా దొరుపు వేంబువదశే ఆతనే ఉత్సర్వాదియ తాగిదానే.

5. లేఖక క్రైస్తీ శేరిద అనేక యూఇచకర హాగే అతను బదలాగడే, సదాకాల బదుకును ఏక ప్రధాన యూఇచకనాగిరువదరింద, అతన ప్రస్తువస్తు అనుసరిసి దేవప్రభ బలగీ తేరువ, ఎల్లా కాలగళల్లిరున ఖత్తును భూతి రెల్లిగా న్ను కచేయి వరిగి రక్షణ తక్కనాగిదానే. అతను అవరిస్తున్న పంతుదు రక్తింద తువ్విఁకరిసి, అవర జేసరుగణస్తున్న తన్న లచేయి పదచకదల్లి ధరిసి కొండు, అవరిగోస్తుర పరమ తండెయ బళియల్లి యూవాగలూ విషాపనే మాత్రమే త్తునే. (యోహా. १८. १—అ.)

6. ఇంథా ప్రధాన యూఇచకను మనుష్టరిగి ప్రాప్తి సువసంచట ఇష్టపుగళన్ను పరిపరిస తక్కవనాడదరింద అవరిస్తి తీగి బహుతా తక్కనాగిదానే. లేఖక యూఇచక్షేపవు నేరాగియుండి అప్రాణివాదద్వాగియు ఇత్తు. అతన యూఇచక్షేపు నిజ వస్తువాగియుండి సంప్రోఫవాదద్వాగియు ఇదే. అతను దేవర ద్వష్టయల్లి పరితుద్దనూ, తన్నల్లి ఆశరాధిపల్లిదవనూ సిక్కించనూ, పాపించర మన్మేషించాగ్ని ప్రశ్నేఁకనూ, పాపవేసొ సేశికద సిపులనూ, ఆకాగళన్నెల్లా దాటి, ఉన్నతాకాత్మే ఉన్నతాడవనూ ఆగిదానే. (ఎ. ఎఫ్. ఆ. १०.)

7. సేవాకు గొప్పాంశుగుచుచుచు కూడా నీఁచే ఇంచ దాను అంచుల్లి యూ అతన యూఇచక్షేప ప్రధాన తేలీరుత్తే.

గళన్న అపేసువదు ఇవనిగి ఆగక్కెనిల్ల; యాకండరే తన్నన్న అపేసి, <sup>1</sup>ఇదన్న ఒందు సారి వాడిదను. న్నాయప్రవాణాను బలిహినరాద మనుష్యరన్న ప్రథాన యాజకరాగి ఇరిసువదు. ఆదరే న్నాయప్రవాణద తరువాయ ఉంటాద ఆణియ వాక్యపు ఎందిందిగొ సంపూర్ణ వాజ ల్లట మగన్నే <sup>2</sup>ఇరిసుక్కదే.

8. “ಇಂಥಿನ್ನು ಗಳಲ್ಲಿ “ಬಟ್ಟಭವ್ಯ” ಎನ್ನಂದರೆ, ಆಕಾಶಗಳಲ್ಲಿರುವ ಮಹತ್ತಿನ ಸಿಂಹಾಸನದ ಬಲಪಾತ್ರ ಇದಲ್ಲಿ ಕೂತು ಕೊಂಡಿರುವವನಾಗಿಯೂ, ಪರಿಶುದ್ಧವಾದವುಗಳಲ್ಲಿ, ಮನುಷ್ಯನಲ್ಲ, ಕರ್ತನು ಹಾಕಿದ ನಿಜವಾದ ಗುಡಾರದಲ್ಲಿ, ಸೈವಕನಾಗಿಯೂ, ಇರುವಂಭ್ಯ ಪ್ರಧಾನ ಯಾಜಕನು ನಮಗೆ ಉಂಟು.

“ ಯಾಕಂದರೆ ಒಬ್ಬೊಬ್ಬ ಪ್ರಥಾನ ಯಾಜಕನು ಕಾಣಿಕೆಗಳನ್ನೂ ಒಲಿಗಳನ್ನೂ ಅರ್ಪಿಸುವದಕ್ಕೆ ” ಇರಿಸಿ ಲ್ಯಾಡುವನು. ಆದದರಿಂದ ಅರ್ಪಿಸುವದಕ್ಕೆ ಇವನಿಗೂ ಏನಾದರೂ ಇರ ಬೇಕಾಗಿದೆ. ನಾನ್ಯಾಯಪ್ರಮಾ

ಇದ ಪ್ರಕಾರ ಕಾಣಿಗಳನ್ನು ಅಪ್ಯಾಸವ ಯಾಜಕರು ಇರುವದರಿಂದ, ಇವನು 'ಭೂಮಿಯ ವೇಸ್ತಿ' ಆದ್ದರಿಂದ, ಯಾಜಕನಾಗಿರುವದಿಲ್ಲ. ಅಂಥವರು ಪರಶೀಲಿಕದವುಗಳ ಪ್ರತಿಯಲ್ಲಿಯೂ, ಸೇರಿಜಿನಲ್ಲಿಯೂ ಆರಾಧಿಸುತ್ತಾರೆ. ಈ ಪ್ರಕಾರ, ನೋಶಿಯು ಗುಡಾರವನ್ನು ತಿರಿಸಲಾಗಿರುವಾಗ, ಸಹಾತದ ಮೇಲೆ ನಿರ್ಣಯ ತೋರಿಸಲ್ಪಟ್ಟ ಮಾದರಿಯ ಹಾಗೆ ಸಮಸ್ಯವನ್ನು ಮಾಡ ನೋಡಿಯು, ದೃಷ್ಟಿತ್ವರ ಹೊಂದಿದನ್ನು ಉದಿಯಾಗಿ (ಹೊರ. ಅಂ. ೬೦.) ಆದರೆ ಈಗ ಅವನು ಎನ್ನು ಉತ್ತಮವಾದದ್ವಾಗಿಯೂ, ಉತ್ತಮವಾದ ವಾಗ್ದಿಕೆಗಳಿಂದ ಸಾಧಿಸಲ್ಪಟ್ಟವಾಗಿಯೂ ಇರುವ ಒಂದಿಂದಿರೆಗೆ 'ಮಧ್ಯಸ್ಥನಾಗಿದ್ದಾನೇಂ, ಅವು ಅಧಿಕ ಸೇವೆಯನ್ನು ಹೊಂದಿದ್ದಾನೆ.

୧ ହାଁଗନ୍ଦରେ, ଆ ମୋଦେଲ୍ସେ ବଢ଼ିବିଦିକେ ତୈପ୍ତିଲ୍ଲାଦ୍ଵାରିଦ୍ରରେ, ଏରଜନେଦକ୍ଷେ ଶ୍ରେଷ୍ଠ ହୁଏଦୁକ୍ଳୁଦୁଷ୍ଟିରଲ୍ଲ  
 ୨ ଆଦରେ ‘ତପ୍ତୁ ହିଦିଦୁ, ଅପରିଗେ ହେଳୁନବଦୀନଦରେ, ଓର୍ଗେଇ, ନାମୁ ଇନ୍ଦ୍ରଯୀଲନ ମନେଯ ସଂଗଦମ୍ଭ  
 ୩ ଯେହୋଦନ ମନେଯ ସଂଗଦଲୁ, ହୋନ ବଢ଼ିବିଦିକେଯିନ୍ଦ୍ର ମାଦୁଵ ଦିବସଗଭୁ ବରୁତ୍ତ ପେଣ୍ଟୁ  
 ୪ କର୍ତ୍ତନୁ ହେଳୁତାନେ. ନାମୁ ଅପର ପିତୃଗଭୁ ସଂଗଦ, ଅପରନ୍ଦୁ ଲାଗୁଥୁ ଦେଇଦିନ କରକେଲାଙ୍ଗ  
 ୫ ବରୁପଦକ୍ଷେ ଅପର କୈ ହିଦିଦ ଦିବସଦଲ୍ଲ ମାଦିଦ ବଢ଼ିବିଦିକେଯ ପ୍ରକାରପଲ୍ଲ; ଯାକଂଦରେ ଅପର  
 ୬ ନନ୍ଦୁ ବଢ଼ିବିଦିକେଯଲ୍ଲ ସ୍ଥିରପାରିଲାଲିଲି; ମହନ୍ତୁ ନାମୁ ଅପରନ୍ଦୁ ଅଳ୍ପ୍ରୟ ମାଦିଦେଇନଦୁ କର୍ତ୍ତନୁ  
 ୭ ହେଳୁତାନେ. ଆ ଦିବସଗଭୁ ତରୁପାତ୍ର, ନାମୁ ଇନ୍ଦ୍ରଯୀଲନ ମନେଗେ ନିରାଳୀମୁକ ବଢ଼ିବିଦିକ୍ଷେ  
 ୮ ଇଦେ—ନନ୍ଦୁ ନାୟାଯଗଭୁନ୍ଦୁ ଅପର ମନ୍ଦିନ୍ଦଲ୍ଲ ଇରିଲି, ଅପରଗଭୁନ୍ଦୁ ଅପର ହୃଦୟଗଭୁ ମେଳିଲି ବେଳିଯୁ  
 ୯ ପାନୁ; ନାମୁ ଅପରି ଦେଖରାଗିରାନେମୁ, ଅପର ନାନ୍ଦି ପ୍ରଜୀଯାଗିରାପରୁ, ଏମଦୁ କର୍ତ୍ତନୁ ହେଲୁ  
 ୧୦ ତାନେ. ମୁହଁତୁ କର୍ତ୍ତନ୍ତନ୍ଦୁ ତିଳୁକୋଇ ଏମଦୁ, ବଚିଛିବୁବୁନୁ ତନ୍ତ୍ର ନେଇଯ ପନିଗୁରୁ, ବଚିଛିବୁବୁନୁ ତନ୍ତ୍ର  
 ୧୧ ପକ୍ଷୀଦରନିଗୁରୁ, ବୌଦ୍ଧିକୁଳିନିବଦ୍ଧିଲି; ଯାକଂଦରେ ଅପରଲ୍ଲ ଜିକ୍ଷାପରୁ ମୋଦଲାଗେଲାନଦୁ ଅପରଲ୍ଲ ଦିନ  
 ୧୨ ଦ୍ରୁବନ ମୁହଁଗୁରୁ, ଲାଲରା ନନ୍ଦୁନ୍ଦୁ ଅରିଯୁପରୁ. ମୁହଁତୁ ଅପର ଅନ୍ତାୟଗଭୁଗି କଣିକର କୈଲାଣି  
 ୧୩ ଅପର ପାହଗଭୁନ୍ଦୁ ଅପର ଆକୁମାଗଭୁନ୍ଦୁ, ଇନ୍ଦ୍ର ନେଇପୁ ମାଦାଦି କୋଳ୍ପିନ. (ଯୀରେ ଇରୁ ଇକ୍କି—ଇଲି)  
 ୧୪ ହୋନ ବଢ଼ିବିଦିକେ ଏମଦୁ ହେଳୁନବଦରଲି, ମୋଦଲନେଇନ୍ଦ୍ର ହେଲେଦାଗ ମାଦିଦାନେ. “ହେଲେଦାଗ  
 ୧୫ ଯୁକ୍ତି, ମୁଦ୍ରିଯାଗିଯୁକ୍ତି ଇରୁମଧ୍ୟାଦ୍ବୁ, କାଣାଦେ ହେଲାଗୁପଦକ୍ଷେ ସମାପନାକିନ୍ତୁ।”

1. క్రైస్తవును సత్కృతి పునర్జన చ్ఛివితనగా వరలోకాశ్చే హోలి గాలిద్దరి, యాజకు చుట్టడపనుల్లిద అతను యాజకుచూగిరలా రను, నిజవాద గుడురాశే గురుతాగాయించ నేర్భాగియూ ఇద్ద అజరణియ గురుతారదల్లి (అ.వ) సేవిస తక్ష యాజక కరు ఆ కాలదల్లి ఇద్దదరింద, అతను తన్న యాజకోయేధైల్ ఏ గవన్సు భూమియల్ అల్ల, పరలోకచల్లి నడిస బేంకాగత్త.
  2. (గలా. ఇ. గా, అం. వజనగళ వ్యాఖ్యాన సోదీ బేసు.) అధిక త్రైణ్య వాగ్తక్తగళ మేలిత సాఫిస్టల్ టప విఎస్వాద బడంబిల్సిగే క్రిస్తును మధ్యస్థ నాగిరువదరింద అతన సేదే త్రైణ్యవాదదూ గడి.
  3. ఆ వజనగళల్లి మేస్సియనాద లోకరక్ష కన్నను చురుతు యెరెమియన ప్రవాదసేయల్లిరువ ఒందు వాక్య దింద (యెరి. ఇ. గా. ఇం—ఇ.) వాళీ ఒంబిల్సియ అప్పణిక్కువన్ని అధీక్కపన్ను నిరొపిసి ఇది. వాళీ ఒంబిల్సియ మోస ఒంబిల్సిగే ఆరంభపాగిరువదరింద అమ తప్పిల్లదల్లివెందు హేళి ఇది.
  4. వాళీ ఒంబిల్సియిన్న జోందిద యెకొప్పరు అడన్ను ఏందిం కొరణిదిం (యెరి. ఇ. ఇ. ఇ.) అదు అపర హ్యదయల్లియిం మనస్సేనల్లియిం భలితపాగల్లు

వెందు అవరు తోరిసిద్దరింద (గం. వ) దేవమ ఇది రన్ను అపరాధస్థ రెంం సించయిసిదెను.

  5. (యెరి. ఇ. గా. ఇం—ఇ.) ఆ వజనగళల్లిరుకు ఆ త్రైణ్య ప్రవాదసేయల్లి తత్కులవాగ్తక్తగళిగే సమ్మణ వాద భాళీ ఒంబిల్సి బదలాగువదెందూ, హేళా దంథ నీ యాగిరువంథ వాగ్తక్తగళ్లు విత్తిషపాద ఒందు సుసి ఒంబిల్సి లుంపాగువదెందూ, ఆ ఒంబిల్సియ ప్రపా ఆశ్రించాగిల్లన్న యెకొప్పరు జూంగగగళవరి అది సమ్మస్త మనస్సురూ జోంది అనుభూపిసువెందూ తోరి ఇది. (హోమా. గా. అం—ఇ.) హోస ఒంబిల్సియ కాలదల్లి, ఒట్టును తన్న సరేయవనిగూ తన్న సహాయ నిగూ హోందిస బేంకాగద్దిల్ల. యాచండదీ ఎల్లరు దేహ పరితుదూ త్రైసిద అపరపర విత్తాసప ప్రకారపాయి ఆక్రమికేయ ప్రకారపాగియం బోందిసమ్మధువరు. (యెరా. ఇ. ఇక. గ లోపం. ఆ. అం, ఇ.)
  6. సుపాత్రెయ ప్రమాణవన్న దేవరు జోస ఒంబిల్సియ ఏంద హేళు పదరింద, అదికే ముంచినదు జోందూ, క్రైస్తిం ఇల్లద జోంగువదెందూ అతను జోంగు జాగిదే.

ದಳೇ ಒಡಂಬಿಕೆಯ ಅಣಾರಗಳು ಶ್ರೀಸ್ತ ನಿಂದುಂಟಾದ ವಾಪಿನಾರಸ್ಸೆಗೆ ಅತನು ವಹಿಸಿ ಕೊಂಡು ಮಾತಾಡುವದಕ್ಕೂ ಮುಂಗುರುತುಗಳಾಗಿದ್ದವೆಂದು ನಿರೂಪಿಸಿದ್ದು.

9. ఠంలగాదరే, వొదలనే గుడారకై ఆరాధనేయ నేముగళూ, <sup>1</sup> లీలాకెబ్బావద పరిత్యద్ధ స్తుతి పూ ఇద్దవు. హ్యాగుందరే, <sup>2</sup> గుడారపు సిద్ధ వాడ్చల్పిత్తు—వొదలనేదరల్లి, దీపస్తుంబపూ, <sup>3</sup> మేజులూ, సముద్రిద రేలిట్టిగళూ, ఇద్దవు; ఇదు పరిత్యద్ధ స్తుతివిందు హేళ్లప్పుడువదు. ఇదల్లదే, <sup>4</sup> ఎరడనే తెరియ హిందే మహా పరిత్యద్ధ స్తుతివిందు హేళ్లప్పుడువగ గుడారవిత్తు; ఇదరల్లి <sup>5</sup> చిన్నదధుపవాత్రియూ, ఎల్లిల్లియూ జిన్నదింద హోదిగసల్పట్ట ఒడంబడికెయ పెట్టిగెయూ, ఇదరల్లి మన్మపు ఇట్టిరువ జిన్నద వాత్రియూ, ఆర్మోనన జిగిత కోలులూ, ఒడంబడికెయ జలిగెగళూ, <sup>6</sup> ఇద్దవు. మత్తు ఇదర మేలే కృపాసనకై నేళు హాకువ ‘మహిమేయుళ్ల కేరూబిగళు ఇద్దవు. <sup>7</sup> ఆపుగళన్న కురితు ఈగ వివరవాగి హేళువదక్కిల్ల.

- ఓ మనక్కు ఇవగాళు సిద్ధ మాడల్పుట్టిరువాగ, యాజికచేరు ఆరాధనగళన్ను పూర్తిస్నివశరాగి, మొ  
డలనే గుడారదల్లి యావాగలూ ప్రవేశిస్నివదు. ఆదరే ఎరడనేిదరల్లి, “వరువుక్కే ఒందు సారి

1. పరలోఎచ్చదల్లిరువ పరితుద స్థలక్షే సమానవాగి  
శిఖియల్లియలు ఒందు పరితుద స్థలవిత్తు. (గం. వ; త-ఎ.) తెలియింద ముచ్చల్లప్పిడవువాపరితుద స్థలవ,  
పలియుగిరువ పరమ స్థలక్షే గురుతాగిద ప్రకార, తెలి  
యింద ముచ్చల్లప్పిడ ఇద పరితుద స్థలవ లోకభావద  
క్షేత్రాల్లే గురుతాగిత్తు. ఇదరల్లి సోలొమోనన మందిరవ  
భూమి, మోతియు ఆజరణీయ గుడారవన్న కురితు హేళ  
ఎందు తిథియు బేడు.

୧. ଏ ଅଜରଣୀୟ ଗୁଡ଼ାରପନ୍ଥୀ ଅଦରଲ୍ଲ ରୁପ ପଞ୍ଚ ଗଜ  
କୁଣ୍ଠିତ, ହୋଇ. ଏହିନେ ଏହିନେ ସଂଭିଗଳି ପିପରପାଗି  
ଛି କାହିଁ ନାହିଁ. ଅଦର ମୁହିଁଥାଗଦିଲ୍ଲିଦ୍ଵ ପରିତୁତ୍ଥ ନ୍ତଃ ଭଦଳ୍ଲି  
ପିପରା କ୍ରେ କ୍ରେ ପାଇଁ ଏଣ୍ଟି ଲିଙ୍ଗିଦ ଲାଗିଯୁବ ପରିତୁତ୍ଥ  
ପିପରା କ୍ରେ କ୍ରେ ପାଇଁ ଏଣ୍ଟି ଲିଙ୍ଗିଦ ଲାଗିଯୁବ ପରିତୁତ୍ଥ

4. ବୁଦ୍ଧଙ୍କ ଦିକ୍ଷାରେ ପ୍ରତିକ୍ରିୟା ମୁଣ୍ଡିଲେ ଏହାରେ କୌଣସିଲୁ  
ହାତର ଦେଖିଗଲିଲା ଅନ୍ତରେ ମୁମ୍ଭଜେ କୌଣସିଲୁ, ତୋଳି ଦୁଃଖୀଙ୍କିରଣ  
ନେଇଥିବ ଭାବରେ ଯାଏଇଯାଏ ଶବ୍ଦ ହେଉଥିଲା, ଆ ମୁମ୍ଭଜେ କଥା ମୁଣ୍ଡିଲେ  
ଦେଖର ସିଦ୍ଧିଧ୍ୟାଦ କ୍ରମାନ୍ତରରେ ମୁହିଁମୁହିଁଗା ହେବାକି

- వహించు తెరియు, మహా పరితుధ స్తుతిన్ను మయి వదిలొందు తెరియు ఇద్దప్ప. మహా పరితుధ స్తుతిలొన్న దైండ జోడగస్తుట్ట బడంబడికేయ వేష్టిగెయు, తెన్నె దివశేఖలప్ప ఇద్దచేందు డేళ ఇదే. కేలవరు ఇదు విషపీలితవన్ను కురికడ్డిందు అన్నతూరే. బేరి కేలవరు దు ధూపపీతవన్నులు, మహా పరితుధ స్తుతిలొన్న దైండ జోడగాతియన్ను కురికడ్డింది, ధూపగాగాదింద కుండ కి ధూపాతియన్ను ప్రథాన యింజకసు పావ కాలి మయి మహా దివసదిల్లి రక్త సహికవాగ తెగెదు కేందు,

6. ఇదు పాప కాలయువ తీవ్రమై బ్యాసన్ను కురించు. (శెలి. १०. १०.) ఆ దివసదల్ని ప్రభాన యాజకేను మండల పరితుష్ట స్తుతిశ్చ కేలవు సారి హోగువనేందు కొలుప తే. (శెలి. ११. ११—१२.) అవను అమోహితి స్వామికుండా వాస్తవికాన్ని ఏమి ఉపాయాలు ఉన్నాయి.

ପ୍ରଧାନ ଯାଜକନୁ ବ୍ୟାପନେ; ତଣିଏବେଳେ ରହିଲୁ, ଜନର ତପ୍ତିଗଳିଏବେଳେ, ଅଧିକାରୀଙ୍କର ରକ୍ତପିଲ୍ଲା  
 ଅଳ୍ପ ଆଦରିଲ୍ଲି 'ମୋଦଲନେ' ଗୁଡ଼ାରପୁ ନିର୍ମିତିରୁବାରୁ, ପରିଶ୍ରଦ୍ଧ ସ୍ଫୁରିତ ହୋଇଗଲ ମାର୍ଗରପୁ ଅନ୍ତରେ  
 ଏ ପ୍ରତ୍ୟେକ ମାଦ୍ରାଷ୍ଟରିଲ୍ଲିମେଂଦୁ, ପରିଶ୍ରଦ୍ଧ ତପ୍ତିରୁ ତିଥିଯ ମାଦିତୁ. ଐରୁବ କାଳରୁଗ୍ରାମ ଅମ୍ବ କିମ୍ବା  
 ମୁଖ୍ୟମୁଖ୍ୟ. ଆଗ ଆରାଧନେ ମାଦୁମରନେଷ୍ଟୁ ମୁନସ୍ତାକ୍ଷିଯ ପ୍ରକାର 'ସଂପୂର୍ଣ୍ଣ ମାଦାରଦ କାଳ  
 ୧୦ କେଗଳିଲୁ, ବିଲିଗଳିଲୁ, ଅଧିକାରୀଙ୍କରିଲ୍ଲିଯିଲୁ, ଆପଣିମାନଙ୍କରିଲ୍ଲିଯିଲୁ, ପାନଗଳିଲ୍ଲିଯିଲୁ, ନିଧିବିଧିବା  
 ସାମାନ୍ୟଗଳିଲ୍ଲିଯିଲୁ, ମାନାନ୍ଦଦ 'ନେମଗଳିଲ୍ଲିଯିଲୁ, ତିଦ୍ବୁବାପିନ କାଳଦ ପରେଗଲୁ ଆପଣିଦ୍ବୁବୁ.  
 ୧୧ ଆଦରେ କୃତ୍ସନୁ ଆଗର ବଳ୍କୁରୀଯାଗଳ ପ୍ରଧାନ ଯାଜକନାଗି ବଂଦୁ, କୌକୈଲସଦ୍ବୁ—ଆମରେ,  
 ୧୨ 'ସୁଷ୍ଟିଯଦ୍ବୁ—ଆଗିରେ, ଅଧିକବାଦଂଧ ସଂପୂର୍ଣ୍ଣ ତରବାଦଂଧ ଗୁଡ଼ାରଦିଂଦ ହୋଇତ ହେଲାଗ  
 ରକ୍ତଦିଂଦ ଅଳ୍ପ, ସ୍ଵାଂତ ରକ୍ତଦିଂଦଲେ, ନିଷ୍ଠେ 'ବିମୋଜନୀୟମ୍ବୁ ସଂବାଦିସି କୌଂଦୁ, ବଂଦେ ନା  
 ୧୩ ପରିଶ୍ରଦ୍ଧ ସ୍ଫୁରିତ ପ୍ରତ୍ୟେକିନିଦନୁ. ଯାକଂଦରେ ଗୁରୁ ହୋଇଗଲ ରକ୍ତପୁ, 'ହୋଲେଯାଦରର ମେଲୁ  
 ୧୪ ଚିମୁକେଶ୍ଵରପୁ କରେନ ବାଦିଯିଲୁ, ମାନାନ୍ଦମ୍ବୁ ଶୁଚି ମାଦୁମର ହାଗେ ପରିଶ୍ରଦ୍ଧ ମାଦିଦରେ, ଏମା  
 ଅଧିକବାଗି 'ନିଷ୍ଠେ ଆତିଦିଂଦ ତେଣୁଷ୍ଟ ଦେଵରିଗେ କଞ୍ଚକଲିଦଵନାଗି ଅପିମିଦ କୃତ୍ସନୁ ରକ୍ତପୁ, ଦେଇମା  
 ୧୫ ଦେଇପରମ୍ବୁ ଆରାଧିନୁମରଦକାଳୀଗି, ନିମ୍ବୁ ମୁନସ୍ତାକ୍ଷିଯମ୍ବୁ 'ସତ୍ତ୍ଵ କୃତ୍ୟଗଳିଂଦ ଶୁଚି ମାଦୁମରମ୍ବୁ'

ಹೊಗ್ಗೆ, ಅದನ್ನು ತನಗೇಂಬರವು ಜನರ ಪಾಪಗಳಿಗೇಂಬರವು ಅರ್ಪಿಸುವನು. ತಪ್ಪುಗಳು ಅಂದರೆ, ಮಾರುವಿಕೆಗಳು; ಈ ಮಾರುವಿಕೆಗಳು ಪಾಪವೇ ಆಗಿರುತ್ತವೆ.

1. మహా పరితుద స్తుతమన్న జనరు సోదిద కాగే మరియాగిద తెలియు, తేఏయర ఆజరణియ కృపందిం జనరు దేవర సత్యాధియల్లి నెట్టగ్గ ప్రవేతిస కొడంచు ప్రకటిషారుత.
6. (శోభా. బ. ఎ.ఎ.) వచ్చేదన స్తుతమన్న సోదిద చీకా క్రీతమన్న తన్నమన్న తానే పాపమిషారణబలయాగి ఆఫీస తన్న భూతిర్గె లంటిమి మాదిద విషాండనయు స్తోత్రమాపణ అదను నేఱిందినను సంగీలించాలని చిక్క స్తోత్రమాపణ

2. కృస్తునింద సకలవు అటేరి నెట్టిగాగువ కాలద పయించరె (గం. వ.) లేషమోద్దర అజరణేయ గుడారపు, నిజ గుడారావాద పరమ స్థలక్షే ఉపమానవాగియిలో గురుత తాగియిలూ ఇత్తు. (క. అ.)

३. लैंपिच असरहेय त्य कुमु प्रकार काळीकैगळन्हू बलिगळन्हू अपीसी, आराधनावर तुनस्तुक्के ग अपवग ल००द प्राणिवा श्रृंखलेवा उलंघाग हेक्कवे इल्ल. (२. ८०. वजनद वा विवाह न सोड बीक्क.)

4. ଭୋଇଜନପାନଗଳୁ, ନାନା ଏଥିରେ ସ୍ଵାନଗଳୁ, ତରିରେଇ କ୍ରୀଯିଗଭାଗିରୁପରିମିତ, ଅତ୍ୟନ୍ତ ଆଶୀର୍ଯ୍ୟମୁଁ ତେରିଲାଗୁ ମୁଣ୍ଡନୀକୁ ଯିନ୍ଦା ସମ୍ବନ୍ଧରେ ପଦିଶିଲ୍ଲା ତକ ପାଇଲାଲି। ନେଇଜୁ

ప్రస్తుతవాగియిలి, జాతీయదు హోసిదాయిలు మాఫవట్టుపు తిందుపూటాగునవ కాలదల్లియే ఆత్మదశేషై తేరువదేశి హోసి చేరే ప్రకార తేరలారదు. ఈ వత్తించ బలిజ కాల దల్లి యెరూసలీమిన దేవాలయుదల్లి కాంచికేగళు ఒలి గళు స్వానగళు నడియుత్తిద్దవ. (అ. 6.) స్తును సత్తు జివితనాగి మరు పరితుభు స్తుతించకే ఈ వాద పరితొఱకే పరిశోదను. ఇద్దాకై అక్కన సత్తుగు లరకాగి పరిమి హోదను. దేవాలయుడ తేరియు గురుతాగిత్తు ఓిగి తేరియు హరిదు పరమ స్తుతి హోగునవ మాగవు ప్రత్యుష్ణవాగిద్ద గృహి, మనోఽంధకారద తేరియుఖ్య యెహుధ్యగిరి ఆ మాగవు ఇన్ను తీయలిల్ల.

5. ಸ್ವಾಪ್ತಿಯದ್ದು ಎಂಬುವದು ಈ ಲೋಕಸಮೃಂಥವಾದ ಗುದೀನರಿಗೆ ಸೇವೆ ವೊಡುವದಕ್ಕೆ ಅವರನ್ನು ಪಕ್ಕ ಮಾಡುವದು

೮೫ ಮತ್ತು ಇದರ ನಿಮಿತ್ತ ಹೊಡಲನೇ ಒಡಂಬಿಕೆಯ ಕಾಲದಲ್ಲಿ ಸದೆದ ಅಕ್ರಮಗಳ ವಿವೋಚನೆ ಆಗುವ ದಕ್ಕಿನ್ನರ ಮರಣ ಉಂಟಾಗಿ, ಕರೆಯಲ್ಪಟ್ಟವರು ನಿತ್ಯ ಬಾಧ್ಯದ ವಾಗ್ದಾತವನ್ನು ಹೊಂದುವ ಹಾಗೆ, ಹೊಸ ಒಡಂಬಿಕೆಗೆ ಮುಧ್ಯಸ್ಥನಾಗಿದ್ದಾನೆ.

೧೬ ಯಾಕಂದರೆ “ಮರಣಾತಕವು ಇರುವಲ್ಲಿ, ಬರೆದು ಕೊಟ್ಟವನು ಮರಣವು ಆಗುವದು ಅವಶ್ಯವು. ೧೭ ಯಾಕಂದರೆ ಮರಣಾತಕವು ಮರಣವಾದ ಮೇಲೆ ಸ್ಥಿರವಾಗಿದೆ; ಬರೆದು ಕೊಟ್ಟವನು ಬದುಕಿರುವಾಗ, ಅದಕ್ಕೆ ಎಂದಾದರೂ ಬಿಲವಿಲ್ಲ.

೧೮, ೧೯ ಆದರಿಂದ ಮೊದಲನೇ ಒಡಂಬಿಕೆಯೂ ರಕ್ತವಿಲ್ಲದೆ ಪ್ರತಿಸ್ಥೇಯಾಗಲಿಲ್ಲ. ಹಾಗುಗಂದರೆ, ಕಟ್ಟಳೆಗಳಲ್ಲಾ ನಾನ್ಯಾಯಪ್ರಮಾಣದ ಪ್ರಕಾರ ಮೋಶೀಯಿಂದ ಜನಿಗಿಲ್ಲಾ ಹೇಳಲ್ಪಟ್ಟ ತರುವಾಯ, ಅವನು ನೀರೂ, ಕೆಂಪಾದ ಉಣಿಯೂ, ಹಿನ್ನಪ್ರೌ, ಇವುಗಳ ಸಂಗಡ ಹೊರಿ ಹೊರಿತ್ತಾಗಳ ರಕ್ತವನ್ನು ತೆಗೆದು ಕೊಂಡು, ೨೦ ಪುನ್ರಕದ ಮೇಲಿಯೂ, ಎಲ್ಲಾ ಜನರ ಮೇಲಿಯೂ ಚಿಮಿಕಿಸಿ, ದೇವರು ನಿಮಗೆ ಕಟ್ಟಳೆ ಮಾಡಿದ “ಒಡಂ ೨೧ ಬಡಿಕೆಯ ರಕ್ತವು ಇದೇ, ಎಂದು ಹೇಳಿದನು. (ಹೊರ. ಅಳ. ಲ.) ಇದಲ್ಲದೆ, ಗುಡಾರದ ಮೇಲಿಯೂ, ೨೨ ಎಲ್ಲಾ ಆರಾಧನೆಯ ಸಾಮಗ್ರಿಗಳ ಮೇಲಿಯೂ, ಹಾಗೆಯೇ “ರಕ್ತವನ್ನು ಚಿಮಿಕಿಸಿದನು. ಮತ್ತು ನಾನ್ಯಾಯಪ್ರಮಾಣದ ಪ್ರಕಾರ, ಸ್ವಲ್ಪ ಕಡಿಮೆಯಾಗಿ “ಸಮಸ್ತವು ರಕ್ತದಿಂದ ಶುಚಿ ಮಾಡಲ್ಪಟ್ಟದೆ; ರಕ್ತ ಚೆಲ್ಲು ವಿಕೆ ಇಲ್ಲದೆ “ಪರಿಹಾರವು ಅಗುವದಿಲ.

೨೫. ಹಾಗಾದರೆ, ಪರಲೋಕದವುಗಳ ಪ್ರತಿಗಳು ಇವುಗಳಿಂದ, ಆದರೆ ಪರಲೋಕದವುಗಳು ತಾವೇ ಇವಕ್ಕಿಂತ ಅಲ್ಲತ್ತಮನವಾದ ಬಲಿಗಳಿಂದ, ಶುಚಿ ಮಾಡಲ್ಪಡುವದು ಅಗತ್ಯವು. ಯಾಕಂದರೆ ಕೃಸ್ತನು ನಿಜವಾದವು ಗಳಿಗೆ ಪ್ರತಿ ಗುರುತ್ವಗಳಾದ, ಕೈಕೆಲಸದ, ಪರಿಶುದ್ಧ ಸ್ಥಳದಲ್ಲಿ ಅಲ್ಲ, ಅಗ ನಮಗೊಣಸ್ಥರ ದೇವರ ಸಮುದ್ರಿ

- (గ್ರಂಥ. ೨. ೨೦. ವಚನದ ಸ್ವಾಭಾವಿಕ ಸ್ವಾಭಾವಿಕ ಹೀಗೆಯ ನ್ಯಾಯಪ್ರಮಾಣವಾದ ಮೊದಲನೇ ಒಬ್ಬ ಕಾಲದಲ್ಲಿ ನ್ಯಾಯದ ಅಕ್ರಮಗಳನ್ನು ನಿರವರ್ತಿ ಮಾಡುವ ಕ್ರಿಯೆ ಹೇಳಿದ ಪುರಾಣದಿಂದ ಅತನು ಹೊಸ ಒಡೆ ಮಾಡುತ್ತಾಗಿದ್ದಾನೆ. ಇಂತೇ ಒಂಟಬ್ಬಿಕೆಯ ಕಾಲಗ್ರಹ ಪರಿಲಕ್ಷಿತ ಈ ರಕ್ಷಣೆ ಮೇಲಿಂಟ್ರೋ ವಿಶ್ವಾಸದಿಂದ ತೆಗೆದಿದ್ದರು. (ರೋಪು. ೩. ೫೧—೫೨.)
- ಮರಣಜಾತಕವು ಅಂದರೆ, ಬ್ಯಂಜು ಸತ್ಯ ಹೇಗೆ ಗ್ರಹಣ ಕಾಣುತ್ತಾರು ಯಾರೆಂದು ತೇರಿರುವ ಪತ್ರವು ಪಾಠದ ಅನ್ನ ಒಪ್ಪಂದು. ಇಂಥಾ ಪತ್ರ ಬಿರುದನಾಗಿ

ఆదు స్థిరాగిరువదిల్లి; అవను సత్కారమాగిరువము. హాగాదేసి సిక్కిబాధ్యద వాగ్తవనాక్కను ఆ బాధ్యకేయను దృఢ పడిసువదిక్కే సాక్కాక్కు. మోదలనేఁ బడండికేయు బలియ దృఢ పట్టి దాగి (ఎం-అ.వ. కోరార. ఇ.ఒ. ఉ-అ. డియెవిడికేయు శ్రీన్తన నవిక్రమ రక్తాంధ దృఢ (సుక్క. ఇ. అ.) ఈ రక్తపు చిమిచిసల్పిక్క క్షుద్రమణి వాగ్తవాద పరమ కానాసినల్లి సిక్కే కొండపరు.

3. ಕೊರಿ. ಎಂ. ಎ. ವಚನವನ್ನು ಸ್ಪೃಹ ಹೀತ್ತಾಗಿ  
ರೆಡ್ಡಿ ಚೇಳಿ ಇಡೆ. (ಮತ್ತಾ. ಎಂ. ಎ. ವಚನದ ವಿ  
ಷಯ ಬೇಕು.)

4. ಇದು ಒಲಿಗಳ ರಕ್ತವನ್ಸು ಕುರಿತದು.

5. కేల వస్తుగళు నీరినిదబలు, కేల వస్తుగళు అగ్ని  
యిందబలు జలదిందబలు తుద్ద పూర్వప్పటిను. (జోర. ८८.  
१०. అంచే. ६०. అా—అా.) ఏక్కువపుగళెల్లా రక్తదిం  
దలే తుద వాడవన.

6. କଥେଇ ବଦଳିବାକେଣ କାଳପଦତ୍ତ ଲିଙ୍ଗଶ୍ରୀ ଅପିକୁ  
ପଦ୍ମ ସ୍ନାନୁଷ୍ଠାନାଗିତ୍ତୁ । ଲିଙ୍ଗଶ ରକ୍ତ ପନ୍ଥ ଜୀଳଦେ ନାହାଏ,  
କାହାପରିବାରନେ ଏହି ଶୈଖିକୀ ହେବାରେ ନାହାଏ ।

తి కన్నె జాడకే మధుకు లీసిర  
హనో బడంబిల్కిరు కాలబద్దియు పున్సురు రు రష్ట్ సల్వ  
మన లుది త్రై స్తోను పున్సుష్టునాగి తను ప్రాణివస్తు బింపు  
తన్నె దివ్య రక్తపస్తు చెల్లిదను. ఆతన రక్తపంచ పుణ్ణుతే  
ప్రాప్త పినిటా బయిస్తున్నాడు కేవు లేదా

7. ఆచరణేయ గుడారపు అదర్శోళిగిద పాత్రే ముం తాద సామానుగళిం పరలోఽచదవుగళ ప్రతిగులాగిద పు.  
(ఎ. క.)

8. ఉక్క మాద బలిగళింటువదు కృస్తను అపిసిద  
పచ బలియున్న కురితము. ఆ బలియు ఏక్ష్య బేరీ బలిగ  
ఇన్నొక్క సంప్రణామ మాడువదుగాయిలు, భూలోకశబ్దిల్లు  
వపుగాళ్ళన్న పరలోకశబ్దిల్లు వపుగాళ్ళన్న అన్నిర్ణయిస్తు  
కృష్ణ అసమాన ప్రశ్నలైపు ద్వారా గిరుమా ఇదే. (శోలో. గ. అ. ०.  
నచనద వ్యాఖ్యాన నోఇద బేకు). కృస్తన రక్షింద తుద్ద  
మాడప్ప ప్రాపాకరు పరలోకశబ్ది తేరి సిత్క్షేనంద  
హోద బేరాదదిరింద అవర మనస్సు తుద్దవాద ప్రకార  
అవర నిత్య బాధ్యతయిలు తుద్ద వాయిండు జేఒ ఒకుము.

ಇಗ ದಲ್ಲಿ ಪ್ರತ್ಯೇಕವಾಗುವದಕ್ಕೆ, ಪರಲೋಕದಲ್ಲಿಯೇ ಪ್ರವೇಶಿಸಿದ್ದಾನೆ. ಅದರೆ ಪ್ರಥಾನ ಯಾಜಕನು ವರುವಕ್ಕೆ ಅನ್ನ ರಕ್ತದಿಂದ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸುವ ಪ್ರಕಾರ, ತನ್ನನ್ನು ಅನೇಕ ಸಾರಿ ಅರ್ಷಿಸು ಹಾಗೆಲ್ಲ. ಹಾಗಿದ್ದರೆ, ಜಗದುಪ್ತಿ ನೇಡಲುಗೊಂಡು ಅವನು “ಅನೇಕ ಸಾರಿ ಶ್ರಮ ಹಡ ಬೇಕಾಗಿತ್ತು ಅದರೆ ಈಗ, ಒಂದೇ ಸಾರಿ ಯುಗಗಳ ಅಂತ್ಯದಲ್ಲಿ ತನ್ನನ್ನು ಬಲಿಯಾಗಿ ಅರ್ಷಿಸುವದರಿಂದ, ಪಾಪ ನಿವರ್ತನೆ ಮಾಡುವದಕ್ಕೆ ಪ್ರತ್ಯೇಕವಾದನು. ಮತ್ತು ಯಾವ ಪ್ರಕಾರ ಒಂದೇ ಸಾರಿ ಸಾಯಂವದೂ, ಇದರ ತಾಯಿ ನಾಯಿತೀರ್ಥಿಕೆಯೂ ಮನುಷ್ಯರಿಗೆ ನೇಮಕವಾಗಿದೆಯೋ, ಹಾಗೆಯೇ ಕೃಸ್ತನು, ಅನೇಕ ಪಾಪಗಳನ್ನು ಹೊತ್ತು ಕೊಳ್ಳುವದಕ್ಕೆ, ಒಂದೇ ಸಾರಿ ಅರ್ಷಿಸಲ್ಪಟ್ಟು, “ರಂಡನೇ ಸಾರಿ ಅವನನ್ನು ಏದು ನೋಡುವವರಿಗೆ ಪಾಪವಿಲ್ಲದೆ ರಚ್ಚಿಗಾಗಿ ಕಾಣಿಸಿ ಕೊಳ್ಳುವನು.

**ಕ್ರಿಸ್ತನ ಸಂಪೂರ್ಣವಾದ ಬಲಿಯಂದ ತೇವಿರೆ ಪದ್ದತಿಯ ಬಲಿಗಳು ನಿಂತು ಹೋದ್ದು**

10. ಓರ್ನಾಕಂಡರೆ ನ್ಯಾಯಪ್ರಮಾಣವು ಕಾರ್ಯಗಳ ಸ್ವರೂಪವಲ್ಲ, ಆಗುವ ಒಳ್ಳೆಯವುಗಳ ನೇರಳು ಉದ್ದೀಪಿ, “ವರುವ ವರುವಕ್ಕೆ ಯಾವಾಗಲೂ ಅರ್ಥಸುವ ಅದೇ ಬಲಿಗೆಂದ ಶೇರುವವರನ್ನು ಎಂದಾದರೆ ಈ ಸಂಪೂರ್ಣ ಮಾಡಲಾರದು. ”ಇಲ್ಲಿದ್ದರೆ, ಆರಾಧನೆ ಮಾಡುವವರು ಒಂದೇ ಸಾರಿ ಶುಚಿ ಮಾಡಲ್ಪಟ್ಟಿರುತ್ತಿರುತ್ತಾನ್ನಿ. ಪಾಪಗಳ ಭಾವನೆ ಇಲ್ಲಿದವರಾದದರಿಂದ, ಅವು ಅರ್ಥಸಲ್ಪಿತುವದು ನಿಂತು ಹೊಂಗುತ್ತಿತ್ತಲ್ಲವೇಲ್ಲ, ಇಲ್ಲಿ ಅದರೆ ಅವುಗಳಲ್ಲಿ “ವರುವ ವರುವಕ್ಕೆ ಪಾಪಗಳ ಜ್ಞಾಪಕ ಉಂಟು. ಯಾಕಂಡರೆ ಗೂಳಿ ಹೊತ್ತಿರುತ್ತಿರುವ ಪಾಪಗಳನ್ನು ಪರಿಹರಿಸಲಾರದು.

1. ಆಚರಣೆಯ ಗುಡಾರದಲ್ಲಿ ರುವ ಮನ್ಮಾ ಪರಿಶುದ್ಧ ಸ್ಥಳ ದಿಂದ ನೂಚನ್ಸ್ಪಷ್ಟ ಪರಮ ಸ್ಥಳದಲ್ಲಿ ನಮ್ಮ ಕಾರ್ಯಕರ್ತರ ನಾದ ಶ್ರೇಷ್ಠನು ಪ್ರವೇಶಿಸಿ, ಪರಮ ತಂಡೆಯ ಮುಂದೆ ನಮ್ಮ ಮುಂದು ಸ್ಥಳ ನಾಗಿದ್ದಾನೆ.
  2. ಹಳೇ ಬಂಡಂಬಡಿಕೆಯ ಕಾಲದಲ್ಲಿ ಪರುಷಕ್ಕೊಂಡು ಸಾರಿ ಅರ್ಪಿಸಲ್ಪಟ್ಟ ಬಲಿಯಂದ ಪಾವ ನಿತ್ಯಿಯಾದ ಪ್ರಕಾರ, ಲೋಕ ಚರಿತ್ಯೆಯ ಕಡೇ ಕಾಲದಲ್ಲಿ ಶ್ರೇಷ್ಠನು ಅರ್ಪಿಸಿದ ಒಂದೇ ಬಲಿಯಂದ ಸರ್ವ ಕಾಲದವರ ಪಾವಪೂ ಸಂಪೂರ್ಣವಾಗಿ ನಿವರ್ತಿಯಾಗುವದಕ್ಕೆ ಸಾಕಾದದ್ದಾಗಿದೆ. ಹಳೇ ಬಂಡಂಬಡಿಕೆಯ ಕಾಲದ ಪ್ರಥಾನ ಯಾಜಕನು ಪರುಷಕ್ಕೊಂಡು ಸಾರಿ ಸ್ವೀಕರಿಸಿದ್ದ ಬಲಿಯಂದಲ್ಲ, ಬಲಿಗಳ ರಕ್ತ ವಾದ ಅನ್ಯ ರಕ್ತದಿಂದ ಪರಿಶುದ್ಧ ಸ್ಥಳದ ಮಾರ್ಗವಾಗಿ ಮನ್ಮಾ ಪರಿಶುದ್ಧ ಸ್ಥಳದಲ್ಲಿ ಪ್ರವೇಶಿಸಿದನು. ಶ್ರೇಷ್ಠನು ತನ್ನ ಸ್ವೀಕರಿಸಿದ್ದ ರಕ್ತದಿಂದ ತೀವ್ರ ಪರಮ ಸ್ಥಳದಲ್ಲಿ ಪ್ರವೇಶಿಸಿದನು. ಶ್ರೇಷ್ಠನು ನಿಜವಾದ ದೇವರಾಗಿರುವ ಪ್ರಕಾರ ನಿಜವಾದ ಮನುಷ್ಯನಾಗಿಯೂ ಇದ್ದಾನೆ. ಮನುಷ್ಯರು ಬಂದೇ ಸಾರಿ ಸತ್ಯ ತರುವಾಯ ನಾಯತ್ತೀರ್ವಿಕೆ ಹೊಂದುವ ಪ್ರಕಾರ, ಅವರ ಹೊಂದಿಗೊಂಡಿನು ಸಹ ಒಂದೇ ಸಾರಿ ತನ್ನನ್ನ ತಾನೇ ಪಾವನಿವಾರಣ ಬಲಿಯಾಗಿ ಅರ್ಪಿಸಿ, ಪರಮ ಸ್ಥಳದಲ್ಲಿ ಪ್ರವೇಶಿಸಿದನು.
  3. ಶ್ರೇಷ್ಠನು ಸಾತ್ತಿ ಸಾತ್ತಿಗೂ ಶ್ರೇಷ್ಠ ಪಡೆಬಿ ಬಂದೇ ಸಾರಿ ಶ್ರೇಷ್ಠ ಪಟ್ಟು ತಿಳಿಯಿದೆಯ ಮೇಲೆ ಪ್ರಾಣತ್ವಾಗ ಮಾಡಿದ್ದೀರಂದ ಸಂಪೂರ್ಣವಾದ ಪಾವಸಿವಾರಕೆ ಉಂಟು ಮಾಡಿದನು. (ಯೆಶ್‌ಅ. ೧೧. ೧೧, ೧೨.) ಅವನು ಸತ್ಯದ್ವಾರಕೆ ಸಾರಿ ಪಾವಕ್ಕಾಗಿ ಸತ್ಯನು. (ರೋಮಾ. ೫. ೧೦.) ಆ ಮಾರಣದಿಂದ ಪ್ರಾರ್ಥಿ ಪರಾರ ಉಂಟಾಯಿತು. ಹಿಗ್ರಿರಳಾಗಿ ರಾತ್ರಿಭೋಧನವೆಂಬ ಸತ್ಯ ಸಾದವನ್ನು ಪ್ರತಿಷ್ಠೆ ಮಾಡುವಾಗಲೀಲ್ಲಾ ಬಲಿ ಅರ್ಪಿಸುತ್ತೇಂದು ರೋಮನ್‌ನ ಮತಕ್ಕಿರು ತೆಳುವಾದು ಇದಕ್ಕೆ ಬಹಳ ಏಕೋ ಪ್ರಕಾರ ಅವುಗಳಿಂದೇನೂ ಪ್ರಯೋಜನವಲ್ಲ.
  4. ಧಾರಾದೆ ಎಂದು ತೋರುತ್ತದೆ. ಶ್ರೇಷ್ಠನು ಮೊದಲನೇ ಸಾರಿ ದಾಗ, ಲೋಕದ ಪಾವವನ್ನು ಹೊತ್ತು ಕೊಂಡಪಾಗಿಯು ಅನ್ನ ತೀರಿಸುವವನಾಗಿಯೂ ಪ್ರತ್ಯಕ್ಷಾದ ವಾದನು. ಪಾವವನ್ನು ರಿಂದ ಅತನು ನಮಗೈನ್ನು ರಿಂದ ಪಾವನಾದನು. (ಆಕೋರ. ೫. ೭೦.) ತನು ಏರಡನೇ ಸಾರಿ ಪ್ರಸನ್ನನಾಗಿವಾಗ ಪಾವವಿಲ್ಲದೆ ತುಸಿನಾಗುವನು. ಅಶೀಲಿಂದ ತನ್ನ ಪ್ರಸನ್ನತೆಯನ್ನು ವಾದುರು ನೀಡುವವರಿಗೆ ಸಂಪೂರ್ಣ ರಕ್ತ ಹೊಂದುವದಕ್ಕೆ ಬಳಿಪನು. ಆತನು ಸಭಿಯಾದ ಮುದಳತ್ತಿಯು ಮಣಿಯಲ್ಲಿ ಕೆಳಿಯುಳ್ಳದೆ ನಿಷಿಳೆಂಬೆಳಾಗಿಯೂ ಅಲಂಕೃತಳಾಗಿಯೂ ದಿನ್ನ ಸೌಂದರ್ಯಪೂರ್ಣವಳಾಗಿಯೂ ತೋರುವಳಿ.
  5. ಶ್ರೀವಿಕ್ರಮದ ಪ್ರಕಾರ ಪರುಷ ಪರುಷಕ್ಕೆ ಅರ್ಪಿಸಿದ ಬಲಿಗಳಿಂದ ಅವುಗಳ ಅಪೂರ್ಣಪ್ರವೃತ್ತಿ ಚನ್ನಾಗಿ ತೋರುತ್ತದೆ.
  6. ಪರುಂಪ್ರತಿಯಿಲ್ಲಿ ಪಾವ ಮುಚ್ಚಿ ವ ಶ್ರೇಷ್ಠ ದಿವಾದಲ್ಲಿ ಅರ್ಪಿಸಲ್ಪಟ್ಟ ಬಲಿಗಳಿಂದ ಪಾವಗ್ರಹ ಜಾಪಕೆ ಉಂಟಾಗೆ ತೋರುತ್ತೇ ಹೊರುತ್ತಾಗಿ ಬೇರೆ ಏನೂ ಇಲ್ಲ. (ಯೆಶ್‌ವಿಕ. ೧೮. ೨೫.) ಪಾವಗ್ರಹ ಸ್ವಭಾವವನ್ನು ಅವುಗಳ ಗುರಿಯನ್ನು ಯೋಜಿಸುವಾಗ ಅವು ಪಾವವನ್ನು ಕಳಿಯ ತಕ್ಕುಪುಗಳಲ್ಲವೆಂದು ಪ್ರತ್ಯಕ್ಷಾದ ತೋರುತ್ತದೆ. (ಇ. ಪ.) ಶ್ರೇಷ್ಠನ ಪಾವಸಿವಾರಣಿಯಲ್ಲಿ ಅವಿನ್ನು ಸಾಗಿದ್ದ ಪಾವಸಿವಾರಣಿ ಜ್ಞಾನವಾಕ್ಯ ಪದಿಸುವದಕ್ಕೊಂಡೆ ಹೊತ್ತು, ಪಾವಕ್ಕಾರ ಅವುಗಳಿಂದೇನೂ ಪ್ರಯೋಜನವಲ್ಲ.

ಇ १ ಆದದರಿಂದ, ಅವನು ಲೋಕದಲ್ಲಿ ಪ್ರವೇಶಿಸುವಾಗ, ಬಲಿಗಳನ್ನೂ ಅರ್ಹಣಿಗಳನ್ನೂ ನೀನು ಇಚ್ಛೆಸ್ತಲ್ಲಿ,  
ಉ ಆದರೆ ನನಗೆ ಶರೀರವನ್ನು ಸಿದ್ಧ ಮಾಡಿದ್ದೀ; ಹೊಮೆಗಳಲ್ಲಿಯೂ ಪಾಪದ ನಿಮಿತ್ತವಾದವುಗಳಲ್ಲಿಯೂ  
ಇ ನೀನು ಸಂತೋಷ ಪಡಲಿಲ್ಲ. ಆಗ, ಇಗ್ನೇಸ್, ದೇವರೇ, ನಿನ್ನ ಚಿಕ್ಕವನ್ನು ಮಾಡ ಬರುತ್ತೇನೆ; ಪ್ರಸ್ತುಕದ  
ಆ ಸುರಳಿಯಲ್ಲಿ ನನ್ನನ್ನು ಕುರಿತು ಬರೆದದೆ, (ಕೇರ್ಕೆ. ೪೦. ೬—ಲ.) ಎಂದು ಹೇಳಿದನು. ನಾನ್ಯಾಯಪ್ರಮಾಣದ  
ಪ್ರಕಾರ ಅರ್ಥಸಲ್ವದುಪಂಥ ಭಲಿಯನ್ನೂ, ಅರ್ಹಣಿಯನ್ನೂ, ಹೊಮೆಗಳನ್ನೂ, ಪಾಪದ ನಿಮಿತ್ತವಾದ  
ಇದನ್ನು ನೀನು ಇಚ್ಛೆಸ್ತಲ್ಲಿ, ಮೆಚ್ಚಲಿಲ್ಲವಂದು ಮುಂಚೆ ಹೇಳುವಾಗ, ಇಗ್ನೇಸ್, ದೇವರೇ, ನಿನ್ನ  
ಚಿಕ್ಕವನ್ನು ಮಾಡ ಬರುತ್ತೇನಿಂದು, ಅನುತ್ತಾನೆ. ವರದನೇದನ್ನು ಸಾಧಿಸುವದಕ್ಕೆ, ನೊದಲನೇದನ್ನು  
೧೦ ತೆಗೆದು ಹಾಕುತ್ತಾನೆ. ‘ಆ ಚಿಕ್ಕದಿಂದ ಯೇಸು ಕ್ರಿಸ್ತನ ಶರೀರವು ಒಂದೇ ಸಾರಿ ಅರ್ಥಸಲ್ವಪ್ರದರಿಂದ,  
ಪರಿಶುದ್ಧ ಮಾಡಲ್ಪಟ್ಟವರಾಗಿದ್ದೇವೆ.

- ಗೀ ಮತ್ತು “ಬೆಳ್ಳಿಪ್ಪಿ ಯಾರುಕೆನು ದಿನದಿನಕ್ಕೆ ಸೇವೆ ಮಾಡುತ್ತಾ, ಪಾಪಗಳನ್ನು ಪರಿಹರಿಸಲಾರದಂಥ ಇ ಅದೇ ಬಲಿಗಳನ್ನು ಅನೇಕ ಸಾರಿ ಅರ್ಪಿಸುತ್ತಾ, ನಿಲ್ಲವನು. ಆದರೆ ಇವನು ಪಾಪಗಳಿಗೊಂಸ್ತು ರಂಬದೇ ಇ ಬಲಿಯನ್ನು ಅರ್ಪಿಸಿ, ಸದಾಕಾಲಕ್ಕೆ ದೇವರ ಉಳಿಪಾಶ್ಚಾದಲ್ಲಿ ಕೊತ್ತು ಕೊಂಡು, ಇನ್ನು ಮೇಲೆ ತನ್ನ ಶತ್ರುಗಳು ತನ್ನ ವಾದಪೀಠವಾಗಿ ಇರಿಸಲ್ಪಡುವ ಪರ್ಯಂತರ ಎದುರು ನೋಡುತ್ತಾ ಇದ್ದಾನೆ.

ಗೀ (ಕೆರೆ. ೧೧೦. ೧.) ಯಾರಂದರೆ ಒಂದೇ ಅರ್ಪಣೆಯಿಂದ ಪರಿಶುದ್ಧ ಮಾಡಲ್ಪಡುವರನ್ನು “ಸದಾ ಕಾಲಕ್ಕೆ ಸಂಪೂರ್ಣ ಮಾಡಿದ್ದಾನೆ.

ಗೀ ಇದಲ್ಲದೆ ಪರಿಶುದ್ಧಾರ್ಥವು ನಮಗೆ “ಸಾಕ್ಷಿ ಕೊಡುತ್ತದೆ. ಹ್ಯಾಗಂದರೆ ಆ ದಿವಸಗಳ ತರುವಾಯ ನಾನು

2. ప్రస్తుత కథ సురాలి ఎందువదు వోలేతేయ వంచగ్రంథ గణన్ను కురితము. (బుశ. అఱ. అఱ, బఱ. యౌహికా. అ. అఱ.) ఈ గ్రంథగణన్ను ఒందు ఏధ కాగడదల్లి ఉచేదు ఒందు కొల్పినయిల్లి సుక్తి ఇరిసుచురు. క్రైస్తవీ న్యాయ ప్రమాణిద అంత్యానికిదానే.

3. వోదలనేఇ ఒదంబడికియిల్లి బలిగభస్తు కాణికిగా ఇన్ను కురితేఇ ముఖ్యవాగి డేళి ఇత్తు. హోస ఒదంబడి కియింద ఎరడనేఇ ఒదంబడికియిల్లి, డేవరే, సిన్ని ఇత్తడ ప్రాకార మాడ ఇగోలి బరుత్తేనే ఎందు, రక్షణను తన్ను వచువు తండెయి చిత్తకే అనుకూలిసి నడియునపడచే మా దిధ తేలవాణన్నవు అడగి ఇదు, అదబదింద బలియన్ను కాఁచియన్ను సిన్ను అపేస్తే సలిల్లు వేండు, ఇగోలి నిన్న జుక్క ప్రాకార మాడ బరుత్తేనీండు, క్రైస్తవు హేఇద్దరిల్లి, అఱో ఒదంబడికియిన్ను బదలాయిసి, హోస ఒదంబడికియిన్ను సి పిసిడనేందు హేళ ఒబుచు.

4. క్రైస్తవు దేవర జితకే ఏధేయవాగి పురణ కోండి దను. అవరు అప్రిసిద బలిగభు పావగభస్తు నివతి వాడుచునదచే తక్కియుభున్నిగజల్లి. ఈతను అప్రిసిద బలియు లోఇచడ పావగభున్నిల్లా సమంలవాగి నివతి పూడ బలవుభుద్దానిగాయి (యౌహికా. గ. అఱ.). అవరు దిన దినపూ దేవాలయదల్లి సేవకరాగి సింతు సేవే మాడుచురు. ఈతను పరిలోకచదల్లి ప్రవేశిసి పెరమ తండెయి బలపూ త్వదల్లి ఈతనిగి సరిసమానవాద ఆసనదల్లి చుఖతు, తత్తుగళు నిమించాలవాగావదన్ను ఎదురు సోడుతూ ఇద్దానే. (గాంచిలి. గఱ. అఱ.), ఈతను అప్రిసిద ఒందేయి బలియు పూణింపు పుణ్ణిపు ఉళ్ళద్వా గిరువదరింద పరితుదా క్రైన కృపెయింద పరితుదా మాదల్చ ట్టువరు (మోహా. అ. గ.), దంపర సిన్నిధియిల్లి సంపూర్ణరాగి తోలునరు.

5. నేఇలని వజనదల్లి అడచవాగిరువ ఏపయును సత్కార వేంబువదచ్చి, హోస ఒదంబడికియి స్వభావపన్ను గురియన్ను కురితి, పరితుదా త్తను కోడువ సాష్టి సాకాద దృష్టింతవాగిదే. (అ. అ—గఱ. యౌరే. ఇగ. ఇఱ, ఇఱ. న్యాయసంగ వా ఇం నే లోఇం లోఇం).

ಗೈ ಅವರ ಸಂಗದ ಮಾಡುವ ಒಡಂಬಿಡಿಕೆ ಇದೇ, ಎಂದು ವೊದಲು ಹೇಳಿ, ನಾನು ನನ್ನ ನ್ಯಾಯಭಾಷ್ಯ ಗೈ ಅವರ ಹೃದಯಗಳಲ್ಲಿ ಇರಿಸಿ, ಅವುಗಳನ್ನು ಅವರ ಮನಸ್ಸುಗಳಲ್ಲಿ ಬರೆದು, ಅವರ ಪಾಪಗಳನ್ನೂ ಅವ ಆಕ್ರಮಿಸಿ ಇನ್ನು ನೆನ್ನೆ ಮಾಡಿ ಕೊಳ್ಳಿಸಿದು, ಕರ್ತನು ಹೇಳಿತತ್ವಾನೆ. (ಯೆರಿ. ೪೧. ೬೩, ೬೪)  
ಗೆ ಹೀಗಿರಲಾಗಿ, ಇನ್ನುಗಳ ಪರಿಹಾರವಿದ್ದಲ್ಲಿ ಇನ್ನು ಪಾಪಕೋರ್ಕೆಸ್ವರ ಅರ್ಪಣೆ ಇಲ್ಲವು.

ಇಲ್ಲಿಯ ಕೈಗೆನ್ನರು ಸತ್ಯವಾಗೆದಲ್ಲಿ ತಪ್ಪಿದೆ ಸ್ಥಿರವಾಗಿರುವ ಹಾಗೆ ಎಷ್ಟು ರಿಸಿದ್ದು. ವಿಶ್ವಾಸಿಂದ ಜೀವಿಸ ತಕ್ಕೊಂದು  
 ೧೯ 'ಹಾಗಾದರೆ, ಸಹೇಳರೆ, ಯೇಸುವಿನ ರಕ್ತದ ಮೂಲವಾಗಿ, ಅವನು ತೆರೆಯಿಂದ—ಅಂದರೆ, ತನ  
 ೨೦ \*ಮಾಂಸದಿಂದ— ನಮಗೆ ಪ್ರತಿಸ್ಥೇ ಮಾಡಿದ ಜೀವನ್ನಿಂದ ಹೊಸ ಮಾರ್ಗವಾಗಿ ಪರಿಶುದ್ಧ ಸಳಢಲ್ಲಿ ಪ್ರವೇ  
 ಅಗ ಶಿಸುವದಕ್ಕೆ, 'ಧೈಯರ್ವಾಂಶ, ದೇವರ ಮನಿಯ ಮೇಲಾಗಿರುವ ಮಹಾ ಯಾಜಕನೂ, ನಮಗೆ ಉಂಟಾಗಿ  
 ೨೧ ಗಿರುವದರಿಂದ, \*ಸತ್ಯವಾದ ಹೃದಯದಿಂದಲೂ ವಿಶ್ವಾಸದ ಪೂಣಿ ನಿಷಯದಿಂದಲೂ, ಕೆಟ್ಟ ಮನಸ್ಕ  
 ಕ್ಷಯ ಪರಿಹಾರಕಾಗ್ರಿ ಚಿಮಿಕೆಸ್ವಲ್ಪ ಹೃದಯಗಳುಳ್ಳವರಾಗಿಯೂ, 'ನಿಮ್ಮಲವಾದ ನಿರೀಸಿಂದ ತೊ  
 ೨೨ ಯಲ್ಪಟ್ಟ ಶರೀರವ್ಯಾಪರಾಗಿಯೂ, ಶೀರೋಣ. \*ನಿರೀಕ್ಷೆಯ ಅರಿಕೆಯನ್ನು ಜಪಲವಿಲ್ಲದೆ ಹಿಡಿಯೋಣ  
 ೨೩ ಯಾರ್ಕಂಡರೆ ವಾಗ್ನತ್ತ ಮಾಡಿದವನು ನಂಬಿಕೆಯನ್ನುವನು. ಮತ್ತು ಪ್ರತಿಗೂ ಸತ್ಯ ಯಿಗಳಿಗೂ \*ಪ್ರಲೇ  
 ೨೪ ಪಿಸುವದಕ್ಕೆ ಒಬ್ಬರನ್ನೆಂಬ್ಬಿರು ಆಲೋಚಿಸೋಣ. ಕೆಲವರಿಗೆ ವಾಡಿಕೆ ಇರುವ ಪ್ರಕಾರ, ನಾವು <sup>೧೦</sup>ಕೂಡಿ  
 ಬರುವದನ್ನು ಬಿಡಿದೆ, ಬುದ್ಧಿ ಹೇಳೋಣ. ಮತ್ತು <sup>೧೧</sup>ಆ ದಿನವು ಸಮಾಖಿಸುವದನ್ನು ನೀವು ನೋಡುವವನ್ನು  
 ಅಧಿಕವಾಗಿಯೇ.

1. ହିଁଦିନ ସଂଧିଗଭଲ୍ଲ ସାହୁ ଫିଲ୍ଡ ଦ୍ୱାରା ଚେତାନ୍ତରୀଣ ମୁଣ୍ଡନ ନାମାଳ୍ଲି କୈସାର ନାଦିଯ ତାଙ୍କୁ ଏଥାପାଇଁ କୁରିପାଇଁ ହେଲା ଅଛି. ଦେବନାର ସନ୍ମାଧିଯାଲ୍ଲ ତେର ତାଙ୍କୁ ତାଙ୍କୁ ଫୁଲ୍ଲ କୌଣ୍ଡିଦିପରୁ ତୁ ତାଙ୍କୁ ରାଜିର ହେଇବା. (୧୦. ୮୮—୭୭) ଏହି ଅବେଳାଯ କଟ୍ଟି ଆଗାମୀ ଅନୁସରଣୀଯାଗି ନାଦିଯଦିପରୁ ଦେଇ ର କୋଣ୍ଡିପାଇଁ ନାତପାଇଁ ହୋଇଦୁପରୁ, ଲାବୁପଦପାଇଁ ନାହିଁ, କୁନ୍ତୁ ମାଗରକୁ ତାଙ୍କୁ ପରାଗି ନାଦିଯାପାଇଁ, ବଛିର ଲୁହୁରୁ ପ୍ରେରେଖିପାଇଁ ହେଇବା. (୭୩—୧୦. ପ.) କୁନ୍ତୁ ସିଙ୍ଗେୟେ ସୁରାପଦ୍ମ ହୋଇଦିପରୁ ତାଙ୍କୁ କାଳଦଲ୍ଲି ମହିମେ ହୋଇଦୁପରୁ ଲାବୁପଦପାଇଁ ନେଇନ୍ତି, କାହିଁ ଏହି ମହିମାଗାନ ସତ୍ତ୍ଵଦଲ୍ଲି ନେଇଯାଗି ହେଇବା. (୨୨—୧୮. ପ.)
2. ଦେବନାଲୁଯିଦ ତରେଯୁ କୁନ୍ତୁ ନାତପାଇଁ ତିରୁ ଶରୀରକୁ ଗୁରୁ

2. ದೇವಾಲಯದ ತರೀಯ ಕ್ರಸ್ತನ ಅರು ಶರೀರಕ್ಕೆ ಗುರು  
ಗಿತ್ತು. ಆ ತರೀಯ ಮಾರ್ಗವಾಗಿ ದೇವರ ಸ್ವಂತಿಯಲ್ಲಿ  
ತಕ್ಕ ತಾಫ್ ಉಂಟಾಗಿರುವ ಪ್ರಕಾರ, ತಿಳಬೆಯ ಮೇಲೆ  
ಉಣಿತ್ವಾಗಿ ಪಾಡಿದ ಕ್ರಸ್ತನ ಶರೀರವಂಬ ತರೀಯ ಮಾರ್ಗ  
ಗೂಡಿ ದೇವರ ಸ್ವಂತಿಯಲ್ಲಿ ಪ್ರವೇಶಿಸ ತಕ್ಕ ತಾಫ್ ವನ್ನು ಹೊಂ  
ಗೃತ್ತೇನೆ.

೩. ಕ್ರಿಸ್ತನು ಹೊಂದಿದ ಮರಣದಿಂದ ಉಂಟಾದ ಮಾರ್ಗ ನಾನ ಮಾರ್ಗವೇ. ಅದರಿಂದ ನೈವೇದ್ಯಸುವವರು ಇಕದಲ್ಲಿ ಕ್ರಿಡ ಬೀವನನ್ನು, ಪರದಲ್ಲಿ ತಾಪ್ತಿತ ಜೀವನನ್ನು ಹೊಂದುವ ವಿಂದ ಅದು ಜೀವದ ಮಾರ್ಗವೇ.

4. ದೇವರ ಸಸ್ನೈಥಿಯಾಗಿರುವ ಪರಿಕಲ್ಪದ ಸಳದಲ್ಲಿ ತೇರಿತನ ಸಂಗಡ ಅನೇಕೀನ್ಯವಾಗಿ, ಅದನ್ನು ದರ್ಶಿಸ ತಕ್ಕ ಧೈಯರ ಕ್ರಿಸನ ರಕ್ತದ ಪ್ರಣಿವಿಂದ ಉಂಟಾಯಿತು.

క. క్రస్తను ఎల్లా ప్రథాన యాజకశిగొ మేలూడవనా చుపదరింద నుకు యాజకశాగిద్దానే.

(ରୋହମ୍ବା. ଅ. ୨୦.)

୭. ରକ୍ତ-ପଣ୍ଡ ଚିମୁକ୍ଷସୁ-ନଦରିଂଦଲା (ହୋର. ଅ. ୯.)  
ନିରୀଳିନିଦ ତେଲିଯୁ-ନଦରିଂଦଲା (ହୋର. ଅ. ୧.) ୩୩  
ପାଦ ଶୁଦ୍ଧ ପୁ କୁଣ୍ଡନ ରକ୍ତ-ପଣ୍ଡ ମୁହ୍ମା-ନାଦ ମୁହ୍ମା ନୃଜୀବିନୀ  
ନଦଲା, ପରତୁଦା କୁଣ୍ଡନ କୁପେଲିଂଦଲା ପାପାତ୍ର ମୁନ୍ଦ୍ରିନୀ  
ଫିଦିରୁଚ ପାଦ କରେଯୁ ନିରତିର୍ଯ୍ୟାଗ ପରତୁଦା ନାମ

ନଦେଶ୍ବୀ ଗୁରୁତାଙ୍ଗିଦେବ । (ତୀତ. ଅ. ୧୮; ୨. ୩—୫) ।  
 ୫. ଉଦୁ ତୁସ୍ତନ ମୂଳଚାକା ସକ୍ଷେପରନାଦ ଦେଇପାଇ  
 ଅନୁଗ୍ରହିତିରୁ ନାଗତ୍ରାଗଭାନ୍ତୁ ନିଜପାଂଦୁ ବୁଖି କେଣଦ୍ର,  
 ଅପ୍ରାଗଭାନ୍ତୁ ତୁ କୋଳୁପ ଦୃଢ଼ ନଂବିକେଯନ୍ତୁ କୁରିକପାଇ  
 ଏଥାର ନଂବିକେଯିଲ୍ଲାପରୁ ଯୋବନଦକ୍ଷିଣୀ କେପରାଦ ଦୃଢ଼କାଙ୍ଗି  
 ପରାପର ।

೭. ಒಬ್ಬರನ್ನೆಷ್ಟಿರು ಸ್ತ್ರೀತಿ ಮಾಡಲೂ, ಅ ಸ್ತ್ರೀತಿಯಿಂದ ಸಂಪಾದನವ ಸಹಿತ ಯೆಗಳನ್ನು ಮಾಡಲೂ ಒಬ್ಬರನ್ನೆಷ್ಟಿರು ಸ್ತ್ರೀತಿಯಿಸ ಬೇಕು. ಹಿಗೆ ವಿಶ್ವಾಸದ ಬೇರಿನಿಂದ ದೇವರಿಗಾ ಮನು ರಿಗಾ ಕರ್ತೃ ಪತ ಹುಟ್ಟಿ ಬೇಕು.

10. నివ్చారిదింపలాదరూ, ఆ కాలదల్ని ఇద్ద ఖండ  
య భయిదింపలాదరూ, సభే కూడి బరువదన్ను శేలవరు  
ఉట్టు, బిటీర బహుదు.

11. ಇದು ಕ್ರಿಸ್ತನು ತೆಪ್ಪಾದ್ಯಾರನ್ನು ನಾನ್ಯಾಯ ತೀರಿಸುವದಕ್ಕೆ ಒರುವ ದಿವಸವನ್ನು ಕುರಿತಡಾಗಿ ಗರಿ ಬಹುದು. ಈ ದಿವಸವು

“యాకండరే నాను సత్యద తిళువికేయన్న హోందిద వేలే బేశాగి పాప మాడిదరే, 1 పాప  
2 లిగొల్స్టర్ బలయు ఇన్న ఇరువదిల్లి; ఆదరే న్యాయతీవిచేయన్నా, ఏరోధిగళన్న భక్తిసలి  
3 రువ కోవాగ్యయన్నో 2 ఎదురు స్లోడువ ఒందు భయహే. ఒబ్బును హోలేయు న్యాయప్రమా  
4 ణవన్న ఆసడై మాడిదరే, 3 ఇబ్బరు ముంద సాక్షియింద కైచెరవల్లిదే సాయువను. దేవర  
మగనన్న తుళిదు బట్టు, తన్నన్న పరిక్షద మాడిద ఒడంబిడికేయ రక్తవన్న సాధారణవందేశిసి,  
5 కృపేయ ఆత్మవన్న తిరస్కార మాడిదవను ఎష్టు అధికవాద దండనిగి పాత్రనాగి ఎణిస్లుడు  
6 వసేందు నేనుస్తిరి? యాకండరే ముయిగి ముయి కొడువదు నన్నదు; నాను బదలు కొడు  
7 వసేంబదాగి కట్టను హేళుత్తానేదూ, మత్తు కట్టను తన్న జనరిగి న్యాయ తిరిసువసేందూ,  
8 (ద్వితీయ న్యా. 3. 18, 19.) 5 హేళిదవనన్న బల్లిపు. బేవవుళ్ల దేవర కేగళల్లి బీళువదు  
బ్యాంకెరపాదదు.

೫೨ ಆದರೆ ಹಿಂದಿನ ದಿವಸಗಳನ್ನು ಜ್ಞಾಪಕ ಮಾಡಿ ಕೊಳ್ಳಿರಿ; ಅವುಗಳಲ್ಲಿ ನೀವು “ಬೆಳಕನ್ನು ಹೊಂದಿದ ಮೇಲೆ, ನಿಂದೆಗಳಿಂದಲೂ ಉಪದ್ರವಗಳಿಂದಲೂ ಸೋಂಟ ಮಾಡಲು ಪ್ರಯತ್ನವರಾಗಿಯೂ, ಹಾಗೆಯೇ ಸಂಚರಿಸಿ ೫೩ ದೆವರಿಗೆ ಜತೆಗಾರರಾಗಿಯೂ ಶ್ರಮೆಗಳ ಬಹು ಹೊರಾಟವನ್ನು ಸಹಿಸಿ ಕೊಂಡಿರಿ. ಹ್ಯಾಗಂದರೆ, ನನ್ನ “ಬಂಧಕಗಳಲ್ಲಿ ಕೂಡ ಚಿಂತಿಸಿದೆರಿ. ಪರಲೋಕಾದಲ್ಲಿ ಉತ್ತಮ ಸ್ಥಿರವಾದ ಅಸ್ತಿ ನಿಮಗೆ “ಉಂಟಿಂದು ತಿಳಿದು, ನಿಮ್ಮ ಅಸ್ತಿಯ ಕೊಳ್ಳಿಗೆ ಸಂತೋಷದಿಂದ ಒಸ್ಸಿ ಕೊಂಡಿರಿ.

ಕಡೆ ನ್ಯಾಯತೀವರ್ಣಕೆಯ ದಿವಸಕ್ಕೆ ಮುಂಗಂಗರುತಾಗಿತ್ತು. (ಮುತ್ತಾ. ಅಭ. ಸಂ; ೧೫ಕೆಲ್ಲ. ೨. ೧೯. ವಚನದ ವ್ಯಾಖ್ಯಾನ ನೋಡಬೇಕು.) ಯೆಹೊಂದುರ ನಾಶನವನ್ನು ಕುರಿತು ಕರ್ತವ್ಯನು ಹೇಳಿದ ಪ್ರಾಣದನೀಗಳನ್ನು ನಂಬಿದವರು ಅದು ತೀಕ್ಷ್ಣವಾಗಿ ಬರುವದೆಂದು ಎಂದರು ನೋಡುತ್ತಿದ್ದರು. ಅ ದಿವಸವು ಗತಿಸಿ ಹೊರಿಯಿತು. ಇನ್ನು ನ್ಯಾಯತೀವರ್ಣಕೆಯ ಮಹಾ ದಿವಸ ಬರುತ್ತದೆ. ಅ ದಿವಸಕ್ಕೆ ಅಯ್ಯತ ವಾಗಿರಿವರೂ ಬಂಗಾವಂತರ.

1. సక్కాద తెలువిచేయన్న జోందిద తరువాయి, అథ వా సక్కావెంబ బేళ్ళకినొండ ప్రకాత జోందిద తరువాయి (ఎ. ల.) మనసుపూర్వకవాగ పావ మాడి క్రైస్తవుల్లిరువ నంబిచేయున్న బిట్టరీ, (గయోదా. శ. ८.) అనుగ్రహద దివ సప్త కథించు జోగ్గువచు. అగ పాపగళ నిమిత్త అసిస రక్త బేరే బల ఇరువదిల్ల. పాపగళ నిమిత్త క్రైస్తవు ఉండేసారి తన్ను బలయాగి అపిసిద్ధను. బేకాగ ఈ బలయిన్న తల్లు బిందువపరిగి బేరే బల ఇరదు. ఈ బల యన్న ఖండ ముప్పాశించి సంచిందించ నంబువచురు రష్ణి సట్టదువ చు (గయోదా. గ. ८.)

५. గుణ వెడ పాపిల్రిగే బరువ భూయింకరవాద అం  
క్రైస్తవీతియ ప్రమాణవన్ను ఏంరిదవరు ఎరడు మహిరు  
శాస్త్రికాలిందింద కేందిద మరిషు ముంగురు  
కొకు. (దృతీయ నా. १८. ౨-౩.)

6. నెన్న బంధకగళల్లి ఎంబువదచ్చే, అనేక ప్రతిగళల్లి  
బంధకదవరల్లి ఎంబడాగి లుంటు. (గ. 2. 2.)

7. పరలోకదల్లి సీరావడ ఆసి తమగుంటిందు ఆవ  
రు తీలిదు కేందిద రింద (ఱ. ౧౪. ౨౩౧౨౩౩. ౧౪. ౧)

4. ಶ್ರೀಸ್ವನ್ ಮಾಗಣವನ್ನು ಬಿಟ್ಟು ಬಿಡುವವರು ಭಯಂಕರ  
ವಾದ ಅಪರಾಧವನ್ನಿಲ್ಲ ಮೊಸವಾದ ಸ್ಥಿತಿಯನ್ನು ಈ ವಚನ  
ದಲ್ಲಿ ಕೊನ್ನಾಗಿ ತೋರಿಸಿ ಇದೆ. ಹೀಗೆ ಮರುಳುಗೊಳ್ಳುವವರು  
ವಿವರ ಮಾಗಣನ್ನು ಪರಿತ್ಯಾಗ ತೆಗೆದು ಅವಮಾನ ಪರಿಸುವವನು

ఈఖ హాగాదరే, నిన్న ధ్వయవన్ను బిసాటు బిడ బీడిరి; ఆదక్కే దొడ్డ ప్రతిఫల లుంటు. ఇట యాసందరే దేవర చిక్కవన్ను మాడి వాగ్దుత్తవన్ను సంపాదిసువ హాగే, 'తాళ్ళయు నిమ్మి ఇట బేచాగిది. నిష్టయవాగి ఇన్ను స్ఫురి కాలదల్లి బరువనను 'బరువను, ఆలస్య మాడను. ఇల మత్తు నీకిపంతను విత్తుసదింద బదుకువను. ఆదరే హింజరిదరే, నన్న ప్రాణవు ఆవస్తలీ సం ఇట తొఱన పడువదిల్ల. (ఘబ. అ. 4, 5.) నాపోఇ, నాతసక్కే హింజరియువరాగిదే, ప్రాణవన్ను రచ్చిసి కొళ్ళవదక్కాగి విత్తుసిసువవరాగిద్దేవ.

విశ్వాసద స్విభావవన్ను ప్రయోజనపన్ను భక్తి ర జరితీంచ దృష్టాంత పడిసిదు.

II. <sup>३</sup>లిత్తున్నపు, ‘నిరీక్షసిదపుగళ నిష్టయపూ, కాణద కాయిగళ ప్రమాణపూ, ఆగడి  
అ <sup>५</sup>జిదరిద హరియరు సాకిగొండరు.

iii. విన్నాన్నసందించ కాల్పుడువచ్చగళు తోరువంధువుగళింద ఉంటు మాడ్లుడదే, “తోకగళు దేవర వాక్యాలింద సిద్ధ మాడ్లుట్టివెందు గృహిసుక్కేవే.

‘**ଏ ନିଶ୍ଚାସଦିଂଦ ହେବେଲିନୁ କାଳିନ୍ଦିଗିଂତ ଅଧିକପାଦ ବଲିଯନ୍ତୁ ଦେଵରିଙ୍ଗେ ଅପିସିଦନ୍ତ; ୭** ଆଦରିଦ

1. ದೇವರು ವಾಗ್ದಿಕೆ ಮಾಡಿದ ಪರಮ ಪದವಿಯನ್ನು ಹೊಂದುವ ಮಟ್ಟಿಗೆ, ಅತನ ಚಿಕ್ಕವನ್ನು ಪೂರ್ವೀಸುವದಕ್ಕೆ ತಾತ್ತ್ವಿಕ ಯು ಅವಶ್ಯಕ.

2. క్రుణస్తిగిఁ “బరువవను” ఉండు ఒండు వేసరుంటపు.  
(కీర్తన. १०. అట. మత్తు. १०. २. తథ. १. १, ५.)  
బరువవనేంటి జేసరుళ్ళ సమాఖ్యాధివుత త్వరి  
యుగి బరువవను. ఆతన బరువికి అలస్యవేందు తోరి  
దరూ బరువదు నైట్ యి. ఆతన బరువికియున్న సిరిష్ట సు  
వవను సంబిలించే బదుకువను. ఆ సంబిలించున్న  
బిట్టు బిడువవను దేవర దయవన్ని ఆక్రమణియున్న  
కాళిశ్శిల్పవను.

3. దేశీరువవవగళ ప్రమాణవు ఆగినే. ఇదే సక్క మాగ్రాస్తి  
ములాధారవు. (అ-ఎం. వ.) ఈ లభ్య ఇవే నమ్మ శక్తి  
నల్లి యూ ప్రస్తచ్ఛవాగి తోరితు. (ఎ. అ.)

4. ఏత్తుసవేంటి ఈ కస్తుడియల్లి పూవర పిక్కగాలుది  
క్షేర సద్గుణ సక్తి యెగళించి పరితుధి హోలిచేయి ఉ  
న్నాగి ప్రకాశిసుతు. అవర ఉత్తమప్రవన్న కురితు దేవా  
సామ్రాజ్యించును.

5. లోకస్సపియ విపులు దేవవాక్య సాక్షియు

३. वित्तास्थ सद्गुरु बलवन्नु चरितु हैले, साधारण जन रिंगे तिलयुवंते अदरक स्फुरा वन्नु, (१०. १.) साधने यस्तु तद्वाप्ति तेजींद तेजींसि इदं, (२. १. व.) यहींलनु, जन्मोर्कनु, सोरकनु, (४—२. व.) अभिकामनु युवंताद प्रावर्ष शिर्कालील रूप वित्तास्थीदं तेजींक दल प्रदेशिगाला नूसिरिदरु, (२—२. व.) वैत्तीते दली तिलयुत्तेव. (लम्प. १. १.) आ वार्षीयिदं गन्देहु, तेजींक अनिक्तवादद्वैयो; अनेदु, समवश्च पूर्ण इल्लदिरुवाग, सर्वशक्ति देवर अद्भुत क्षयीयु द-लवक्ष्मी यायिंदमु; उन्देहु, अकारवृक्षपूर्वक इल्लद स्त्री तिलयुत्तेव. (लम्प. १. १.) रूपवन्नु अलंकारवन्नु त्तेविंदमु तिलयुत्तेव.

ಮುಂತಾದ ಅನೇಕ ಭಕ್ತರು ವಿಶ್ವಾಸದಿಂದ ಬದುಕೆ ಪರವು ಪದ  
ವಿಗೆ ತೇರಿದರು. (೨೧—೫೦. ವ.) ದೇವದಾಸರಾದ ಇವಲೆಲ್ಲರೂ  
ಸಾಕ್ಷಿಗಳಾಗಿ ಸುತ್ತಲೂ ಇರುವದರಿಂದ ಎಲ್ಲರೂ ಹೋದ್ದೇ ಮೂ  
ಗರ್ವದಲ್ಲಿ ದೃಢವಾಗಿ ನಡಿಯ ಬೇಕು. ವಶಿಷ್ಠವಾಗಿ ಅವರು ನಿ  
ಶ್ವಾಸದಿಂದ, ಕ್ರಮೆ ಮರಗಳನ್ನು ಸಹಿಸಿದಂಥಾ, ಎಲ್ಲರಿಗೂ  
ತೀವ್ರ ಮೂಡುತ್ತಾಗಿರುವಂಥಾ ಕ್ರಸ್ತನನ್ನು ನೊಡಿ ನಡಿಯ  
ಬೇಕು. (೮. ೧—೨.) ಉಪರ್ಯ ಸಂಭವಿಸಿದರೆ ಇದು ತಂದೆಯ  
ದಂಡನೆ ಎಂದೂ, ಅಕ್ರಮಾಖಾತ್ಮೆ ಹೇಗೆತುವೆಯಾದದೆಂದೂ ತಿಳಿದು  
ಅದನ್ನು ತಾಳೆಯಿಂದ ಸಹಿಸ ಬೇಕು. (೪—೧೦. ವ.)

4. १० ने॑ संधिय चैकै॑ वचनदलि॒ विश्वासी॑निंद रक्षा॑  
कैया॑गुवदेंदु॒ तेहरि॑सि॒ इदे॑. हागा॑दर॑ विश्वासवै॑  
नै॑दु, अदु॑प्राव॑ प्रिय॑गै॒ राग॑ गै॒ प्रकृतिवालिंद॑  
सविंद॑ चाण॑कै॒ गै॒ लृष्टि॑सि॒ द॒ भक्त॑ र॑ वृष्टि॑म॒ अव॒  
तरुवाय॑पू॒ प्रस॑त्वा॑गुत्ते॑दि॑. (८७. अ१. ४८. ४९.  
५०. ५१. ५२.)

ಅವನು, ದೇವರು ಅವನ ಕಾಳಿಕೆಗಳನ್ನು ಕುರಿತು ಸಾಕ್ಷಿ ಕೊಡಲಾಗಿ, ನೀತಿವಂಶನೆಂದು ಸಾಕ್ಷಿಗೊಂಡನು. ಮತ್ತು ಅದರಿಂದ ಅವನು ಸತ್ಯವನಾಗಿದ್ದು, ಇನ್ನು ಮಾತಾಡುತ್ತಾನೆ.

೧೬ ವಿಶ್ವಾಸದಿಂದ 'ಹನ್ನೋಕ್ಕನು ಮರಣವನ್ನು ನೋಡದ ಹಾಗೆ ಎತ್ತಲ್ಪಟ್ಟನು; ದೇವರು ಅವನನ್ನು ಎತ್ತಿದ್ದ ರಿಂದ ತೀಕ್ಕುದೆ ಹೋದನು. ಯಾಕಂದರೆ ಅವನು ಎತ್ತಲ್ಪಡುವದಕ್ಕಿಂತ ಮುಂಚೆ, ದೇವರು ಅವನಲ್ಲಿ ಮೆಚ್ಚಿ ದನೆಂದು ಸಾಕ್ಷಿಗೊಂಡನು. ಆದರೆ ವಿಶ್ವಾಸವಿಲ್ಲದೆ ಅವನನ್ನು ಮೆಚ್ಚಿಸುವದಕ್ಕಾಗಿದ್ದು. ಯಾಕಂದರೆ ದೇವರ ಬಳಿಗೆ ಬರುವವನು, ಅವನು ಇಡ್ಡಾನೆಂದೂ, ಅವನನ್ನು ಜಾಗ್ರತ್ತಿಯಾಗಿ ಹುಡುಕುವವರಿಗೆ 'ಹೆಲ ಕೊಡುವವನಾಗಿದ್ದಾನೆಂದೂ, ವಿಶ್ವಾಸಿಸ ಬೇಕು.

೬ ವಿಶ್ವಸದಿಂದ ಸೋಹನು ಇನ್ನು ಕಾಳಾದಪ್ಪಗಳನ್ನು ಕರಿತು ದೈವೋತ್ತರವನ್ನು ಹೊಂದಿ, ಬ್ಜಯಸ್ಥನಾಗಿ, ತನ್ನ ಮನೆಯ ರಕ್ತಣೆಗೋಸ್ಮರ ನಾವೆಯನ್ನು ಸಿದ್ಧ ಮಾಡಿದನು; ಅದರಿಂದ ಲೋಕಕ್ಕೆ ಆಜ್ಞಿನಿರ್ಣಯಿಸಿ, ವಿಶ್ವಸದ ಪ್ರಕಾರವಾದ ನೀತಿಗೆ ಬಾಧ್ಯನಾದನು.

ଏ ବିଶ୍ୱାସଦିଂଦ ୫ୟୁଷାମୁନୁ ତାନୁ ଅସ୍ତିଯାଗୀ ହେଲୋଦଲାଗିଦ୍ଦ ସ୍ଥଳକେ ହେଲରଙ୍ଗନଦକ୍ଷେ କରିଯିଲ୍ଲ  
୬ ଭୟୁଗ, ବିଧୀଯନାଗିଦ୍ଦ, ଏଲୀଗୀ ହେଲୋଗୁଣ୍ଡିଦ୍ଦ ନେଂଦରିଯାଦେ, ହେଲରଙ୍ଗନ. ବିଶ୍ୱାସଦିଂଦ ଅପନୁ ଵା  
୭ ଦୃକ୍ଷେତ୍ରଦଲୀ ଅନ୍ତେ ଦେଇଦଲୀଦ୍ଦ ହାଗେ ପରପାତ ମାନି, ତେଣୁ କଣଇ ଅଦେ ବାହୁଦ୍ରକ୍ଷେ ବାହ୍ୟନ୍ତରା  
୮ ଗିଦ୍ଦ ଜନାକେନ ସଂଗେଲାର, ଯାକେଲୋବନ ସଂଗେଲାର ୯ ଗୁପ୍ତାରଗଳିଲ୍ଲ ଵାପ ମାନିଦିନୁ. ଯାକଂ  
୧୦ ଦରେ ଅସ୍ତିନାରଗଳୁଙ୍କୁ ୧୦ ପ୍ରୟୋଗନ୍ତୁ ଲଦୁରୁ ନେଇଛି କେଳାନିଦ୍ଦନୁ. ଅଦନ୍ତୁ କଟ୍ଟି ଉଠିପୁ ମାଦୁପନନ୍ତୁ  
ଦେବରେ.

1. ಹುತ್ತೇಕನ ಪರಿತ್ಯು ಬಹು ಕ್ಷಮಾಗಿದೆ. (ಉಪ. ೫. ಅ. ೨೭-೨೯.) ಅವನು, ಕರ್ತವ್ಯನು ನಾನ್ಯಾಯ ತೀರ್ಥಿಸ ಬುರುವದನ್ನು ಕುರಿತು ಪ್ರವಾದಿಸಿದೆನು. (ಯಲ್ಲೂಡ. ೧೮, ೨೫. ವ.) ಈ ಪ್ರವಾದಾನ್ನಿನ ಮಣಿಸ್ವಾ ಅವನ ಕ್ಷಮಾಗಿ ಬಾಧ ಜೀವದ ಸ್ವತ್ವಾತ್ಮಕವನ್ನು ಯೋಽಚಿಸುವಾಗ, ಜಲಪ್ರಾಜಯದ ಕಾಲದಲ್ಲಿದ್ದ ದುರ್ವಾಗಿಗಳ ರೂಪ ದೇವರು ಅವನನ್ನು ತಪ್ಪಿಸಿ ರಕ್ಷಿಸಿದನು. ಹನ್ನೊಳಗೆ ದೇರಿ ಮನಸ್ವರ ಹಾಗೆ ಮರಣ ಶಂಕಾದದೆ, ಪ್ರವಾದಿಯಾದ ವಿಶಿಷ್ಟಿನ ಹಾಗೆಯೂ, ಕರ್ತವ್ಯನು ಬುರುವಾಗ ಜೀವಿಸುವ ಭಕ್ತಿ ರೂಪದ್ವಾರಾ ಕ್ಷಮಿಸಲ್ಪಿಸಿದೆನು. ಎಲ್ಲಿಯನ್ನು ಹುತ್ತುಕಿಡಿ ಹಾಗೆಯೇ ಅವನನ್ನು ಸದ ಹುಡುಕಿರುವರು. ಅದರಿಂದ ಅವನು ತಿಕ್ಕಾದೆ ಹೇಳಿದನೆಂದು ಬಿರುದದೆ, ಹೀಗೆ ಅವನು ಭೂಲೋಕದಲ್ಲಿ ತಿಕ್ಕಾದೆ ಹೇಳಿಕೊಳ್ಳಿಕ್ಕೇ ಹೋಗುವದಕ್ಕಿಂತ ಮುಂಬೆ ದೇವರಿಗೆ ಮೆಚ್ಚಿಕೊಂಡಿನೆಂದು ನೂಡಿ ಗೊಂಡನು.

3. అధ్యంతవిల్లదంఫ అనావియాద దేవరు తనున్న శక్తిల్లింద కుముకువచరిగి పరవు పదవియె పలనన్న విషిష్టవచనాగాద్దానే. ఈ సక్తివన్న స్తురపాగి నంబిదభక్తి వాడ వామోచను దేవర సంగ్రహ అన్నిస్తీన్నవాగి సంచరిసి ఉన్నాయి ప్రీతియాగి నడిదశు. ఇంధా విత్సువన్ భక్తిగే భారారు. ఈ విత్సువిల్లదవను దేవరన్న మేళ్ళ సలారను. 4. నొఇఎన్నగి దేవర కట్టి లుంపుద కాలవు లోచద దదలవన్న బట్టి, బంధులులగవన్న బట్టి, హోరద బేశిం దు అప్పణి కోట్టాగ, ఎత్తాసిదింద ఆ దివ్యశక్టిల్గాగి ఏధే యనాగి తెలిరిపిను.

5. దేవరు కట్టిద అప్పివారగాలుళ్ళ పట్లవన్న అవను ఎదురు సోచుత్తా ఇద్దరింద (ఱ. వ.) నల్ల ఇల్లద బలపీసనవాద గుడారగాల్లి అవను, అవను సకచాష్టస్తరాద ఇసాచన్న యంకోలును పరదేశిగాలుగా సంచరిసి దరు.

ಫೋರಯುಗವೆಂದು ಹೇಳಬ್ಬ ಬಹುದು. ಹನ್ನೇರಕನ ಲೋಡ ಕೆಡಿಗಿ ತೀಪಿ, ಪರಲೋಡಕ್ಕೆ ಹೊಂದನು. ಭಾಗವಿಯು ಮಾರ್ಗಗತಿಸಿದ ತುಂಗಿತ್ತು. ದೇವರ ಆಶನು ಮನುಷ್ಯ ಹೇಳಬ್ಬ ಸಂಗಡ ಎಡೆಚಿಡದೆ ಹೊರಾಡಿದಾಗ್ನಿ, ಪನ್ನು ಪ್ರಯೋಗವಾಗಲಿಲ್ಲ. ಮನುಷ್ಯರನ್ನು ಒಮ್ಮೆ ಮಾಡಿದ್ದ ದೇವರಿಗೆ ಮನ

ଗର ଏକାନ୍ତରେ ପାରଖୁ ତାଣେ ବାହ୍ୟକ୍ଷେତ୍ର ମାଦିଦିପନ୍ତି ନଂବିକେଯୁକ୍ତପନ୍ତିରେ ଏହିପଦିରିଂଦ, ଗରି ଧରିଲା କୋଣ୍ଠା ବଲପନ୍ତି ହୋଇଥିଲା, ତକୁ ପାତ୍ରାଯ ମାରିଦିପକାଳାଗି ହେତୁଳା. ଆଦରିଂଦ ସତ୍ତ୍ଵ ହାବିବ୍ଲୁନିଂଦରେ, ଆକାଶର ନୟକୁତେଗଳ ହାଗେ ଗୁମପାଗିଯାଇ, ସମୁଦ୍ରର ଧାତଦଲୀରୁର ଲୈଖିପିଲୁଦ ଜୀନ ହାଗେଯା ହୁଏଇରୁ.

ଗେ ଏଶ୍ଵରସଦିଂଦ ଅବ୍ରଦାମନୁ ଶୈଳୋଧିସଲ୍ଲୁଟ୍ଟିପନାାଗି, ଇନ୍ଦ୍ରାକନ୍ତନ୍ତୁ ଅପିମିଦନୁ; ୧୦ାନ୍ତିର୍ଗତ  
ଗ୍ରେ ଅଣିରେକିରିସିଦଵନୁ, ଏକପୁତ୍ରନ୍ତନ୍ତୁ ଅପିମିଦନୁ. ଅଵନନ୍ତୁ କୁରିତୁ, ଇନ୍ଦ୍ରାକନ୍ତନ୍ତୁ ନିନାଗେ ବୀଜନ୍ତୁ  
ଗ୍ରେ ଯେତ୍ତୁଦେବଦେହ (ଉତ୍ତ୍ର. ଅଇ. ୧୨.) ହେବିଲୁଟ୍ଟିତୁ. ଦେଵରୁ ଅଵନନ୍ତୁ ସତ୍ତ୍ଵରୀନ୍ତିଗିନନ୍ତେ ଏହା  
ବଲ୍ଲନେନ୍ଦୁ ଏଣିମି କୌଂଦେନୁ. ଅଦରିଂଦ ଅଵନନ୍ତୁ ୧୦ାମନାନାଗି ସଂପର୍କାଦିମିଦନୁ.

5. పుట్టేన్ని తడల్లి వాస వాచువ దేవరు అవ  
ఎందెందిగు ఇల్లవ ఒందు నీలెయాద వాసస్త అవన్న  
యైత్త మాడిరువదరించ, ఆతను తన్నన్ను అభ్యామ, శ  
క, యోకేంబ ఎంబవర దేవపేంచు కారెయ లాచె  
లిల్ల. (హోర. १. ६. మత్తా. అథ. శిగ, శిం.) సచల  
కేను ఏత్తుసిగ్గాద భూర్భాగిరువ పుష్టిల్గి నీకై నామ  
అవన్ను అయైత్త మాడిద దేవరు తండెయాగియిం దే  
వాచుచుండు.

2. ఇవిల్లు రు అందరే, అట్లావమను ముంతాద ప్రాపణిక్కుగాఁ. అపరు దేవర కట్టి లేగి ఎఫోరియరాగి పరమ పదవియన్న సిరిష్ట సుపరాగి, భూమియల్లు పరదేశిగా ఖాగి సంచరిసి, దేవరు వాగ్ద తె మాడిడ వేఱలుగాన్న శోంధ దేస తక్కు హోదరు. అపర జివవాచాలడ దాగేయే అపర మరిణవై సజ నంబిచీయిండ ప్రాతిసితు.

६. बहु काल प्रदग्धया त्रे मासि बरुववनु द्वारा विदं तत्त्व शारन्नु कांचु अदन्नु मास्सीनली अंगीकारि सुववन हागेयस, द्वारा रया त्रे मासि बरुववनु द्वारा दरदली तत्त्व शारन्नु दृष्टिसि अशीलिंद समिहापि सुववन हागेयस आ भक्तकर्त्तुरु रो प्रतीक्षाकर निवासनन्नु वित्तापि सद कृष्णीनिंद द्वारदली दृष्टिसि अशीलिंद अंगीकारिसि वाद वित्तापि सपुत्र श्रीरंगेयस, अदरिंद अविसिगुण्डाद त्रियस युवावागार्जु नेत्रीयाकादे. अप्रहामेवनि वित्तापि वित्तापि नेत्री दृष्टि नंदिचेगा एधीरुप्तकृष्ण नवाद ज्ञात्रुते दीर्घेवादिल.

4. స్వదేశవేంబువద్దక్కే మంగల భావియల్లి పితృగళ దేహితవేంబదగి లుంటు. ఇదు అప్పుడూను చీటిష్టు బండ కల్గియ దేశపల్లి. (గఁ. వ.) ఆ దేశవారి, అనరు తిరిగి యంచావాగలాదఱా జోగిగువరు. (గఁ. వ.) ఇదు సప్ప విగొ తండెయాద దేవరు వాస మాడువ పరశేలోకవెంట దేవర వాశ్వదింబలు ఆతన అద్భుతవాద క్రియేయిందులు అల్లి కాణటప్ప జోకిన బలయింపదలు, ఇనాకును పుణ్యక్షేత్ర పితృసీ శోండచ్చ అనను పురణంింద పునర్జీవన వాద భావసేయాగిత్తు. ఇదు యొసు క్రీస్తున జనమతానక్కి ఆతన భక్తర పునరుత్థానక్కి ముంగుచుక్కితు.

೩೦ ವಿಶ್ವಾಸದಿಂದ ಇನಾಕನು <sup>1</sup>ಆಗುವವುಗಳನ್ನು ಕುರಿತು ಯಾಕೋಬಿನನ್ನೂ ಏಸಾವನನ್ನೂ ಆರೈವದಿ  
ಸಿದನು.

ఆ) విత్తాసదింద యాకేళబున సాయుత్తిరువాగ, యోఎసేఫస ఇబ్బరు మక్కలన్న ఆశీఫదిగిదను. మక్కల తన్న<sup>2</sup> కేఎలన కొనియే మేలే నముస్తురిగిదను. (లక్ష. 42. 40.)

೨೭ ವಿಶ್ವಾಸದಿಂದ ಯೋಸೆಫನು ತೇರಿ ಹೊಗುವಾಗ, ಇಸ್ತರೀಯಲನ ಮಕ್ಕಳು ಹೊರಡಿವದನ್ನು ಕುರಿತು ಸೆನಪ್ತ ಮಾಡಿ ಕೊಂಡು, ತನ್ನ ಎಲುವುಗಳನ್ನು ಕುರಿತು ಅಪ್ಪಣಿ ಕೊಟ್ಟನು.

ఈ విశ్వాసదినం వోఇశీ హష్టైదాగ, అనఁ హైక్రపరింద మూరు తింగళు బజ్జిడప్పట్టను. యాకం దరి కొను “జలువాదదేందు సోఎడదరు; అరసన కట్టణిగి భయు పడలిల్ల.

೨೭ ವಿಶ್ವಾಸದಿಂದ ಮೋತೀ ದೊಡ್ಡವನಾದಾಗಿ, ಫರೊನನ್ ಮಗಳ ಮಗನಿಂದು ಹೇಳಲ್ಪಡಲ್ಪಾಲ್ಪದಿ, ೨೯ ಸ್ವಲ್ಪ ಕಾಲಕ್ಕಿರುವ ಪಾಪಭೋಗಿವನ್ನು ಹೊಂದುವದಕ್ಕಿಂತ, ದೇವರ ಜನರ ಸಂಗಡ ಕಷ್ಟ ಪಡುವದನ್ನು ೨೯ ಆದು ಕೊಂಡು, ಐಗುಸ್ತದಲ್ಲಿರುವ ದ್ರವ್ಯಗಳಿಗಿಂತ, ಶ್ರೀಸ್ತನ ನಿಂದೆಯು ಅಧಿಕ ಪ್ರಶ್ನೆಗಿಂದು ಎಚ್ಚಿಸು ದನ್ನು; ಯಾಕಂದರೆ ಬರುವ ಪ್ರತಿಫಲವನ್ನು ಏದುರು ನೋಡಿದನು.

ଶ୍ରୀ ପିତାମହ କେଳେପାଞ୍ଚେ ଭୟ ପଡ଼େ, “ଫଗୁଷ୍ଟାଵନ୍ତୁ ବିଟ୍ଟନୁ. ଯାକଂଦରେ ଅଦୃତ୍ତନାଦ ବନ୍ତନ୍ତୁ ଦୃଷ୍ଟିସିଦ ହାଗି ଦୃଢ଼ଵାଗିଦନ୍ତନୁ.

1. ପ୍ରକାଶନୀ ପ୍ରକାଶନନ୍ତି ଯଥାକେଳେବିନନ୍ତୁ ଆତ୍ମେଵ  
ଦିଲିନ ସଂଗତିଯେଲ୍ଲ ବନ୍ଦଳ ବିଲିହୀନଙ୍କୁ ପ୍ରକାଶନ୍ତିଷ୍ଠିତ。 ଦେଇ  
ପ୍ରକାଶନ ନଂବିକେଲୁଙ୍କ ଅରନନ କଟ୍ଟିଲିଗି ଭୟ ପଦଦେ ଅବ  
ଦେବ ପ୍ରକାଶନନ୍ତି ତଥା, ଯଥାକେଳେବିନନ୍ତୁ ଆମ କୋଣିର  
ନନ୍ତୁ ମୁଖୁରୁ ତିଂଗଭୁ ବୁଝିଛିଦିରିବାରୁ।

ଏହି, ଇଶାକନୁ ଏପାବନ୍ତିନ୍ତି ଆତିର୍ଵଦିନ ମନସ୍ତାଗିଦିନ ନୁ.  
ଯେତ୍କୁ ତୁ ଏ ଆତିର୍ଵଦିନ ଯୁକ୍ତୀବିନ୍ଦିରେ ତିକ୍ଟୁ ଲାଭିଦିଲୁ  
ଏହି ନଂଜନେଯିନ୍ତି ବଳିଲେଇଲୁ. ଅଦେଖେ ଯୁକ୍ତୀବିନ୍ଦିନ  
ମୁଣ୍ଡିଗି ତଂଦେଯିନ୍ତି ବାହିପିଦିନ ନୁ. ଜିଥାରେ ବଲପିନ୍ତକେ  
ଗଲୁ ଜରରି କାଣିଲୁ ଛୁଟିଗଲୁ, ଦେବରୁ ଅନୁଗ୍ରହିତିରେ ନା  
ଗ୍ରେଗଭନ୍ତି ଅବରୁ ନଂବି କୋଣିଦିଦିପରିଠିବି, କୃତେଯିନ୍ତି ଦେଇ  
ବୁଦ୍ଧି ଅବର ପାପଗଭନ୍ତି ମନ୍ତ୍ରି ନେ, ଅବର ସଦୁ ଜିପାଦ ଏତିପା  
ନବନ୍ତି ହୋଗଇଥିଲା ନେ.

2. ଯୁକ୍ତିରେ ଦିଲାନୁ ସାଧୁଯିବ କମ୍ପ୍ୟୁଟର ତତ୍ତ୍ଵ ପ୍ରିୟ ଶ୍ରୀମାରାଜାଙ୍କ ଯୋଗଦାନରେ ଆଜିରୁ ମୁକ୍ତିଲାନ୍ତରୁ କରିଯାଇଛନ୍ତି ଯେତେ ବିଲଗ୍ନୀଯିନ୍ଦ୍ରିୟ ପାଇଁ ଏହାକିମିତିରୁ ଅବରନ୍ତୁ ଅତ୍ୟନ୍ତ ଦିଶୁପାଦାଗ ତତ୍ତ୍ଵ କେଇ

6. ಇದು ವೋತೆಯು ಈಗುಪ್ರವನ್ನು ಬಿಟ್ಟು ನಿಡ್ಡಾನ್ನ  
ದೇತಕ್ಕೆ ಓಡಿ ಹೊದ ಸಂಗತಿಯನ್ನು ಸಾಳಿಸುತ್ತದೆ ಈಲ

३. येदीनेहन चालुक्तिरेयन्नां अवनु शेवेन्न  
यत्र त्वारिसिद नंचिक्येन्न, वर्तेन्नन स्पृष्टगळी  
एव त्वेष्वल्ल त्वारिसिद एवेच्चवन्न, इग्नप्त देत्  
न्नु अद्भुत्यन्न ज्ञानवन्न, मुक्त्वा द अवनु त्वरि  
त्यन्नेष्वल्ल बिष्टु, अवनु अंत्यक्तालभ उंदुम् संगतियन्न  
प्रकृत्य उल्ल त्वोग्ल देत्वा त्वद् (लक्ष्म. १०. १७, २५.)

४. वेदिते अवानुवनु येदीचेद्वल्ल वंबु भृत्य  
म्युच्य तंदे त्वालिंगाद्दरु. अवरु विश्वासिग्लाददरिंद  
वंमु चाग्नु चलुवादवन्नेदु कंदु. (अस्त्र. १. १. १०१)

ಅಲ್ಲ ವಿಶ್ವಾಸದಿಂದ ಜೊಚ್ಚಲು ಮಕ್ಕಳನ್ನು ಸಂಹರಿಸಿದವನು ಅವರನ್ನು ಮುಟ್ಟದ ಹಾಗೆ, ಪಸ್ತವನ್ನೂ ಜೆಲ್ಲುವಿಕೆಯನ್ನೂ ನಡಿಸಿದನು.

ఈ విశ్వాసదిండ కేంపు సముద్రవన్న ఒణభూమియ హాగె దాటిదరు. ఐగుప్పురు ఆడ మాడ యశ్శిస్తిని ముఖంగి హోదరు.

೧೦ ವಿಶ್ವಸದಿಂದ ಯೆರಕೋವಿನ ಗೊಡೆಗಳು ಏಕು ದವಸಗಳ ಮಟ್ಟಿಗೂ ಒಳಿಸಲ್ಪಟ್ಟು, ಬಿದು ಹೊಗ್ಗೆ

ଇହ ମୁକ୍ତୀର୍ଣ୍ଣ ହେଉଲି? ଗିଦେଖୀନନ୍ଦନଙ୍କୁ, ବାରକେନନ୍ଦନଙ୍କୁ, ଶନ୍ତେନନ୍ଦନଙ୍କୁ, ଯେପାତ୍ରହନନ୍ଦନଙ୍କୁ, ଦାଵିଦନ୍ତଙ୍କୁ, ନନ୍ଦନଙ୍କୁ, ସମୁନ୍ଦେଲନନ୍ଦନଙ୍କୁ, ପ୍ରପାଦିଗ୍ଜନଙ୍କୁ କୁରିକୁ ବିନରିଶିବଦ୍ଧକେ, ହୋକୁ, ସାଳଦୁ.

విల్కుసదీంద “రాజుగళన్న జలిసిదరు; నీతియన్న మాడిదరు; ‘వాగ్దత్తగళన్న హొందిద  
ఇలి సింహగళ బాయిగళన్న ముచ్చిదరు; బించియ బలవన్న ఆరిసిదరు; ‘శత్రీబాయిగే తైపిసి కే

ದರು; ಶಕ್ತಿಪೀಠಿನರಾಗಿದ್ದು, “ಬಲಗೊಂಡರು; ಯಾದ್ದಿದಲ್ಲಿ ಶಕ್ತಿರಾದರು; ಅನ್ಯರ ದಂಡುಗಳನ್ನು ಜಿಬ್ಬಿರು; ಹೆಂಗಸರು ತಮ್ಮ ಸತ್ತವರನ್ನು” ಪುನರುತ್ಥಾನೆದಂದ ಹೊಂದಿದರು; ಮತ್ತೊಳ್ಳಿಬುರು ಉತ್ತಮವಾಗಿ ಪುನರುತ್ಥಾನೆವನ್ನು ಹೊಂದುವ ಹಾಗೆ, ಬಿಡುಗಡೆಯನ್ನು ಅಂಗೀಕರಿಸಿದೆ, “ಭಾಧಿಸ್ತುಪ್ಪಿರು; ಬೇರೆಜೀವಿ ದೂಷಣೆಗಳನ್ನೂ ಜೆಬುಕುಗಳನ್ನೂ, ಮತ್ತು ಬಂಧಕಗಳನ್ನೂ, ಶರೀರಗೆ ಅನುಭವಿಸಿದರು; ಕಲ್ಲಿನ

1. ముండన వాక్యాలల్లి ఇస్తయేల్చల్లర జోడ్జెలు మళ్ళీ అందారహితింద నాతవాగదీ తప్పిసి కొండ అతితయాద సంగతియన్ని, ఆ వజువదల్లి అవరస్తు నాత మాడ దాక్ష బండ బిగుప్పేరు కొంపు సముద్రదల్లి నాతవాగున్ని, ఇస్తయేల్చల్లరు ఆదన్ను ఒఱ భావించు డాగె దాక్ష యైశీతాపదింద అంచె ధదక్షే తేరిద ఆత్మయుద సంగమిస్తున్ని హేళి అదే. అవరు ఆ సముద్రద సమాపక్షే బండ ల వడ పొత్తుగాలగే తెలుగు హోఎగ యేంతె ఇల్లుడే భింబాకూంటరాగి నిల్చువాగ, శోరిపు హోఎగిరి ఎందు దేశిరు కొట్టి కట్టి లేగి (హోర. గఐ. గఐ.) ఏతాస్తసదింద విధి మరాగి హోఎదరు. ఉత్కమ ఏతాస్తసిగెల్లరూ డాగెయే తఫన్ చక్కె ఏధేయిరాగి సముద్రవస్తు చెట్టపస్తు ఎప్పిచుప్పాటి ధద తేరువరు.

୧୦. ଯେହିରକେଣେ ପ୍ଲଟ୍ ଦେଖିଲୁ ଏହାଙ୍କ ଫଳ ଦିଲୁଗାଲୁ ବଲୁ  
ପ୍ଲଟ୍ ଅତ୍ରି ନାରଦ ମୁଣ୍ଡିଗାଲୁ ସମୂଳବାଗି ବିଦ୍ୟୁ ହୋଇଥିଲା  
ନାରଦିର ଶବ୍ଦ ସଂପାଦନାଦାଗ ନୂତ୍ରିତୀର୍ଥ ରହାଇଲୁ  
ତତ୍ତ୍ଵ ସଦିଂଦ ପ୍ଲଟ୍ ନାରକ୍ତୀ ତପ୍ତି ଜୀବରକ୍ଷଣ ହୋଇଦିଲୁ  
ଫଳ ବିତ୍ତାନ୍ତ ସଦାଲୀ ଲବଧିନେଇବାକୁ ଗୁରୁ, ଉତ୍ତର ବିତ୍ତାପ୍ରି  
ମୂଳଦରିଂଦ ନିକୃଷ୍ଟ ଶୁଣି ଦେଖିଦିଲୁ। (ଯେହିକେଣେ ଅ. ଗ  
ପ୍ରକାଶକେବୁ, ଅ. ଆକ.)

३. गिर्द्यानेसना (नांद्याधि. ६—८. स०.) अवसरी  
मुलंचिद्द चारक्सना, (नांद्याधि. ४. ५. स०.) संस्कै  
ना (नांद्याधि. ११—१३. स०.) अवसरी मुलंचिद्द  
प्रैस्त्रु घना, (नांद्याधि. ११ स.; गी. १—८.) द्वावैद्वन्सा  
सम्म. ११.) अवसरी मुलंचिद्द सम्मवेलना, देवै  
लीट्टु वित्त्वैस्त्रु द पराकृमुकाय्यैगळन्सु घाजि, शत्रु  
जन्सु जयिंसि, राज्ञैगळन्सु जयिंसिदरु, एंबुवदक्षे-

ನ್ಯಾಯಾರ್ಥಿಪತಿಗಳ ಗ್ರಂಥದಲ್ಲಿಯೂ, ಸಮುದ್ರೇಲನ ಗ್ರಂಥ  
ಲ್ಲಿಯೂ ಅನೇಕ ದ್ವಾರಾ ತಿಗಳನ್ನು ನೈರ್ಹಿಡ ಬಹುದು.

4. ಇದು ಹೆಸ್ತಿಯನೆಂಬ ಲೋಕರಕ್ಷೆ ಕಾನನ್ನು ಕುರಿತ  
ಗ್ರಹಕವಲ್ಲ. (ಇ.ವ.) ದೇವರು ತನ್ನ ಭಕ್ತರಿಗೆ ಅನುರೋಧ  
ಚೇರಿ ವಾಗ್ದತ್ತಗಳನ್ನು ಸೂಚಿಸುತ್ತದೆ. ನಿತಿಯನ್ನು ಮಾಡಿ  
ಶೆಫ್ರಾಗಿ ನಡೆದ ಆ ದೇವರ ದಾಸರು ಅತನು ತಮಗೆ ಕೇ  
ವಾಗ ತಗಳನ್ನು, ಹೊಂದಿದ್ದರು.

5. ಸಂಸೋದನನ್ನು, ದಾವೀದನ್ನು, ದಾಸಿಯೇಲನ್ನು ಕ್ರಿಯೆಗಳಿಂದ ಗಳಿಸಬಾಗಿ ಮನ್ಯಾಜ್ಞಿಸಿದರು. ತದ್ವಾಕನು ಮುಂತಾಡಿ ಚಿಂಕಿತ ಯಂತ್ರವನ್ನು ಆರಿಸಿದರು. ದಾವೀದನ್ನು, ಎಲ್ಲಿಯು

6. సంసోదనను లేక్కియెను లబహినత్తప్పదల్లి ! గొండరు. ఆసను యిచ్చేయావాటనూ వచ్చుంతాడని యుద్ధప్రశ్న తేరాగి అన్నరా దంపుగాలను ఒడిసి బిగ్గర

7. ଭୁକ୍ତ ଯୁଦ୍ଧ କେଲପୁ ଗଂଦଶର କାହିଁ ଗଭନ୍ତୁ ହେ  
ତରିବାରୁ, ଭୁକ୍ତ ଯୁଦ୍ଧ କେଲପୁ ଶ୍ରୀ ଯତ୍ତ ପତନମାନଙ୍କ  
ହେଉଥି ଅଛି. ଜରିବେ ଥାରିନ ଏଥିବେଳୁ ଷାନ୍ତେମୁଖୀ କାହିଁ  
ହୋଇଦ ତମ୍ଭୁ ମନ୍ତ୍ର ଭାବୁ ଏଲିଏମୁ ଏଲିଏନୁ ଏଥିବେ  
ପାଦିଗଭ ପ୍ରାଫ୍ରିନ୍ସିଗଭିଲିଦ ଜ୍ଞାପଦିବେଳୀ ସ୍ଥିତ ପରାକି ହେ  
ଦିବରୁ. ( ଅର, ୧୧, ୧୦—୧୫. ଅ ଅର, ୧, ୧୦—୧୫ )

8. ಮಹಿಕ್ಕಾಬಯರ ಅನೇಕ ಪ್ರಸ್ತುತಿ (2 Maccahees), ೬, ೨  
ಸಂಧಿಗಳಲ್ಲಿ ಏಳು ಸಹೋದರರು ತತ್ಪಾಗಳಿಂದ ವೇದನೆ ಹು-  
ದಿದಾಗ, ಉತ್ತಮ ಪುನರುತ್ಥಾನ ಹೊಂದ ಮೇಲ್ಮಾದ ಸ್ವ-  
ಹಾಂದ ಬಹುದಂಬ ಪ್ರಾಣ ನಂಬಿಕೆಯಿಂದ, ತಮಗೆ ಬ್ರಾ-  
ಸಿದೆ ಉಪದ್ವಾನನ್ನು ತಾತ್ಯಾಯಿಂದ ಸಹಿಸಿ ಕೊಂಡರೆಂದು ಹೀ-  
ಜಿದೆ. ಈ ವಚನದಲ್ಲಿ ಈ ಸಂಗತಿಯನ್ನು ಕುರಿತು ಬಂದು ವೇ-  
ಹೇಳಿರ ಬಹುದು.

ପ୍ରତ୍ୟରୁ; <sup>1</sup> ଗରଗସଦିନ କୋଯୁଳ୍ପ୍ରତ୍ୟରୁ; ଶୋଧିନାଲ୍ପ୍ରତ୍ୟରୁ; କତ୍ତିଏ କୋତୀଯିଂଦ ସତ୍ତରୁ; କାରିଚମଙ୍ଗଗ  
ଜେନ୍ଲୋ ମେରକେଯ ତୋଗଲୁଗଛନ୍ତି ହାତି କୋଠିବୁ, ତିରୁଗାଦିଦରୁ; କୋରତିଯାଦଵରାଗିଯାଇ,  
<sup>2</sup> ଉପରୁ ପଢିବନରାଗିଯାଇ, କେବୁ ଅନୁଭବିମୁଖମରାଗିଯାଇ ଇନ୍ଦ୍ରରୁ; <sup>3</sup> ଶୋଇନ୍ଦ୍ର ଆପଣି ତପା  
ତ୍ରବାଗିତ୍ତୁ; ଅରଣ୍ୟଗଳ୍ଲିଯାଇ, ବୈଷ୍ଣୋଗଳ୍ଲିଯାଇ, ଗନ୍ଧିଗଳ୍ଲିଯାଇ, ଭାବମିଯ ଗୁହଗଳ୍ଲିଯାଇ ଆଲୀ  
ଯୁଵନରାଗିଦରୁ.

೫೭, ೪೦ ಇವರೆಲ್ಲರು ವಿಶ್ವಾಸದಿಂದ ಸಾಕ್ಷಿಗೊಂಡು, “ವಾಗ್ದತ್ತವನ್ನ ಸಂಪಾದಿಸಲಿಲ್ಲ. ಯಾಕಂದರೆ ನಾವು ಹೊತ್ತು ಅವರು ಸಂಪೂರ್ಣರಾಗದ ಹಾಗೆ, ದೇವರು ನಮಗೋಽಸ್ಮರ ಉತ್ತಮವಾದದ್ದನ್ನ ಮುಸ್ನೈದಿನಿಸಿ ಇದನು.

భక్తిరన్నా పరమ గురువన్నా నోహి ఉపస్థివన్నా సరిసి కొండు వోట్స్ పొగ్ఫెవల్ల  
సీరవాగి నడియునదు.

12. ପ୍ରେଦରିଂଦ 'ନାହିଁୟତର ଅଷ୍ଟ ଦୋଷ୍ଟ ମେଘପୁ ନମ୍ବୁ ସୁକୁଲିରୁପଦରିଂଦ, ସକଳ ଭାରପନାୟ, ନମ୍ବୁନ୍ଦୁ ମୁଖ୍ୟମ୍ଭିତ୍ତି କୌଣସିବ ପାପପନାୟ ତେଗିଦୁ ହାତେ, ଏତୀଥିରୁ ନାଯକନୂ ପୁରୀଶୁଵପନନୂ ଆଦିଥ୍ବେ 'ଯୁଗେନିନ ମେଲି କଣ୍ଠେଟ୍ଟୁ, ନମ୍ବୁ ମୁଖି ଜୀବିତରୁପେ ଛୁଟିପନ୍ଦୁ ତାଙ୍କୁରୁଣ୍ଡିବ ଓ କାହାରେଣାହା. ଏ ଅପରି ତେଣୁ ମୁଖି ଜୀବିତରୁପେ ସଂତୋଷକେନ୍ଦ୍ରୀୟର ଶିଳ୍ପିଯନ୍ତୁ ତାହିଁ କୌଣସି, ନାଜିକେଯନ୍ତୁ ଏ ଅପରି ମାତି, ଦେବତା ଗିରାନ୍ତିର ବିପାତ୍ରଦଲ୍ଲି କାରୁ କୌଣସିଦାନ୍ତିରାନେ. ନୀପୁ ନମ୍ବୁ ମୁନପୁଗ

೨. ಇಂಥಾ ಉತ್ಪನ್ನ ಭಕ್ತಿಗೆ ಈ ಕೆಟ್ಟ ತೊಡಕ್ಕು ಯೋಗ್ಯ ಸಾಧನಗಳ ದಾಖಲೆ ನೀಡಿ ಅರ್ಥಾದ್ವಾರಾ ಕೊಂಡಿದ್ದಾರೆ. (ಪ್ರಕಟ. ೬. ೧೦.) ವಿಶ್ವಾಸದ ಬಿಳವಾದ ಸಾಧನಗಳ ಅದರ

3. సీతివంతనాద హేబెలన మోదలుగొండు క్రిస్తును పూజా ఫలార్కు తపంర్ తెక్క సూక్ష్మగభాగిదార.

ప్రశ్న ద కాలద మయ్యిగూ ఇది విత్తిసిగిభీలురూ లోఎచర క్రూనున్న కురిత తేణ వాగ్దత పూర్వ ఫలవన్ను అనుభ చిరుల్ల. ఆవకాశపురుషనాడ క్రీస్తన అధ్యుత జననపై, అదరికనాడ పరితుద్ధాక్రమ ప్రస్తుతయింది అది కి అశిత్తయు కొట్టయగలు సంభవిసువదళ్కంత ముంజి సభయు సంప్రాత్త హోందువదు అసాధ్యవాగిత్త. పూర్వకాలద భక్త

ಇಲ್ಲಿ ಆಯಾಸ ಪಟ್ಟು, ದಂಡು ಹೊಗದ ಹಾಗೆ, ವಾಪಿಗಳಿಂದ ತನಗೆ ಉಂಟಾದ ಇಂಥು 'ವಿರೋಧವು ತಾಳಿ ಕೊಂಡವನನ್ನು ಧಾರ್ಮಿಕ ಕೊಳ್ಳಿ.

ಇ, ಇ ನೀವು ಪಾಪಕ್ಕೆ ವಿರೋಧವಾಗಿ ಹೋರಾಡಿ, ಇನ್ನು ರಕ್ತದ ಮಟ್ಟಿಗೂ ಎದುರಿಸಲಿಲ್ಲ. ಮತ್ತು ನನ್ನ ಮಗನೇ, ಕರ್ತವ್ಯ ಶಿಕ್ಷೆಯನ್ನು ಅಲ್ಲವಾಗಿ ಎಂಬೆಂದು, ಅವನಿಂದ ಗದರಿಸಲ್ಪಡುವಾಗ ಅಯಾಸ ಪಡುತ್ತಿರು. ಯಾಕಂದರೆ ಕರ್ತವ್ಯನು ಪ್ರಿತಿ ಮಾಡುವವನನ್ನು ಶಿಕ್ಷಿಸುತ್ತಾನೆ. ಮತ್ತು ತಾನು ಶೀರಿಸಿ ಕೊಳ್ಳು ಒಬ್ಬೊಬ್ಬಿ ಮಗನನ್ನು ಹೊಡೆಯುತ್ತಾನೆಂದು (ಸಾಮು. ೫. ೧೧, ೧೨.) ಮಕ್ಕಳಿಗೆ ಬುದ್ಧಿ ಹೇಳುತ್ತಿರು. ಮೇರಿಗೆ ನಿಮಗೆ ಬೋಧಿಸಲ್ಪಡ್ಡದನ್ನು ಮರೆತು ಹೋಗಿದ್ದಿರಿ. ನೀವು “ಶಿಕ್ಷೆಯನ್ನು ತಾಳಿ ಕೊಂಡು ದೇವರು ನಿಮಗೆ ಮಕ್ಕಳಿಗಿಂದು ನಿಸಿಸುತ್ತಾನೆ. ತೆಂದೆ ಶಿಕ್ಷಿಸಿದ ಮಗನು ಏಲ್ಲಿ? ಮತ್ತು, ಏಲ್ಲರು ಪಾಲಿ ಹೊಂದುವ ಶಿಕ್ಷೆಯನ್ನು ನೀವು ಹೊಂದದೆ ಇದ್ದರೆ, ಮಕ್ಕಳಲ್ಲ, ಪರಸ್ಮೀಯಿಂದ ಹುಟ್ಟಿದವರೇ.

೬ ಸಮ್ಮನ್ಯ ಶಿಕ್ಷಿಸಿದ ನಮ್ಮ ಮಾರ್ಗದ ತಂಡಿಗಳನ್ನು ಸನ್ತಾಪಿಸಿದೆವು. ಹಾಗಾದರೆ, ನಾವು “ಬುದುಕು  
೧೦ ಹಾಗೆ, ಅತ್ಯಗ್ರಭ ತಂಡಿಗೆ ಒಳಬೀಳಿಕುವದು ಇನ್ನು ಬಹು ಅಗ್ರಭವಲ್ಲವೋ? ಯಾಕಂದರೆ ಅವರು ಕೆಲು  
ದಿವಸ ತಮಗೆ ”ತೇರುಚಿದ ಹಾಗೆ ಶಿಕ್ಷಿಸಿದರು. ಆದರೆ ಅವನು, ನಾವು ಅವನ ಪರಿಶುದ್ಧತೆದಲ್ಲಿ ಪಾಲ  
೧೧ ಹೊಂದುವ ಹಾಗೆ, ನಮ್ಮ ಪ್ರಯೋಜನಕ್ಕೆಕ್ಕೆಸ್ಥರವೇ. ಎಲ್ಲಾ ಶಿಕ್ಷೆಯು ತತ್ವಾಲಕ್ಷ್ಯ ಸಂಶೋಧಕರವ  
ದದ್ದಲ್ಲ, ದುಃಖಕರವಾದದ್ದೀಂದು, ತೋರುತ್ತದೆ. ಆದರೆ ತರುವಾಯ ಅದರಿಂದ ಸಾಧಿಸಲ್ಪಿಟುವವರಿ  
“ಸಮಾಧಾನವುಳ್ಳ ನೀತಿಪಥವನ್ನು ಕೊಡುವದು.



4. తెల్సు ఎంబువడు ముర్యు తీరిసుపంచ కోదపాండ యిల్లరు బయలు వున్నారు. భయంకరమాగా నుండి నుండి వున్నారు. తెల్సు ఎంబువడు ముర్యు తీరిసుపంచ కోదపాండ యిల్లరు బయలు వున్నారు. భయంకరమాగా నుండి నుండి వున్నారు.

స్వాధీ బయస్తే ఇరువిచేయనన్ని, (ఆ. ఎ. వ.) సదా తక  
రింతయాగినువ కట్టన బోధనగొ తిద్దు పాటిగొ ఏ  
బిడ్డు నడియువదన్నన్న, (ఇ—ఎ. వ.) క్రైస్తవిగాగ లలువన్న  
తెలిము బిడువదన్నన్న, (ఎ—రి. వ.) బోధకర్మ విభి

10. ଲାପତ୍ର ଦେଇର ପ୍ରୀତିଗେ ଗୁରୁତାଙ୍କିତ, ଅଦରିନ୍ଦ ପରିଚୟ ଦିଲ୍ଲି ଶମାଧାନ ମୁହଁଂତାଙ୍କ ଫୁଲଗଳୁ ଲାଙ୍ଘାଗୁଣ

೧೫ ಮತ್ತು ಕುಂಟಾದದ್ವ ತಪ್ಪದೆ, ವಾತಿಯಾಗುವ ಹಾಗೆ, ನಿಮ್ಮ ಕಾಲುಗಳಿಗೆ ಸರಿಯಾದ ಹಾದಿಗಳನ್ನು ಮಾಡಿರಿ.

ଗୁ ଏଲ୍ଲାର ସଂଗେ ସମାଧାନପାଇରୁବଦନ୍ତୁ ହିଂଦଟ୍ଟିରି—ପରିଶୁଦ୍ଧତାବନ୍ଦୁ ସହ; ଅଦୁ ଜଳଦେ ଚବ୍ବନା  
କଥା ଦରହ କର୍ତ୍ତାବନ୍ଦୁ କାଣନ୍ତି. ଯାରାଦରହ ଦେଵର କୃପୀ ହିଂଦାଗଦ ହାଗେଯାଇ, ଯାବ  
କହିଯାଦ ବେରାଗଲି ମୋଳିତୁ ତୋଂଦରେ ମାଦୁବନରିଂଦ ଆନ୍ଦେରୁ କଳିକବାଗଦ ହାଗେଯାଇ,  
ଯାବ ଜାରନାଗଲି, ବନ୍ଦେ ଖାଇକେହୁସ୍ତର ତନ୍ଦୁ ଜୋଛିଲୁକନବନ୍ଦୁ କେହିଟ୍ଟୁ ବିଟ୍ଟ ଏହାବନ  
ହାଗେ ଭୁଷନାଗଲି ଇରଦ ହାଗେଯାଇ, ଚନ୍ଦ୍ରାଗି ନୋଇ କୋହିରି. ଯାକଂଦରେ ତରୁବାଯ ଅପନ  
ଅତୀଵାଦବନ୍ଦୁ ବାଧ୍ୟବାଗି ହୋଂଦୁବଦକେ ଇତ୍ତୁସି, ଆଗଦବନାଦନୀଂଦୁ ବଲିରି; କଣ୍ଠେରିଟ୍ଟୁ  
ଅଦନ୍ତୁ ଚାଗୁତେଯାଗି ହୁଙ୍କାକଦାଗର୍ବୁ, “ମାନସାଂତରକେ ନ୍ତର ଶିକ୍ଷାଲିପି.

ಅಂಥಿರವಾದ ನ್ಯಾಯಪ್ರಮಾಣದ ದಂಡನೆಯನ್ನಿಂದ, ಸ್ಥಿರವಾದ ಸುವಾರ್ತಾಪ್ರಮಾಣದ ಮಹಿಮೆಯನ್ನು ಗೃಹಿಸಿ  
ದೃಢವಾಗಿ ನಡಿಯ ಅಜ್ಞಾನೀಸಿದ್ದು.

“ಯಾಕಂದರೆ ಮುಷ್ಟುಡುವ ಪರ್ವತಕ್ಕೂ, ಉರಿಯುವ ಬಿಂಗೂ, ಹೋಡಕ್ಕೂ, ಕತ್ತಲೆಗೂ, ಬಿರುಫಾಳಿಗೂ, ತುತ್ತಲಿರು ಧ್ವನಿಗೂ, ಮಾತುಗಳ ಶಬ್ದಕ್ಕೂ ನೀವು ಬರಲಿಲ್ಲ; ಅದನ್ನು ಕೇಳಿದವರು, ವಾ ಈ ಕ್ಯಾಪು ತಮಗೆ ಇನ್ನು ಹೇಳುಣಿದ್ದರೂ ಹಾಗೆ ಬೀಡಿ ಕೊಂಡರಲ್ಲ? ಯಾಕಂದರೆ ಮೃಗವಾದರೂ ಪರ್ವತಕ್ಕೆ ತಗಲಿದರೆ, ಕಲ್ಲಿಸೆಯಲ್ಪಡುವದು; ಇಲ್ಲವೇ ತಕ್ಖಿಯಿಂದ ತಿವಿಯಲ್ಪಡುವದು, (ಹೊರ. ೧೯. ೧೭, ೧೯.) ಏಂಬ ಕಟ್ಟಿಯನ್ನು ಸಹಿಸಲಾರದೆ ಹೋದರು. ಇದ್ದಲ್ಲದೆ, “ನೋಟನ್ ಅಷ್ಟ ಭಯಂಕರವಾಗಿರುವದ ರಿಂದ, ಬಹು ಭಯನ್ನಾಗಿ ನಡುಗುತ್ತೇನಿಂದು, (ದ್ವಿತೀಯ ನಾಯ. ೩. ೧೯.) ಹೋಚ್ಯು ಹೇಳಿದನು.

పేటువదకై నీళ్లుయవాగియా ఇరువదన్ను (ఇ—గా. ८  
ఇతివిరువు భుక్కరు పోల్డెక్క వాగస్ దల్లి ధృథవాగి నడి  
అపిఎనరిగె సపాయి కోడ తక్కుద్దు. (గం. १८. వ.)  
పుచువదల్లి దేళ్లిద ప్రకార ఒట్టరంగదల్లి ఒడువదన్ను తు  
పేదల్లి ఒండూరిగె ప్రయాణ మాడువదన్ను ఒండాగి క  
పిసి చేఱి ఇదే. ఒట్టరంగదల్లి ఒడువవరం, లూరిగె  
మాణి మాడువవరం క్యూగళు జోలులు బీలిభి మొణికా  
చుమ్మ సంఘవాగెడె, తాను అపేణ్ణి దిద అథవాన్ను పోందు  
గాగే దృథవాగి నడియ బేకు. (ఇదు యెతా. १५. १. వ.  
కే సరియుగిదే)

1. పరమ మనసేగి ప్రయాణ మాడువవరు సమాధా  
గిద్ద పరితుదరాగి నిటియ బెచ్చ. పరితుద్ధత్తువిల  
మ కట్టఫనన్న కొణ కొడదు. (మత్తా : ఆ. ఎ. ఎశ  
\*.)

೫. ಕ್ರಿಸ್ತನನ್ನು ಬಿಟ್ಟು ತಿರುಗಿ ಬೀಳುವವರು ದೇವರ ಕೃಷ್ಣನ್ನು ವರು.

3. కాఁడుయాద బేరు అందరే, శ్రేస్తున నెట్లగాద వాటిన్న బిట్టు, దుగుఁజాళ్ళే స్తుతి కొలువచు.

4. ಒಂದು ವೇಲೆ ಏಸಾವನು ಒಪ್ಪೊತ್ತಿನ ಭೋಜನಕ್ಕಾಗಿ ತನ್ನ ಒಳಗೆ ಉತ್ತರವಾಗಿ ಬಾಧ್ಯತೆಯನ್ನು ಕಾಳಿಕೊಂಡದ್ದು ನೇನೆಸಿ ದುಃಖ

.) పట్టిరవను. ఆదరలు “ఇస్తే దాక్కిన వ్యవాహవు అత్తరు చూరచు” ఎంబి గాదేయ కాగే అనున కళశాంధ బాధ్య తెయు కణ్ణిరసించ కుచుక్కిదరలు దొరకటల్ల.

६. तदु सैनार्थि परवर्तनस्य कुरितद्यु। अपनस्य  
मुष्टी क्षुद्रदंडेण्युव क्षट्टे त्रिलिंग अदु मुष्टीप्प्वत्ते क्षु  
द्रेव परवर्तनवेदु त्रिना गी त्रिलिंग तदि। (१०. न. त्रिलिंग

८८०.१७, ११.) अ प्रवास-कद म्हेती पुस्तका देवरु इल्लद्यु  
बंधांड, अ प्रवास-कद म्हेती उल्लिपद्धत्त लद्ये अतने परि  
तुद्यु स्निघानकच्छी मुक्तपत्रकच्छी गुरुकाळा, व्हेदव्या,  
कर्त लूळ, लिरुप्पालय्यु. तुक्तिरिया दावीन्नां नामांगन

శుల్ప వు ఆద ఇవెల్లు కాణల్ప ట్టును. అదు మచొ భయంక రవాద సోంపిపాగిద్ద దరింద జనర్లెల్ల రూ బకళ భయం వట్టి

7. మౌలికియు తనగుంటాడ భూయికన్న తోల్రిసువ ఆ  
మాతుగళన్న సినిసాయి పవర్కడింద ఇఖయువ సమయ  
దల్లి హేళిదను. (ధైతీయ న్యా. ३. ८०.)

୧୭ ଆଦରେ ଚିହ୍ନେଣା ପରିତ୍ରକ୍ଷି, ବେଳେଷୁ ଦେଵର ପଟ୍ଟକଳ୍ପ, <sup>୧</sup>ପରଲୀକର ଯେଇଲୁସତ୍ତେମିଗ  
୧୮ ଦୂରେ ପରଶ୍ରସ୍ତ ସଙ୍ଗେ ଗଜିଗଲୁ, ପରଲୀକରଦଲୀ ବରେମୁଖୁପୈରୁବ ଚୋଜ୍ଜ ଲବର ପରି ସମ୍ପଦକ  
ନଭିଗଲୁ, ଏଲ୍ଲାର ନାୟକାଧିପତିଯାରୁବ ଦେଵର ବଜିଗଲୁ, ସଂପୂର୍ଣ୍ଣ ମାଦ୍ରାଟ୍ଟୁପୈ<sup>୨</sup> ନିତିପଞ୍ଚର  
୧୯ ଗଳେ ବଜିଗଲୁ, ହୌନ ବଜନବଦିକେଯ ମଧ୍ୟସ୍ଥନାଦ ଯେଁସୁନିନ ବଜିଗଲୁ, <sup>୩</sup>ହେବିଲନ ରକ୍ତକ୍ଷିଂତ ଲ  
ମୁବାଦଦନ୍ତୁ, ମାତାଦୁର ଜିମିକିସୁନବ ରକ୍ତକଳ୍ପ ବନ୍ଦିଦିଏଇ.

“మాతాడువనన్న అసడ్డె మాజద హాగే, సోఎటి కొళ్లిరి. యాకండరే, “భూమియ వేద్యపచిత్త తిళిసిదవనన్న అసడ్డె మాచిదవరు తప్పిసి కొళ్లిదదరే, బము అధికవాగి, పరలోకచిదిత బందవనన్న బిట్టు తిరుగువ నావు. అవన శబ్దవు ఆగ భూమియన్న చదలిసితు; ఆదరే ఈ అవను వాగ్దాత్త మాడి హేళిచ్చేసిందరే, “ఇన్ను ఒందు సారి నాను భూమియన్న మాత్రవ ఆకాశవన్న సక అదరిసుక్కేసి. (హగ్గాయ. అ. ఉ.) ఇన్ను ఒందు సారి అంబువదు, “చదలద గళు సేలియాగిరువ హాగే, చదలువుగఱు మాడులు ట్లప్పువుగాగిరువదరింద మాఫడువచే అల తొరిసుత్తదే. ఆదదరింద చదలద రాణ్ణవన్న హోందువ నావు విసరుదిందలూ భయభక్తియ ఏ దలూ దేవరన్న సమపకవాగి ఆరాధిసువ హాగే, “కృష్ణయన్న హేందిరోఽా. యాకండరే, “సమ్మ దేవరు దశిసువ ఆగ్నియాగిద్దానే. (ద్వితీయ నాట్య. ఖ. అ.ఽ.)

1. ಸೇನಾಲು ಪರ್ವತದ ಸೋಂಪವನ್ನು ಹೇಳಿದ ತರುವಾಯ ಚಟೆಲೀಡು ಪರ್ವತದ ಮಹಡಿವನ್ನು ಹೇಳಿ ಇದೆ. ಯೆಹೊರು ರುತಾವು ನ್ನಾಯಿಸುವಾಣವನ್ನು ಹೊಂದಿದ್ದ ದೇವಕುಳವೆಂದು ಹೇಡ್ಜ್ ಳ ಪಟ್ಟ ಕಾಯಿಗಳಿಂತಲೂ ಕೈಸ್ತನ ಭಕ್ತರು ಹೆಚ್ಚ್ ಳ ಪಡ ತಕ್ಕ ಹೇಳಿಲಾದ ತಾಳಿಫ್ ಉಂಟು. ಅವರಿಗೆ ಒಂದು ಪರ್ವತವಿದ್ದ ಪ್ರಕಾರ, ಇವರಿಗೆ ಒಂದು ಪರಿಶುದ್ಧ ಪರ್ವತವಾದ ಹಿಯೋನ್ ಪರ್ವತವನ್ನಂಟು. ಅವರಿಗೆ ಒಂದು ಪಟ್ಟಿನಿದ್ದ ಪ್ರಕಾರ, ಇವರಿಗೂ ಪರಮ ಯೆರೂಸಲೇಮೆಂಬ ಪರಿಶುದ್ಧ ಪಟ್ಟಿವಂಟು. ಅವರಿಗೆ ದೇವರೂತರ ಮಹಿಮೆ ಇದ್ದ ಪ್ರಕಾರ, (ಅಷ್ಟೇ. ಕ್ರ. ೧. ೫೧.) ಇವರಿಗೂ ಸಹಸ್ರ ಸಹಸ್ರಗಳಾದ ದೇವರೂತರ ಮಹಾ ಸಂಘವಂಟು. ಅವರಿಗೆ ಭೂತೀಳೀಕರಿದಲ್ಲಿ ಹೆಸರು ಒರಿಯಲ್ಪಟಿಕ್ಕೆ ಕೊಳ್ಳಲಃ ಲರಹ ಸಂಘವು ಇದ್ದ ಪ್ರಕಾರ, (ಹೊರ. ೪. ೨೭. ೪೦೫. ೪೧. ೪೦, ೪೨.) ಇವರಿಗೂ ಪರಶೀಲೀಕರಿದಲ್ಲಿ ಹೆಸರು ಒರಿಯಲ್ಪಟಿಕ್ಕೆ ರುವ ಹೊಳೆಲವರ ಪರ ಸರ್ವಸಂಘವಾದ ಸಹಿಯಂಟು. ಅವರಿಗೆ ನಿತಿವರ್ತಾದ ಭಕ್ತರು ಇದ್ದ ಪ್ರಕಾರ, ಇವರಿಗೂ ಸಂಪೂರ್ಣ ಮಾಡಲ್ಪಟಿಕ್ಕೆ ನಿತಿವರ್ತಾದ ಅತ್ಯಗ್ರಜಂಟು. ಅವರಿಗೆ ಇಳೀ ಒಂದಂಬಿಡಿಕೆಯ ಮಹಧೂಸ್ಥಾನದ ಮೋಡಿ ಇದ್ದ ಪ್ರಕಾರ, ಇವರಿಗೂ ಹೊಸ ಒಂದಂಬಿಡಿಕೆಯ ಮಹಧೂಸ್ಥಾನದ ಯೇಸು ಕರ್ತವ್ಯ ಪ್ರಾಣಿ ಅವರಿಗೆ ಎಲ್ಲಾ ದರ ವಿಷಯ ಸಂಪೂರ್ಣ ಪ್ರಾಣಿ ಮಹಿಮೆಯೇ ಹೊತ್ತು ಕೊರತೆ ಪನ್ನು ಇಲ.

ಪ್ರಾಣಿದಿಂದ ಸಮಾಧಾನವನ್ನು ಕೊಡುತ್ತೇನೆಂದು ತನ್ನ ದಿವ್ಯ ತಿಯ ಅನ್ವಯಿತನ್ನು ಕೊಡುವ ದೇವರನ್ನು ಕುರಿತದ್ದು. (ವ. ೨.)

4. ಇದು ಸೇನಾಲು ಪರ್ವತದಲ್ಲಿ ನ್ನಾಯಿಸುವಾಣದ ಪಲಕವಾಗಿ ಮಾತಾಡಿದವನನ್ನು ಶಂಕಿತದ್ದು. ಭೂಮಿಯ ಮೇ ಮಾತಾಡಿದವನ ತಳಿ ಪನ್ನು ಹೇಳಿದವರಿಗೆ ಆಳ್ಜಿ ಬರುವಾದ ಪರಶೀಲೀಕರಿದಲ್ಲಿಂದ ಮಾತಾಡುವ ಕುಹೆಯುಳ್ಳ ದೇವರ ತವನ್ನು ಹೇಳಿದವರಿಗೆ ಹೊಡಿ ದ ಕಾಲಿಂ ದಂಡನೆ ಬರುವಾದ ನೇಯವು.

5. ಇದರಲ್ಲಿ ಹಗ್ಗಾಯಿ. ಅ. ಔ. ನಡನದ ತಾಪ್ಯಯವನ್ನು ಹೇಳಿ ಇದೆ. ದೇವರು ಸೇನಾಲು ಪರ್ವತದಲ್ಲಿ ಮಾತಾಡಿದವನ ಆ ಪರ್ವತವೆಲ್ಲಾ ಅದರಿತು. ಕರ್ತವ್ಯಾದ ಯೇಸು ಕ್ರಿಸ್ತರ ಎರಡನೇ ಸಾರಿ ಪ್ರಸನ್ನನಾಗುವಾಗ, ಅಕಾಶಪೂರ್ಣ ಭೂಮಿಯ ಅರುವವೆಂದು ಈ ಪ್ರಾಣಾನಾವಾಕ್ಯದಿಂದ ತಿಳಿಯ ಬಹುದ್ದು.

6. ಅಕಾಶಪೂರ್ಣ ಭೂಮಿಯೂ ಅದರಿ ಕಂಬಿಸಿ ನಾತವಾದರ್ಥ ದೇವರ ಭಕ್ತರಿಗೆ ಕಾದಲದಂಭ ನಾತವಾಗವಂಭ ನಿತ್ಯರಾಜ್ಯ ಸ್ವರೂಪವಾಗಿ ದೊರಕುವಾದು.

7. ಭಯದಿಂದಲೂ ಭಕ್ತಿಯಿಂದಲೂ ದೇವರಿಗೆ ಸಮರ್ಪಣಾದ ಆರಾದನೆ ಮಾನಸುನದಕ್ಕೆ ಹೇಗೆ ಇನ್ನೇ ಇನ್ನೇ ಸಾಂಪಾದಿಕೆಯಾಗಿ ಅವರಿಗೆ ಪನ್ನು ಇಲ.

2. ಜೇಡಿಲನ ರಕ್ತವು ಭೂಮಿಯಿಂದ ತನ್ನ ಸಹೋದರನಿಗೆ ಮುಳ್ಳಿ ತೀರಿಸುವ ಹಾಗೆ ಕೊಳಿತು. ಕೈಸ್ತನ ಪರಿಶುದ್ಧ ರಕ್ತವು ಮಾರ್ಪಿಗಳಿಗೆ ದ್ವೇಯಿಸುತ್ತಿದ್ದು ಸರೂಧಾನವನ್ನಿಲ್ಲಿತ್ತಾಗ್ಗೆ ನಷ್ಟಿಸುತ್ತಿದ್ದು. ಈ ಕೊಳಿತುವ ಹಾಗೆ ಕಾಗುತ್ತದೆ. ಈ ಪರಿಶುದ್ಧ ರಕ್ತದಿಂದ ಜೀವಿಕ ಸಲಪ್ಪ, ವರು ಎಂಬೀ ಭಾಗವಂತರು.

3. మాతాడువవను ఎంబువదు, క్రీస్తును పాపిత్ర రక్తద వాడన రూళ్ళని పాపాగి డడసువ ఆగ్నయాగ తోచ్చ వను.

ಸಹೋದರಸ್ವೀಯವು; ಅನ್ಗರಾಸ್ಚಿಲಪತ್ರಿಸುವವರು; ಶುದ್ಧಿಕ್ರಿ; ಸಮೀಕ್ಷಾಧರ್ಕರೆಗೆ ಒಳ ಬಿಂಳಿವರು; ಕೃಸ್ತಸಿಗಾಗಿ ಸಮಸ್ತವನ್ನು ತೋರಿಸು ಬಿಡುವವರು, ಮುಂತಾದ ಸತ್ಯಿಯಿಗಳ ವಿಷಯ ಅಜ್ಞಾಪಿಸಿದ್ದು.

13. 'ನ್ನಹೋದರಸ್ಯೈಹವು ನೆಲೆಯಾಗಿರಲಿ. (ಅ) ಅತಿಧ್ಯ ಮಾಡ ಮರೆತು ಹೋಗ ಬೇಡಿರಿ. ಯಾಕಂ ದರೆ ಇದಿನಂದ ಕೆಲವರು 'ತಿಳಿಯಡಿ, ದೂರತೀಗೆ ಅತಿಧ್ಯ ಮಾಡಿದಾರೆ.

ಇ. ಕೂಡ ಬಂಧಿಸಲ್ಪಟ್ಟ ಹಾಗೆ ಬಂಧಿಸಲ್ಪಟ್ಟವರನ್ನು, ನೀವೇ ಶರೀರದಲ್ಲಿ ಇದ್ದರೆಂದು, ಕೇಡು ಅನುಭವಿಸುವವರನ್ನು, ಜ್ಞಾಪಕ ಮಾಡಿ ಕೊಳ್ಳಿರಿ.

೪ “ಮುದುವೆ ಎಲ್ಲರಲ್ಲಿ ಮಾನಸವ್ಯಾಪ್ತಿ ದ್ದು, ಹಾಸಿಗೆಯು ನಿಷ್ಪಂಚವಾದದ್ದು; ಆದರೆ ಜಾರಿಗೂ ವ್ಯಾಖಿಚಾರಿಗೆ ಇಗೂ ದೇವರು ನಾನ್ಯಾಯ ತೀರಿಸುವನು.

೪೫ “ನಡತೆಯು ದ್ರವ್ಯಾಂಶೀಲದ್ವಾಗಿರಲಿ. ನಿಮಗೆ ಉಂಟಾದವಗಳು ಸಾಕೆಂದ್ರಿ; ಯಾಕಂದರೆ ”ನಾನು ನಿನ್ನನ್ನು ಬಿಟ್ಟು ಬಿಡೆಸಿಂದೂ, ನಿನ್ನನ್ನು ಕ್ಕೆ ಬಿಡೆಸಿಂದೂ, (ಯೆಹೋಶು. ೧. ೫.) ಅವನು ಹೇಳಿದಾನೆ.

ಈ ಆದ ಕಾರಣ ಕೆರೆನು ನನಗೆ ಸಹಾಯಕನು, ಭಯ ವಡೆನು; ಮನುಷ್ಯನು ನನಗೆ ಏನು ಮಾಡುವನು? (ಕೇರೆ. ೧೧೮. ೬.) ಎಂದು, ನಾವು ಹೆಚ್ಚಿಯವಾಗಿ ಹೇಳಬಹುದು.

1. ಕೈಸರ್ ಹೊಳೆಗೆ ಇರ ತಕ್ಕ ಸದುಂಗಳಲ್ಲಿ ಸಹೋದರನ್ನೇ ಮತ್ತು ಮುಖ್ಯವಾದದ್ದು. ಈ ಶ್ರೇಷ್ಠ ಗುಣವು ಉತ್ತೀರ್ಣ ಕೈಸರ್ ರಲ್ಲಿ ಮುಖ್ಯವಾಗಿ ತೋರಿತು. (೬. ೧೦; ೧೦. ೪೫, ೬೫.) ಈ ಶ್ರೇಷ್ಠ ಗಿಡವಾಗಿರುವ ಕ್ರಸ್ಟನಲ್ಲಿ ಕುಂಗಳ ಹಾಗೆ ಅಂತಿ ಕೊಂಡು ನೆಲೆಯಾಗಿರುವ ವರರಲ್ಲಿ ಯೇ ಪರಿಶುದ್ಧ ಕ್ರನ್ ಫಲವಾದ ಈ ಸದುಂಗವು ಸಂಪೂರ್ಣವಾಗಿ ನೆಲೆಯಾಗಿರುವದ್ದು.

ನಾನ್ಯಾಯ ತೀರಿಸುವನು. (ಸಾಮ. ಅ. ೧೮, ೧೯; ಆ. ೧೦—೧೫; ಓ. ಅಂ, ಅ೭.)

6. ದ್ವಾರಾತ್ಮಿಯು ಸವನ್ತ ಕೇಡುಗಳಿಗೆ ಚೀರಾಗಿರುವದ ರಿಂದ, ಭಕ್ತರಲ್ಲಿರು ಅದನ್ನು ಅಸಂಂಗಿಸಿ ನಡಿಯ ಬೇಕು. ಉಂಟಾದವರ್ಗಳು ಸಾಕೆಂದು ಕೃಪ್ತಿಯಾಗಿರುವ ಮನೋರಮ್ಯವುಳ್ಳ ವರು ದ್ವಾರಾತ್ಮಿ ಬಿಟ್ಟಿ, ನಡಿಯುವರು.

2. ಮೇಲೆ ಹೇಳಿದ ಸಹಾಯದರಶ್ವದಿತ್ಯ ಅನ್ವಯನ್ನು ಉವ ಕೆರಿಸುವವದರಲ್ಲಿ ತೋರುವದು. ಅನ್ವಯನ್ನು ಉಪಚರಿಸುವವದರಲ್ಲಿ ಪ್ರಕಾಶ ಹೊಂದಿದ ಅಭ್ಯರ್ಥಾವನು, ತೋರಿಸು; ಮನೋರ್ಹಣನು ಎಂಬವರು ತಮಗೆ ತಿಳಿಯದ ದೇವದೂತರನ್ನು ಉಪಚರಿಸಿದರು. ಕೃಷ್ಣ ರಾಸರಲ್ಲಿ ಚಕ್ಷುವರನ್ನು ಉಪಚರಿಸುವವರು, ದೇವದೂತರನ್ನು ಮಾತ್ರವಲ್ಲ, ಅವರನ್ನು ಸೃಷ್ಟಿಸಿದ ಯೇಸು ಕರ್ತವ್ಯನನ್ನು ಉಪಚರಿಸುವವರಾಗಿದ್ದಾರೆ.

3. సహోదరస్వీకారవు, ఒంధస్తు ముప్ప కష్ట అనుబంధి కువ సహోదరరన్న కేసికరవాగి నెన్నసి కొల్పువదరింద ప్రశ్నచిటవాగుత్తడి. తరీరిదల్లి రువ తమగూ ఇంధా లావద్ద రుబనిచేందు తిలిదు కొల్పువదరు లావద్ద వాడువరిగి కేసికర తోరిసదె ఇరలారచు.

4. ವಿವಾಹದ ಪದ್ಧತಿಯು ದೇವರಿಂದ ಉಂಟಾದ ಪರಶುದ್ದೇವರ ಮೆಲ್ಲಿಟ್ಟರುವ ಸಂಭಿಕೆಯನ್ನು ಘೋಷಿಸಬಹುದು.

१०. देवर पा कृष्णनु प्रसंगिसि, वैद्यक द दारियल्लि  
नदेदम, उत्तीर्ण मादरियनु तेलिरिसिद सद्विधाकर नक  
तेयनु जागृ वेक मादि, अवरलिद एताप्पू सवनु अनुस  
ग्रीष्मी दिव्यानु देवर देवर देवर देवर, वैद्यक द दारियल्लि

೫. ವಿವಾಹದ ಪದ್ಧತಿಯನ್ನು ಘೋಸಿಸಿದೆ, ವಿವಾಹದ ಕಾಸಿಕೆಯನ್ನು ತುಡಿಗಳಾಗಿ ಕಾಮ ಕೊಳ್ಳಲೇ ಇರುವ ಜಾರರೂ ಷ್ಟಿಭಿಕಾರರೂ ಅದ ದುರೂಹಗಳನ್ನು ನಿರೀಕ್ಷಿತರಾಂತರದ ದೇವರು ಬಂದಿಯುವರಿ ಧ್ಯಾಯವಾಗಿವರು. ವಿಶ್ವಾಸದಲ್ಲಿ ಧೀರಾಗಿದ್ದ ರಕ್ತಸಾಕ್ಷಿಗಳಿಗೆ ತಕ್ಷಣ ಕರೀಟ ಧರಿಸಿದ ಸೈಫಿನನು ಯಾಕೇಂಬಿನು ಮೊದಲಾದ ಲತ್ತನು ಹೊಂದಫರ ನಡೆತೆಯನ್ನು ಯೋಜಿಸುವರು ಧೀರು ಹೊಂದುವರು.

ల, ८ యేసు కీస్తును స్నే, ఈ హోత్తు, ఎందెంగిలో హాగేయే ఇద్దానే. నానా అనేష్ట్రపెట్టే గళింద జపెల పడదే ఇర్పి. యాకందరే ఇవ్వగళల్లి అభ్యాసిసిరువవరిగి ప్రయోజనవాగద ఉణి గళిందల్ల, కృపెయింద ర్యదయవు ద్యధవాగువదు ఒళ్ళేదు.

10 నమగే ఓబలిపీత ఉంటు; అదరింద ఉణ్ణా గుఱారద సేవే వాడువవరిగి అధికావిల్ల గాన హ్యాగందరే, యావ జీవిగళ రక్తవు ప్రథాన యాజకసింద పరితుద్ధ ఫలదల్లి పొవక్కొన్నశర గాల తరపుప్పితోలే, ఆవ్గఁ శరీరగళు “దండిన హోరగి సుచ్చు బిడుప్పట్టను. ఆద కారణ యేసు గాల సేహ, జనరన్న స్వంత రక్తదింద పరితుద్ధ మాడువ హాగి, బాగల హోరగి శ్రమే పట్టను. హీగి రువదరింద అవన నిందియన్న హోత్తు కోండు, దండిన హోరగి అవన బిగి హోగోణా గా యాకందరే “నేలియాగిరువ పట్టవు ఇల్లి నమగిల్ల; ఆదరే ఆగువంధాద్దన్న ముడుకుత్తేణి. ఇఖ హాగాదరే, “అవన ముఖాంతర దేవరిగి సేష్టోత్తద బలియన్న యావాగలూ అపిసోణ— గాల అదేనందరే, అవన నామకే అరికే మాడువ తుపీగళ ఫలవే. మత్తు సక్కి యేయన్నూ “థన్ వస్తూ మరితు హోగ బేదిరి. యాకందరే అంధ బలిగళన్న దేవరు మేఘశత్తానే.

11 నిమ్మ నడిసువవరిగి, అవరు లీఖి బప్పిన బేచాదవరాగి నిమ్మ ప్రాణగళన్న కురితు ఎళ్ళత్తు ఇరువదరింద, ఏధేయరాగిద్దు ఒళ బీళిరి. అవరు మూలుగువికేయిందల్ల, సంతోషదింద అదన్న మాడువ హాగేయే; యాకందరే అదు నిమగే “ప్రయోజనపిల్ల.

12 నమగోణశర ప్రాధ్యనే మాడిరి. యాకందరే సకెల వివయగళల్లి జన్మాగి నడిదు కోళ్ళువదక్కే గా ఇచ్ఛియుఖ్యపరాగిద్దు, “బల్లే మనస్సాష్టి నమగే ఉంచిదు నిషయిసి కోండిధైవే. నాను బేగి నిమగే తిరిగి కోడల్చుడువ హాగి, ఇదన్న మాడ, నిమ్మన్న అధికావాగి బేళి కోళ్ళుత్తేనే.

1. ఈ లోకద మనుష్యరాద బోధకర్భలు మరణ హోంది మాపటిష్టాగ్సు, పరమ బోధకనాద కీస్తును మాపడి సదా పిక రీటియాగిదానే. ఆతన సువాతే యు సజ మాపడంధాద్దు. ఆతన సక్కువు సజ మాపడ చలారంధాద్దు. అదదరింద దుషోఽధకరన్న నుసరసి వ్యధాచార నడిస చారదు.

2. ఈ ఒలిపిత్ర లోకదపరు జీవ హోందపడక్కాగి తన్న ప్రాణత్వాగ మాడిద కీస్తును జడియల్పట్టి తిలుబోయే, (యోహా. ६. ४०.) ఈ ఒలిపిత్రద మేలే అపిసప్లప్టి బలియింద ఉంటాద ప్రయోజనపు, బేగి బలిగళన్న బల పీతగళన్న బట్టి ఈ ఒండే బలియల్లి భరవసవిడువప రిగి పాత్ర దోరకువదు.

3. పాప ముక్కువ బలిగళన్న అకుద్ద పస్తుగళింద థావిసువదరింద జండిన హోరగి తెగెదు కోండు హోగి సుచ్చు బట్టిరు. అదే ప్రకార లోకద పాపగళన్న హోత్తు కోండ కీస్తును తాపగ్రస్తాగి యేరోసలేము పట్టద జోరగి పురణ తాళిదను. అదదరింద ఆతన దాసరు అన్న మాగగలేలైల్ల విసజ్జసి, ఆతన సంగడ నిందియన్న సహిసువవరాగ పరిశోఽధకరల్లి నిమియన్న బేకు.

4. నెలియాద పట్టవాద పరమ యేరోసలేమినల్లి నిష్టే స్వతంత్రవన్న హోందలువవరు, భూలోకద యేరో సలేమిన స్పుతంత్రవన్న కాలేదు బిడ బంబు. నిష్టే భాగ్య వస్తున్న హోందలువవరు లోకద అప్ప భాగ్యవన్న దోడ్డ దెందు ఎణిసలారు.

అంతోణ్టేయు; వండనే.

10 మత్తు నిష్టే ఒడంబడికేయ రక్తదింద “కురిగళ దొడ్డ కురుబనాగిరువ నమ్మ కెత్తనాద యేం శువన్న స్తుతేవలోగిద తిరిగి బర మాడిద “సమాధానశేధ దేవరు, అవన చిక్కెపస్తు మాడువ హాగి, నిమ్మన్న సకల సక్కియేగళల్లి సంపూర్ణరాగ మాడి, తన్న సముఖులుదల్లి సమపకవాద ద్వాన్న నిమ్మల్లి యేసు కీస్తును ముఖాంతర ఉంటు మాడలి. అవనిగి యుగ యుగాంతగళిగిలో మహినే ఆగలి. అమేన.

11 మత్తు, సహోదరరే, బుద్ధివాక్యవన్న సహిసి కోళ్ళరేందు నిమ్మన్న బేడి కోళ్ళత్తేనే. యాకందరే సంచేపవాగి నిమగే పత్రికే బరెదిద్దేనే.

12 సహోదరనాద తివోధియెను “బిడిసప్లప్పదాసేందు తిళుకోళ్లరి. అవను బేగ బందరే, అవన సంగడ నిమ్మన్న నోడువెనే.

13 నిమ్మ నడిసువవరిగి, ఇతాల్సుదవరు నిమ్మన్న వందిసుత్తారే. 14 “కృపెయు నిమ్మల్లర సంగడ ఇరలి. అమేన.

1. యెతా. ६. १०. వచ్చువన్న ఇదరల్ల సూజెనేయిగి, తేళ ఇంద ఎందు తేఱుత్తకే. ఈ ప్రవాదనేయ వాక్యదల్ల చేయియన్న కురుబనాగ తేఱిసే ఇదే. కీస్తును అవసి గంక మేలాదవనాగిరువదరింద కురిగళ దొడ్డ కురుబ సేందు హేళ ఇదే.

2. సమాధానద దేవరు ఎంబువదు, కీస్తున పవిత్ర శక్తిదింద వ్యధ నడిసప్లప్టి సమాధానద ఒడంబడికేయాద సిక్క ఒడంబడికేయ కారణకెత్తనస్తు సూచిసుక్కెద. ఈ చంగణగల్ల ఆగిరువ తేఱు ఆతీవాపదదల్ల, ఈ పత్రికే లప్పదే.

3. అప్పోస్తులనాద పోలను పత్రికేగళన్న ముగిసువ ప్రాచారమే (అధస్. ४. ४०.) ఈ పత్రికేయు సజ ముగిస అంతారాచరమాన్న తొరిసి ఇడె.

4. అప్పోస్తులనాద పోలను పత్రికేగళన్న ముగిసువ అప్పోస్తులనాద పోలను పత్రికేగళన్న ముగిసువ ప్రాచారమే (అధస్. ४. ४०.) ఈ పత్రికేయు సజ ముగిస అంతారాచరమాన్న తొరిసి ఇడె.

5. దేవరిగి అపిస కశ్చ సేష్టోత్తద బలియన్న బేగి యాజకర మూలచదిందాగల బలిగళ మూలపకిదిదాగల అపిసది, వుడా ప్రథాన యాజకనాద కీస్తున ములచావాయిలూ, ఆతన ఒండే పొవసివారణబలియన్న సరిసి ఈ చిందిదరే, దేవరిగి సుగంధవాససేయాద ధూవద జీవాంగి అంతారాచరమాన్న చారదు.

6. ముంచన వాసనదల్ల సేష్టోత్తవన్న ఒందు బలియు గియులు, ఈ వాసనదల్ల భమావన్న ఒందు బలియాగియు దేళ ఇదే. (మోహా. १०. ४८.) కీస్తును అపిసిద సంపుటివాద వాసనివారణబలియన్న తమ్మ ఆత్మరక్షణిగి అధార మాడి కొండిరువ దేవభూతురు అపిస కీస్తున గియులు, ఆతన ఒండే పొవసివారణబలియన్న సరిసి ఈ చిందిదరే, దేవరిగి సుగంధవాససేయాద ధూవద జీవాంగి అంతారాచరమాన్న చారదు.

7. నిమ్మన్న నడిసువ లుక్కును యోధకరు (ఎ. ప.) కురుబర హాగే రాత్రి హగలు నిమ్మన్న కూడు కోండు, దేవరు ప్రసన్ననాగువ కాడే దివసదల్ల నిమ్మ ఆత్మగళగా లుక్కురాద మాడ చేయి మేడిరువ దాసరింద, అవరు దుఃఖింద అపండింద హాగే వాసియులు నిమ్మన్న తొరిసి ఇడె.

8. క్షుచోధకర ఒళ్ళేమనస్తుష్టి యుళ్ళవరాగి నడియువదశే ప్రయుస వముక్కు అపండింద ఒళ్ళే మనస్తుష్టి యున్న కొపుపచు ఏగి మాడువదశే ప్రయుసియే తక్క యిత్తువ.